



## ಹಿಂದಿ ಪರಮಾರ್ಥ ಸೋಪಾನ

— ರಾ.ಡ. ರಾನಡೆ ಇವರ .. —

“ಹಿಂದಿ ಸಂತ ಸಾಹಿತ್ಯದಲ್ಲಿ ಪರಮಾರ್ಥ ಮಾಗ್ಯ”

ದಲ್ಲಿನ

ಮೂಲ ಹಿಂದಿ ಪದ ಮತ್ತು ದೋಷಹೀದಳ

ಸಂಗ್ರಹಾನುವಾದ

ಕನ್ನಡಕ್ಕು

ಶ್ರೀಮತಿ ಶೈಲಾ ಎಸ್. ಮುತಾಲಿಕಪಾಟೀಲ

ಪ್ರಕಾಶಕರು

ಅಕಾಡೆಮಿ ಆಫ್ ಕಂಪ್ಯೂಟಿಂಗ್ ಫಿಲಾಸಫಿ ಆಂಡ್ ರಿಲಿಜನ್  
ಹಿಂದವಾಡಿ, ಬೆಳಗಾವಿ.

## ಹಿಂದಿ ಪರಮಾತ್ಮ ಸೋಧಾನ :

ಮೂಲ ಹಿಂದಿ ಪದ ಮತ್ತು ದೋಹೆಗಳ ಕನ್ನಡಾನುವಾದ

ಮೂಲ ಲೇಖಕರು : ಡಾ. ರಾ. ದ. ರಾನಡೆ

ಅನುವಾದಕರು : ಶೈಲಾ ಎಸ್. ಮುಶಾಲೀಕಪಾಟೀಲ

ಪ್ರತಿಗಳು : 100

© & ಪ್ರಕಾಶಕರು : ಅಕಾಡೆಮಿ ಆರ್ಥ ಕಂಪಾರಿಟಿವ್ ಫಿಲಾಸಫಿ  
ಆರ್ಥಿಕ ರಿಲಿಜನ್, ಬೆಳಗಾವಿ

ಪುಟ : 96

ಚೆಲೆ : 150/-

ಪ್ರಥಮ ಮುದ್ರಣ : 2022

ಬಳಸಿದ ಕಾಗದ : 58 GSM Cremo

ಮುದ್ರಣ : ಇಂಡ್ರೇಶ್ ಬೆಳಗಾವಿ

ಪೋನ್ : 2421232

## ಪ್ರಕಾಶಕರ ಮಾತು

— ಓಂ ಶಿವಾಯ —

“ಹಿಂದಿ ಪರಮಾರ್ಥ ಸೋಪಾನ” ಕೃತಿಯು ಹಿಂದಿ ಸಂತ ಸಾಹಿತ್ಯದಲ್ಲಿನ ಪರಮಾರ್ಥ ಮಾರ್ಗದ ಬಗ್ಗೆ ಶ್ರೀ ಗುರುದೇವ ಆರ್.ಡಿ. ರಾನಡೆಯವರು ರಚಿಸಿದ ಮುಷಿತುಲ್ಯ ಸಾಹಿತ್ಯವಾಗಿದೆ. “Pathway to God in Hindi Literature” ಶ್ರೀ ಗುರುದೇವರ ಕೃತಿ. ಅದರ ಕನ್ನಡಾನುವಾದವೇ ‘ಹಿಂದಿ ಸಂತ ಸಾಹಿತ್ಯದಲ್ಲಿ ಪರಮಾರ್ಥ ಮಾರ್ಗ.’ ಗುರುದೇವರು ತಮ್ಮ ತಾತ್ತ್ವಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಇಲ್ಲಿ ಹಿಂದಿ ಸಂತರ ಪದ-ದೋಹೆಗಳ ಮೂಲಕ ಪ್ರಸ್ತುತ ಪಡಿಸುವರು. ಈ ಬಿಕ್ಕ ಹೊತ್ತಿಗೆಯು ಮೂಲ ಆಂಗ್ಲ ಕೃತಿಯಲ್ಲಿಯ ಹಿಂದಿ ಪದ ಮತ್ತು ದೋಹೆಗಳ, ಹಿಂದಿಯಲ್ಲಿಯ ಸಂಕ್ಷಿಪ್ತ ವಿವರಣೆಯ ಕನ್ನಡಾನುವಾದವಾಗಿದೆ. ಇದನ್ನು ಒಂದು ಆಕರ ಗ್ರಂಥವೆಂದು (Source Book) ಕನ್ನಡಾನುವಾದದ ಕೃತಿಯೊಂದಿಗೆ ಓದಿದಾಗ ಓದುಗರಿಗೆ ಸ್ವಷ್ಟ ಕಲ್ಪನೆ ಬರುವುದು. ಹಾಗಾಗಿ ಈ ಗ್ರಂಥವನ್ನು ಕನ್ನಡ ಓದುಗರ ಅನುಕೂಲಕ್ಕಾಗಿ ಕನ್ನಡಾನುವಾದದ ಗ್ರಂಥದ ಜೊತೆಗೆ ಓದುಗರ ಕೈಯಲ್ಲಿ ಇಡುತ್ತಿದ್ದೇವೆ.

ಚರಿತಾರ್ಥ ಹಾಗೂ ಪರಮಾರ್ಥ ಎರಡೂ ಮಾರ್ಗದಲ್ಲಿ ಸರಾಗವಾದ ಸಂಚಾರವನ್ನು ಹೊಂದಿದ್ದ ಶ್ರೀ ಗುರುದೇವ ರಾನಡೆಯವರು ಮುಷಿ ಸಾಹಿತ್ಯವನ್ನು ಆಧುನಿಕ ಭಾಷೆಯಲ್ಲಿ ಲೋಕಕ್ಕೆ ನೀಡಿದ್ದಾರೆ. ಅವರ ಬರಹಗಳೆಲ್ಲವೂ ಆತ್ಮ ಮೂಲದಿಂದ ಪರಿಶೋಧಿಸಿ ಲೋಕಕ್ಕೆ ನೀಡಿದ ಸಾಹಿತ್ಯವಾಗಿದೆ. ಅವರು ಉದ್ದರಿಸಿದ ಸಂತರ ಮಾತುಗಳನ್ನು ತಿಳಿಯದೇ ಶ್ರೀ ಗುರುದೇವರ ಮಾತಿನ ಮಧಿತಾರ್ಥ ಓದುಗರಿಗೆ ತಿಳಿಯಲಾರವು. ಹಾಗಾಗಿ ಈ ಹೊತ್ತಿಗೆಯು ಓದುಗರಿಗೆ ಅತ್ಯಂತ ಉಪಯುಕ್ತವಾಗಲಿದೆ. ಮುಷಿಗಳ ಸಾಹಿತ್ಯವನ್ನು ಈ ದೇಶದ ಸಂತರು ಅಂದಿನ ಭಾಷೆಯಲ್ಲಿ ಪುನಃ ರಚಿಸಿದರು. ಆ ಮಹಾನ್ ಮುಷಿಗಳ ಹಾಗೂ ಸಂತಶ್ರೇಷ್ಠರ ಮಾತುಗಳು, ಇವೆಲ್ಲವುಗಳನ್ನು “ಕ್ರಾಂತದೃಷ್ಟಿ”ಯಿಂದ ಪರಿಶೋಧಿಸಿ ಲೋಕಕ್ಕೆ ನೀಡಿದ ಮಹಷೀಗಳು ಶ್ರೀ ಗುರುದೇವ ರಾನಡೆಯವರು. ಅವರ ಈ ಅನುಪಮ ಸಾಹಿತ್ಯ ಕನ್ನಡದ ಓದುಗರಿಗೆ ತಲುಪಿಸುವ ಈ ನಮ್ಮ ಪ್ರಯತ್ನ ನಾವು ನಡೆಸುತ್ತಿರುವ ಗುರುಸೇವೆಯ ವಿನಮ್ಮ, ಉಪಕ್ರಮವಾಗಿದೆ.

ಹೊತ್ತಿಗೆಯ ಗಾತ್ರವನ್ನು ಮಿತಿಯಲ್ಲಿ ಇಡುವ ಉದ್ದೇಶದಿಂದ ಮೂಲ ಕೃತಿಯಲ್ಲಿಯ ಹಿಂದಿ ಪದ ಮತ್ತು ದೋಹೆಗಳ ಸಂಖ್ಯೆ ಮತ್ತು ಸಂದರ್ಭವನ್ನು ಮಾತ್ರ ತಲೆಬರಹದೊಂದಿಗೆ ಇಲ್ಲಿ ಹೊಡಲಾಗಿದೆ. ಇಲ್ಲಿ ಅವುಗಳ ಕನ್ನಡಾನುವಾದ ಮಾತ್ರ ನೀಡಲಾಗಿದೆ. ಮೂಲ ಪದ ಮತ್ತು ದೋಹೆಗಳನ್ನು ಮುದ್ದಿಸಿಲ್ಲ.

ಈ ಹೊತ್ತಿಗೆಯನ್ನು ಶ್ರಮವಹಿಸಿ, ರಚಿಸಿಕೊಟ್ಟ ಮೂಲ ಕೃತಿ ಕನ್ನಡಾನುವಾದದ ಲೇಖಕ ಶ್ರೀಮತಿ ಶೈಲಾ ಎಸ್.ಮುತಾಲಿಕಪಾಟೀಲರು ಆರ್ಥಿಕವಾಗಿಯೂ ಸಹಕರಿಸಿದ್ದಾರೆ. ಅವರಿಗೂ ಹಾಗೂ ಇತರರು ನೀಡಿದ ಆರ್ಥಿಕ ಸಹಾಯಕ್ಕೆ ಹೃತ್ಯಾರ್ಥಕ ಧನ್ಯವಾದಗಳು. ಕರಡು ಶೋಧನೆಯಲ್ಲಿ ಸಹಕರಿಸಿದ ಗುರುಬಂಧು ಶ್ರೀ ಆ.ಜಿ.ಜಕಾತಿ ಬ್ರಹ್ಮಾಂದಿರ ಹಾಗೂ ಸುಂದರ ಮುದ್ರಣಕ್ಕಾಗಿ ‘ಇಂಪ್ರೆಶನ್ಸ್’ ಸಿಬ್ಬಂದಿಗೆ ಶ್ರೀ ಗುರುದೇವರು ಸಕಲ ಸನ್ಯಂಗಳವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಇತಿ ಸಜ್ಜನ ವಿಧೇಯ  
ಶ್ರೀ ಮಾರುತಿ ಬಿ. ರಿಖರಲ್, ಗೌರವ ಕಾರ್ಯದರ್ಶಿಗಳು  
ಎಸಿಪಿಆರ್ ಆಡಳಿತ ಮಂಡಳಿಯ ಪರವಾಗಿ

## ಪರಿವಿಡಿ

— ಓಂ ಶಾಂತಿ —

### ಭಾಗ - 1 ಪದಗಳು

**ಪ್ರಕರಣ**

**ಪದಗಳ ಸಂಖ್ಯೆ**

1.	ಪಾರಮಾರ್ಥಿಕ ಜೀವನಕ್ಕೆ ಪ್ರೇರಣೆಗಳು	- 15	.....	5-14
2.	ನೈತಿಕ ಸಿದ್ಧತೆಯ ಅವಶ್ಯಕತೆ	- 15	.....	15-24
3.	ದೇವರು ಮತ್ತು ಸಂತರ ಸಂಬಂಧ	- 17	.....	25-34
4.	ಆಧ್ಯಾತ್ಮಿಕ ಯಾತ್ರೆಯ ಆರಂಭ	- 19	.....	35-46
5.	ಅತ್ಯಾನ್ನತ ಅನುಭಾವದತ್ತ	- 34	.....	47-67

### ಭಾಗ - 2 ದೋಹೆಗಳು

1.	ಪಾರಮಾರ್ಥಿಕ ಜೀವನಕ್ಕೆ ಪ್ರೇರಣೆಗಳು	- 6	.....	68-69
2.	ನೈತಿಕ ಸಿದ್ಧತೆಯ ಅವಶ್ಯಕತೆ	- 15	.....	70-74
3.	ದೇವರು ಮತ್ತು ಸಂತರ ಸಂಬಂಧ	- 14	.....	75-79
4.	ಆಧ್ಯಾತ್ಮಿಕ ಯಾತ್ರೆಯ ಆರಂಭ	- 30	.....	80-88
5.	ಅತ್ಯಾನ್ನತ ಅನುಭಾವದತ್ತ	- 35	.....	89-98

# ಭಾಗ - 1 ಪದಗಳು

## ಪ್ರಕರಣ - 1:

### ಪಾರಮಾರ್ಥಿಕ ಜೀವನಕ್ಕೆ ಪ್ರೇರಣಗಳು

#### ಪದ - 1 : ಭೃಮೇಯಿಂದ ಭೃಮೇಗೆ

##### ಕವಿ - ಸೂರದಾಸ :

ನಾನು ಒಂದು ವಂಚನೆಯಿಂದ ಮತ್ತೊಂದು ವಂಚನೆ, ಕಪಟ, ಭೃಮೇ ಇವುಗಳಿಂದ ಮೋಸ ಹೋಗುತ್ತಿರುವೆ. ಹೀಗೇಕೇ ಎಂದು ತಿಳಿಯುತ್ತಿಲ್ಲ. ವಿಷಯ ಲಾಲಸೆಯಲ್ಲಿ (ರಸಗಳಲ್ಲಿ) ನಾನು ಸಿಲುಕಿಕೊಂಡೆ. ನನ್ನ ಹೃದಯವೆಂಬ ನಡುಮನೆಯಲ್ಲಿ ಹರಿಯೆಂಬ ವಜ್ರವನ್ನು ಕಳೆದುಕೊಂಡೆ. ಮೃಗಜಲವನ್ನು ನೀರೆಂದು ಭಾವಿಸಿ ಜಿಂಕಯ ಹಾಗೆ ಹತ್ತೊ ದಿತೆಗಳಲ್ಲಿ ನೀರನ್ನು ಶೋಧಿಸುತ್ತಾ ಓಡಾಡತೊಡಗಿದೆ; ಆದರೆ ನನ್ನ ನೀರಡಿಕೆ ಮಾತ್ರ, ಹಿಂಗಲಿಲ್ಲ. ಜನ್ಮಜನ್ಮಾಂತರಗಳಲ್ಲಿ ಅನೇಕ ಕರ್ಮಗಳನ್ನು ಮಾಡಿದೆ. ಅವುಗಳಿಂದ ನನ್ನನ್ನು ನಾನು ಕರ್ಮಾಭಂಧನಕ್ಕೊಳ್ಳಪಡಿಸಿಕೊಂಡೆ. ಗಿಳಿಯೊಂದು ಶಾಲ್ಯಲ್ಲಿ ಫಲದೆಡೆ ಆಕಷಿಂತವಾಗಿ, ಚಿತ್ತನೆಟ್ಟು ಅದು ಹಣ್ಣಾಗಲು ಕಾಯುತ್ತಾ ಕುಳಿತ್ತು. ಶಾಲ್ಯಲ್ಲಿ ಕಾಯಿ ಹಣ್ಣಾದಾಗ ಅದನ್ನು ತಿನ್ನಲೆಂದು ತನ್ನ ಬುಂಬನ್ನು ಚುಚ್ಚಿತ್ತು. ಆಗ ಅದರಿಂದ ಹತ್ತಿ ಹೊರಬಂದು ಹಾರಿ ಹೋಗಿ ಹಣ್ಣು ಕೆಳಗೆ ಬಿತ್ತು. ಆಗ ಅದಕ್ಕೆ ದುಃಖವಾಯಿತು. ಹೇಗೆ ಗಾರುಡಿಗನೊಬ್ಬ ಕೋತಿಗೆ ಹಗ್ಗಿಗಟ್ಟಿ ಅನ್ನದ ಪ್ರತಿಯೊಂದು ತುತ್ತಿಗಾಗಿ, ರಸ್ತೆಯ ಪ್ರತಿಯೊಂದು ಚೌಕಿನಲ್ಲಿ ಅದನ್ನು ಕುಣಿಸುತ್ತಾನೋ, ಹಾಗೆಯೇ ನಾನೂ ಸಹ ಕುಣಿದೆ. ಈಶ್ವರ-ಭಜನ-ಭಕ್ತಿಯನ್ನು ಮಾಡದೆ, ನಾನು ಮೃತ್ಯುರೂಪಿ ಹೆಬ್ಬಾವಿಗೆ ತುತ್ತಾದೆ ಎಂದು ಸೂರದಾಸರೆನ್ನುವರು.



## ಪದ - 2 : ಸರ್ವಾಖಾಪಿ ಅಂಧತ್ವ

ಕವಿ - ಕರ್ಣಿರದಾಸ :

ಇಡೀ ಜಗತ್ತೇ ಕುರುಡಾಗಿದೆ, ಯಾರಿಗೆ ಅಂತ ತಿಳಿ ಹೇಳಲಿ? ಒಬ್ಬಿಬ್ಬರಾದರೆ ಸರಿ, ಅವರಿಗೆ ತಿಳಿಸಿ ಹೇಳಬಹುದು. ಎಲ್ಲರೂ ಹೊಟ್ಟೆಪಾಡಿಗಾಗಿ ತಮ್ಮ ತಮ್ಮ ಕೆಲಸದಲ್ಲಿ ಸಿಕ್ಕಿಕೊಂಡಿದ್ದಾರೆ. ಜಲರೂಪಿ ಕುದುರೆಯು ವಾಯುವಿನ ಮೇಲೆ ಸವಾರಿ ಮಾಡುವಾಗ ಇಬ್ಬನಿಯು ಹನಿಯ ರೂಪದಲ್ಲಿ ಕೂಡಲೇ ಕೆಳಗೆ ಬೀಳುವುದು. ಆಳವಾದ ನದಿಯ ವುಹಾಪೂರದಲ್ಲಿ ಸಿಲುಕಿಕೊಂಡ ಹಡಗನ್ನು ದಡಕ್ಕೆ ತರಲು ಅಂಬಿಗನು ಅಸಮರ್ಥನಾಗಿದ್ದಾನೆ. ಅಂಧನೊಬ್ಬನಿಗೆ ಮನೆಯ ವಸ್ತುಗಳ್ಳಾವುವು ಕಾಣಿದ್ದರೂ, ದೀಪದ ಚೆಳಕಿನಲ್ಲಿ ಅವುಗಳನ್ನು ಮುಡುಕುತ್ತಿರುವನು. ಹೊತ್ತಿ ಉರಿಯುವ ಕಾಡಿನಲ್ಲಿ ಗುರಿಯಿಲ್ಲದೆ ಮನುಷ್ಯ ಅಲೆದಾಡುತ್ತಿರುವನು. ಗುರುವಿನ ಜ್ಞಾನವಿಲ್ಲದೆ ಮನುಷ್ಯ ಹಾದಿ ತಪ್ಪಿದ್ದಾನೆ. ಮನುಷ್ಯ ನಗ್ನನಾಗಿ ಈ ಜಗತ್ತಿಗೆ ಬಂದ, ನಗ್ನನಾಗಿಯೇ ಹೋಗುವನು ಎಂದು ಕರ್ಣಿರದು ಸಾಧು ಸಜ್ಜನರಿಗೆ ಹೇಳುವರು.

## ಪದ - 3 : ಅಜ್ಞಾನದ ನಿದ್ರೆ

ಕವಿ - ಕೃಷ್ಣನಂದ :

ಯಾತ್ರಿಕನೇ, ನೀನು ಪ್ರಜ್ಞಾಹೀನನಾಗಿ ನಿದಿಸುತ್ತಿರುವೆ. ನಿನ್ನ ಕಣ್ಣಲ್ಲಿ ನಿದ್ರೆಯ ಆವೇಶ, ಉತ್ಸಾಹ ತುಂಬಿದೆ. ಈ ಜಗತ್ತಿಗೆ ಬರುವಾಗ ನೀನು ನಿನ್ನ ಜೊತೆ ಯಾತ್ರೆಗೆಂದು ಬಂಡವಾಳವನ್ನು ತಂದೆ. ಅದನ್ನು ಸರಿಯಾಗಿ ನಿನ್ನ ಪಂಚಯಲ್ಲಿ ಕಟ್ಟಿಕೊ, ಇಲ್ಲವೆಂದರೆ ಕಳ್ಳುಕಾಕರಿಂದ ಅದು ಅಪಹರಿಸಲಾಗುವುದು. ಯಾವ ಕಾರ್ಯಕ್ರಾಗಿ ನೀನು ಬಂದಿರುವೆಯೋ, ಆ ವ್ಯಾಪಾರವನ್ನು ನಿನಗೆ ಮಾಡಲಾಗಲಿಲ್ಲ. ಇದೇ ಒಂದು ದೊಡ್ಡ ವಿಷಾದದ ಸಂಗತಿಯಾಗಿದೆ. ನೀನು ಹುಸಿ ಸುಖ ನೀಡುವ ನಿದ್ರೆಯಲ್ಲಿ ನಿದಿಸುತ್ತಿರುವೆ. ಸರಿಯಾಗಿ ವಿಚಾರ ಮಾಡದೆ ತಂದ ಬಂಡವಾಳವನ್ನು ಕೆಳೆದುಕೊಂಡೆ ಮತ್ತು ವಿನಾಕಾರಣ ಬೇರೆಯವರನ್ನು ದೂಷಿಸುತ್ತಿರುವೆ. ನಿನ್ನ ಮೂಲ ಮನೆಗೆ ಹೋಗಬೇಕೆಂಬ ಬಯಕೆ ನಿನಗಿದ್ದರೆ, ಆ ಪ್ರಭು ಹರಿಯನ್ನು ಅರಿತುಕೊಂಡು, ಅವನಲ್ಲಿ ಒಂದಾಗಿ ಆನಂದವಾಗಿರು ಎಂದು ಕೃಷ್ಣನಂದರೆನ್ನುವರು.

## ಪದ - 4 : ಪಾರಮಾರ್ಥಿಕ ಜೀವನಕ್ಕೆ ತಾತ್ಪ್ರಕ ಪ್ರೀರಣೆ

ಕವಿ - ತುಳಸಿದಾಸ :

ಹೇ ಕೇಶವನೇ, ಏನು ಹೇಳಬೇಕೆನ್ನವುದೇ ತಿಳಿಯುತ್ತಿಲ್ಲ. ನಿನ್ನ ಅತ್ಯಂತ ವಿಚಿತ್ರವಾದ ಸೃಷ್ಟಿರಚನೆಯನ್ನು ನೋಡಿ ಮನಸ್ಸಿನಲ್ಲಿಯೇ ತಿಳಿದುಕೊಂಡು ಮೌನವಾಗಬೇಕಾಗುವುದು. ಕ್ಯೇ ಇಲ್ಲದ ಚಿತ್ರಕಾರನು, ಅಸ್ತಿತ್ವದಲ್ಲಿರದ (ಶೂನ್ಯ) ಗೋಡೆಯ ಮೇಲೆ ಬಣ್ಣವಿಲ್ಲದೆ ಚಿತ್ರವನ್ನು ಬರೆದಿರುವನು. ಆದನ್ನು ಎಷ್ಟು ತೋಳಿದರೂ ಅಳಿಸಲಾಗುವುದಿಲ್ಲ. ಆದರೂ ಗೋಡೆ ಕುಸಿಯುವುದಿಲ್ಲ. ಈ ಶರೀರವನ್ನು ನೋಡುವಾಗ ದುಃಖ ಪ್ರಾಪ್ತಿಯಾಗುವುದು. ಏಕೆಂದರೆ ಮೃಗ ಜಲದಲ್ಲಿ ಅತ್ಯಂತ ಕೂರವಾದ, ಬಾಯಿ ಇಲ್ಲದ ಒಂದು ಮೋಸಳೆ ವಾಸಿಸುವುದು. ಮುಖಿನವಾದರೂ ನೀರು ಕುಡಿಯಲೆಂದು ಬರುವ ಎಲ್ಲಾ ಚರಾಚರ ವಸ್ತುಗಳನ್ನು ಅದು ತಿಂದು ಹಾಕುವುದು. ಈ ಸಂಸಾರವನ್ನು ಕೆಲವರು ಸತ್ಯವೆಂದರೆ, ಕೆಲವರು ಅಸತ್ಯವೆನ್ನವರು, ಮತ್ತೆ ಕೆಲವರು ಸತ್ಯ-ಅಸತ್ಯ ಎಂದು ಸಮವಾಗಿ ಭಾವಿಸುವರು. ಯಾರು ತನ್ನನ್ನು ತಾನು (ತನ್ನ ನಿಜಸ್ವರೂಪವನ್ನು) ಅರಿತುಕೊಂಡಿರುವನೋ, ಅವನೇ ಈ ಮೂರು ಭ್ರಮೆಗಳಾಚೆ ಹೋಗುವನು ಎಂದು ತುಳಸಿದಾಸರೆನ್ನವರು.

## ಪದ - 5: ಮರುಭೂಮಿ (ಕರ್ಮ, ಸದ್ಗುಣ) ಮತ್ತು ಘಳಗಳ

### ವೈರುದ್ಧಿಕ

ಕವಿ - ಸೂರದಾಸ :

ಹೇ ಉದ್ಧವನೇ, ನಿನ್ನ ವ್ಯವಹಾರವು ಧನ್ಯವಾಗಿದೆ!  
ಆದೇವರೂ ಧನ್ಯ, ಆ ಸೇವಕನೂ ಧನ್ಯ ರಾಗಿದ್ದಾರೆ!  
ಅವನ ಆಜ್ಞೆಯನ್ನು ಪಾಲಿಸುವ ನೀನೂ ಧನ್ಯನಾಗಿರುವೆ!

ನೀನು ಮಾವಿನ ಮರ ಕಡಿದು ಅಲ್ಲಿ ಮುಳ್ಳನ ಜಾಲಿಮರ ಹಚ್ಚುವೆ ಮತ್ತು ಚಂದನದ ಮರವನ್ನು ಅಗ್ನಿಯಲ್ಲಿ ಎಸೆಯುವೆ. ಸಾಧು ಸಜ್ಜನರನ್ನು ಓಡಿಸುವೆ, ನಿಂದಕರ ಮೇಲೆ ವಿಶ್ವಾಸವಿಡುವೆ. ಹೇ ಉದ್ಧವನೇ, ನಾವಂತೂ ಗ್ರಾಮೀಣ ವ್ರಜ-ಸ್ತ್ರೀಯರು. ನಿನ್ನ ವಿದ್ಯೆ,



ಕಲಿಕೆಯ ಅರ್ಥ ನಮಗಾಗುತ್ತಿಲ್ಲ. ನೀನು ಹೇಳುವುದೊಂದು, ಮಾಡುವುದೊಂದು, ಇರುವುದೊಂದು. ನಿನ್ನ ಕಾರ್ಯಾಲಯ ಧನ್ಯವಿದೆ, ನಿನ್ನ ದರಬಾರದ ಕಾರ್ಯವೇ ಖರಿಯು ಅಸ್ತವ್ಯಾಸ್ತವಾಗಿದೆ ಎಂದು ಸೂರದಾಸರೆನ್ನು ವರು.

## ಪದ - 6 : ಪಾಪ ಮತ್ತು ಮಾಯೀಯಿಂದ ಬಿಡುಗಡೆಗೊಳಿಸುವಂತೆ ದೇವರಲ್ಲಿ ಪ್ರಾರ್ಥನೆ

**ಕವಿ - ಸೂರದಾಸ :**

ದೇವರೇ, ನಿನ್ನ ಕೀರ್ತಿಯ (ಬಿರುದಿನ) ಗೌರವವನ್ನು ಕಾಪಾಡಿಕೊ. ನಾನು ಎಷ್ಟೊಂದು ಮಹಾಪತಿತನಿರುವೆನೆಂದರೆ, ನಿನ್ನ ಯಾವುದೇ ಕೆಲಸಕ್ಕೂ ನಾನು ಯೋಗ್ಯನಲ್ಲ. ಈ ಮನಸ್ಮಾರು, ಧನಸಂಪತ್ತು, ನಾರಿ ರೂಪಗಳಂತಹ ಸಬಲ ಮಾಯೀಯ ಅಲಂಕಾರದಲ್ಲಿ ನಾನು ನನ್ನನ್ನು ಬಂಧಿಸಿಕೊಂಡಿರುವೆ. ನಾನು ಪಾಪವೆಸಗುವುದನ್ನು ನಾನು ನೋಡುವೆ, ಕೇಳುವೆ ಮತ್ತು ನನಗೆ ತಿಳಿಯುವುದು. ಆದರೆ ಆದರಿಂದ ದೂರವಿರಲು ಆಗುತ್ತಿಲ್ಲ. ದೇವರೇ, ನೀನು ಅನೇಕ ಪತಿತರನ್ನು ಉದ್ಧರಿಸಿರುವೆಯೆಂದು ಹೇಳಲಾಗುತ್ತದೆ. ನಾನೂ ಸಹ ನನ್ನ ಕಿವಿಗಳಿಂದ ನಿನ್ನ ಬಗ್ಗೆ ಇಂತಹ ಮಾತುಗಳನ್ನು ಕೇಳಿರುವೆ. ಹಡಗಿನಲ್ಲಿ ಹತ್ತುವ ಬಯಕೆ ಇದೆ. ಆದರೆ ಆದರ ಬಾಡಿಗೆಯನ್ನು ಕೊಡುವ ಶಕ್ತಿ ಇಲ್ಲ. ನಾನು ನಿನಗೆ ಹೊಸದೇನೂ ಮಾಡಲು ಹೇಳುತ್ತಿಲ್ಲ. ಹೇ ಪ್ರಭು! ನೀನು ಸದ್ಯವ ದೀನದಲ್ಲಿತರ ಮೇಲೆ ಕೃಪೆ ಮಾಡುವೆ. ಹೇ ಮಹಾರಾಜ ಬ್ರಜರಾಜನೇ! ಸೂರದಾಸನನ್ನು ಆಚೆ ದಡಕ್ಕೆ ಬಯ್ದು ಉದ್ಧರಿಸು.

## ಪದ - 7 : ದೇವರ ದರ್ಶನಕ್ಕಾಗಿ ನಾವು ನಮ್ಮ ಪಾಪಗಳಿಗೆ ಕೃತಜ್ಞರಾಗಿರಬೇಕು

**ಕವಿ - ತುಳಸಿದಾಸ :**

ಶಂಕರನು ರಾಮರೂಪದಲ್ಲಿ ಅನುರಕ್ತನಾದನು. ಆವನಿಗೆ ತನ್ನ ಹದಿನ್ಯೇದು ಕಂಗಳು ಅತ್ಯಂತ ಶ್ರಿಯವನ್ನಿದಷ್ಟು. ರಾಮನ ಕಾಂತಿಯುತ ಸೌಂದರ್ಯ ನೋಡಿ ಬ್ರಹ್ಮದೇವನು ಹರಣಗೊಂಡನು. ಆದರೆ ತನಗೆ ಕೇವಲ ಎಂಟು ಕಣ್ಣಗಳಿಂದ್ದುದು ತಿಳಿದು ಆವನಿಗೆ

ಪಶ್ಚಾತ್ತಾಪವಾಯಿತು. ಷಡಾನನಿಗೆ (ಕಾರ್ತಿಕೇಯ) ಹೃದಯದಲ್ಲಿ ಉತ್ಸಾಹಭರಿತ ಆನಂದವಾಯಿತು, ಏಕೆಂದರೆ ಆವನು ಬ್ರಹ್ಮನ ಒಂದೂವರೆ ಪಟ್ಟು ಹೆಚ್ಚು ಕಣ್ಣಗಳಿಂದ ರಾಮನನ್ನು ನೋಡುವ ಲಾಭ ಪಡೆದಿದ್ದನು. ಚತುರನಾಡ ಇಂದ್ರನು ರಾಮನನ್ನು ನೋಡಿ ಗೌತಮ ಖುಷಿಗಳ ಶಾಪವನ್ನು ಪರಮಹಿತವೆಂದು ಮಾನ್ಯ ಮಾಡಿದನು. ಅಲ್ಲಿ ಕೂಡಿದ ದೇವಗಳ ಇಂದ್ರನ ಸ್ತುತಿಯನ್ನು ಮಾಡತೊಡಗಿದರು ಮತ್ತು ಅಸೂಯೆಯನ್ನೂ ಪಟ್ಟರು. ಇವತ್ತು ಪುರಂದರನ ಸಮಾನ ಯಾರೂ ಇಲ್ಲಾವಂದು ಅನ್ನತೊಡಗಿದರು.

### ಪದ - 8 : ವೃದ್ಧಾಪ್ಯದ ಪರಿಣಾಮಗಳ ಕುರಿತಂತೆ ತುಳಿಸಿದಾಸರು

ಕವಿ - ತುಳಿಸಿದಾಸ :

ಹೇ ಮಮತೆಯೇ! ನೀನು ಇನ್ನೂ ನನ್ನ ಮನಸ್ಸಿನಿಂದ ಮರೆಯಾಗಿಲ್ಲ; ನನ್ನ ಬಾಳ ಒಡನಾಡಿಯಾಗಿ ಹುಟ್ಟಿ ಬಂದ ನನ್ನ ಕೂದಲು ನೇರೆದಿದೆ. ಜನರಲ್ಲಿ ಬೆತ್ತಲೆಯಾಗಿ ಓಡಾಡಲು ನನಗೀಗ ನಾಡಕೆಯೆನಿಸುವುದಿಲ್ಲ. ಈ ಶರೀರ ತುಂಬಾ ದಣೆದಿದೆ. ಕೈಗಳು ನಡುಗುತ್ತಿವೆ. ಇಂದ್ರಿಯಗಳ ಬಲ ಉಡುಗಿದೆ. ಹಲ್ಲುಗಳು ಮುರಿದಿವೆ. ಕಥ, ವಾತ, ಪಿತ್ತ ನನ್ನ ಗಂಟಲನ್ನು ಕಟ್ಟಿಹಾಕಿವೆ. ಮಗನನ್ನೂ ಸಹ ಕೈಸನ್ನೆಯಿಂದಲೇ ಕರೆಯುವೆ. ನನ್ನ ಪರಮಾತ್ಮೆಯ ಆಪ್ತೇಷ್ಣರು, ಬಂಧುಗಳು ಮತ್ತು ನನ್ನ ಹೆಂಡತಿಯೂ ನನ್ನನ್ನು ಹೊರಹಾಕುತ್ತಿದ್ದಾರೆ. ಹೇಗೆ ಚಂದ್ರನಲ್ಲಿಯ ಕಪ್ಪು ಕಲೆಗಳನ್ನು ಕೋಟಿ ಪ್ರಯತ್ನದಿಂದಲೂ ಅಳಿಸಲಾಗುವುದಿಲ್ಲವೋ ಅದೇ ರೀತಿ ಮಮತೆಯು ನನ್ನ ಮನಸ್ಸಿನಿಂದ ಇನ್ನೂ ಅಳಿಯುತ್ತಿಲ್ಲ. ಯಾರು ವಿಷಯ-ಭೋಗದ ರೋಭವನ್ನು ಪರಾಭವಗೊಳಿಸುವರೋ ಅವರಿಗೆ, ಹೇ ದೇವರೇ, ನಾನು ತುಳಿಸಿದಾಸ ಶರಣಾಗುವೆ.

### ಪದ - 9 : ಮಾನವ ಜೀವನದ ಆಡಂಬರದ ಪ್ರದರ್ಶನ

ಕವಿ - ಪ್ರಭುದಾಸ :

ಹೇ ಮನುಷ್ಯನೇ, ನಿನ್ನ ಶರೀರವನ್ನೇಕೆ ಇಷ್ಟೊಂದು ತಿಕ್ಕಿ ತಿಕ್ಕಿ ತೊಳೆದು ಅಲಂಕರಿಸುವೆ? ನೀನೋಮೈ ಮಣ್ಣನಲ್ಲಿ ಮಣ್ಣಗಿ ಹೋಗುವೆ. ಪೇಠದಲ್ಲಿ ಹೂವು ಧರಿಸಿ,



ಶೃಂಗರಿಸಿಕೊಂಡು ಒಯ್ಯಾರದಿಂದ ಹೂಡೋಟದಲ್ಲಿ ಸದಗರದಿಂದ ಒಡಾಡುವೆ. ಆದರೆ, ಯಾವಾಗ ಮೃತ್ಯುದೇವ ನಿನ್ನ ಮೇಲೆ ಬಂದರಗುವನೋ ಆಗ, ಈ ಆಡಂಬರದ ಹಾರಾಟವೆಲ್ಲಾ ಮರೆಯಾಗುವುದು. ಎಲ್ಲಿಯವರೆಗೆ ದೀಪದಲ್ಲಿ ಎಣ್ಣೆ ಮತ್ತು ಬತ್ತಿ ಇರುವುದೋ ಅಲ್ಲಿಯವರೆಗೂ ಆದು ರುಗಮಗ. ರುಗಮಗ ಎಂದು ಬೆಳಗುವುದು. ಯಾವಾಗ ಎಣ್ಣೆ ಮುಗಿದು ಬತ್ತಿ ನಷ್ಟವಾಗುವುದೋ, ಆಗ ಆದನ್ನು “ತೆಗೆದು ಬಿಸಾಕೆ, ತೆಗೆದು ಬಿಡಿ” ಎಂದೆನ್ನುವರು. “ನನ್ನ ಸಂಗಾತಿ ನನ್ನಿಂದ ಅಗಲಿಹೋದ” ಎಂದು ಮನೆಯ ಒಡತಿ ಬಿಕ್ಕಿ ಬಿಕ್ಕಿ ಅಳುವಳು. ಆಗ ಪ್ರಭುದಾಸರು ಎದ್ದು ನಿಂತು ಹೇಳುವರು: ಯಾರು ಕೂಡಿಸಿದರೋ, ಅವರೇ ಅಗಲಿಸಿದರು.

## ಪದ - 10 : ಮೃತ್ಯುವಿನಿಂದಾಗುವ ವಿನಾಶಗಳ ಕುರಿತಂತೆ ಸೂರದಾಸರು

### ಕವಿ - ಸೂರದಾಸ:

ಯಾವ ದಿನ ಈ ಆತ್ಮರೂಪಿ (ಜೀವರೂಪಿ) ಪಕ್ಕಿ ಹಾರಿ ಹೋಗುವುದೋ, ಆ ದಿನ ಈ ಶರೀರರೂಪಿ ಗಿಡದ ಎಲ್ಲ ಎಲೆಗಳು ಉದುರುವವು. ಈ ಶರೀರದ ಅಭಿಮಾನ ಹಿಡಿಯಬೇಡ. ನರಿ, ಕಾಗೆ ಮತ್ತು ರಣಹದ್ದಗಳಿಗೆ ಆದು ಆಹಾರವಾಗುವುದು. ದೇಹದ ಅಂತಿಮ ಗತಿ ಮೂರು ತರಹದಿಂದ ಆಗುವುದು. 1. ಹೊಳೆತು ನಾರುವುದು, 2. ಕ್ರಿಮಿಗಳಿಗೆ ಆಹಾರವಾಗುವುದು, 3. ಇಲ್ಲವೆ ಸುಟ್ಟು ಬೂದಿಯಾಗುವುದು. ಇವುಗಳಲ್ಲಿ ನಿನ್ನ ದೇಹಕ್ಕೆ ಒಂದು ಗತಿ ಆವಶ್ಯಕವಾಗಿ ಪ್ರಾಪ್ತಿಯಾಗುವುದು. ಕಣ್ಣಲ್ಲಿಯ ಆ ನೀರು, ಆ ಮುಂಚು, ಆ ಹೋಭೆ, ಬಣ್ಣ ಕರ್ನುಂಬುವ ಆ ರೂಪ, ಈಗ ಎಲ್ಲಿದೆ? ಯಾರೆಂದನೆ ನೀನು ಆತ್ಮಂತ ಪ್ರೇಮ-ಸ್ನೇಹ ಮಾಡುವಿಯೋ, ಅವರೇ ನಿನ್ನ ಮೃತ ಶರೀರವನ್ನು ನೋಡಿ ತಿರಸ್ಕರಿಸುವರು. ನಿನ್ನ ಮನೆಯ ಜನರೇ, ನೀನು ಭೂತ, ಹಿಂಬಾಜಿಯಾಗಿ ಅವರನ್ನು ಹಿಡಿಯುವೆ, ತೆನ್ನ ವೆಯೆಂದು ಶೀಘ್ರವೇ ನಿನ್ನನ್ನು ಹೊರಹಾಕಲು ಒತ್ತಾಯಿಸುವರು. ದೇವತೆಯರನ್ನು ಪ್ರಾರ್ಥಿಸಿ, ಹರಕೆ ಹೊತ್ತು ಯಾವ ಪುತ್ರರನ್ನು ನೀನು ಪ್ರಿತಿಯಿಂದ ಸಾಕಿ ಸಲುಹಿಡೆಯೋ, ಅವರೇ ಜಿದಿರುಕೋಲಿನಿಂದ ನಿನ್ನ ತಲೆ ಬುರುಡೆಯನ್ನು ಒಡೆದು, ಆ ತುಂಡುಗಳನ್ನು ಹತ್ತು ದಿಶೆಗಳಲ್ಲಿ ಎಸೆಯುವರು. ಹೇ ಮೂರ್ಖನೇ, ಸಾವಧನಾಗು;

ಸಂತರ ಸಂಗತಿ ಮಾಡು; ಸಂತರಿಂದಲೇ ನಿನಗೆ ಯೋಗ್ಯವೇನಾದರೂ ಇದ್ದರೆ ಸಿಗುವುದು. ನರದೇಹದಲ್ಲಿ ಹುಟ್ಟಿ, ಹರಿ ಭಜನೆ ಮಾಡದಿದ್ದರೆ, ನೀನು ಯಾಮದೇವನ ಪೆಟ್ಟು ತಿನ್ನಬೇಕಾಗುವುದು. ಭಗವಂತನ ಭಜನೆ ಮಾಡದೆ ನೀನು ಈ ಉತ್ತಮ ನರಜನ್ಮವನ್ನು ವ್ಯಧರ್ವಾಗಿ ಕಳೆದುಕೊಳ್ಳುವೆ ಎಂದು ಸೂರದಾಸರೆನ್ನುವರು.

## ಪದ - 11 : ಹೋದವರು ಹಿಂತಿರುಗುವುದಿಲ್ಲ ಅಥವಾ ಯಾವುದೇ ಸಂದೇಶವನ್ನು ಕಳುಹಿಸುವುದಿಲ್ಲ

ಕವಿ - ಕಬೀರ :

ಸತ್ತು ಹೋದವರು ಈ ಜಗತ್ತಿಗೆ ಮತ್ತೆ ಹಿಂತಿರುಗುವುದಿಲ್ಲ. ಹೋದವರು ತಿರುಗಿ ಮತ್ತೆ ಬಂದಿಲ್ಲ, ಯಾವುದೇ ಸಂದೇಶವನ್ನೂ ಕಳುಹಿಸುವುದಿಲ್ಲ. ಸುರ ಮುನಿಗಳು, ನರರು, ಧರ್ಮಗುರುಗಳು, ಸಿದ್ಧ ಪುರುಷರು, ದೇವಿ-ದೇವತೆಯರು, ಗಣೇಶ, ಬ್ರಹ್ಮ, ವಿಷ್ಣು ಮತ್ತು ಮಹೇಶರು ಎಲ್ಲರೂ ಜನ್ಮ-ಮರಣದ ಚಕ್ರದಲ್ಲಿ ಸತತವಾಗಿ ತಿರುಗುವರು. ಯೋಗಿಗಳು, ಜಂಗಮರು, ಸಂನ್ಯಾಸಿಗಳು, ದಿಗಂಬರರು, ಫಾರೀರರು, ಚಂಡಿಕರು, ಮುಂಡನ ಮಾಡಿಕೊಂಡವರು, ಪಂಡಿತರು, ಸ್ವರ್ಗವಾಸಿಗಳು, ಪಾತಾಳ ವಾಸಿಗಳು, ಜ್ಞಾನಿಗಳು, ಗುಣಗಳು, ಕವಿಗಳು, ಚತುರರು, ರಾಜರು, ಭಿಕಾರಿಗಳು, ಚಕ್ರವರ್ತಿಗಳು, ಸರ್ವರಿಗೂ ಜನ್ಮ-ಮರಣದ ಚಕ್ರದಲ್ಲಿ ತಿರುಗಬೇಕಾಗುವುದು. ಕೆಲವರು ರಾಮನನ್ನು, ಕೆಲವರು ರಹೀಮನನ್ನು ಸ್ತುತಿಸಿದರೆ, ಕೆಲವರು ಉಪದೇಶ ಮಾಡುವರು. ನಾನಾ ವೇಷಗಳನ್ನು ಹಾಕಿಕೊಂಡು ಎಲ್ಲರೂ ನಾಲ್ಕು ದಿಶೆಗಳಲ್ಲಿ ದೇವರನ್ನು ಶೋಧಿಸುತ್ತ ತಿರುಗುವರು. ಸದ್ಗುರುಗಳ ಬೋಧನೆಯ ಹೋರತು ಅಂತಿಮತತ್ವಹೊಂದುವುದಿಲ್ಲ ಎಂದು ಕಬೀರರೆನ್ನುವರು.

## ಪದ - 12 : ಪುನರ್ದೇಹಧಾರಣೆಯ ದುಷ್ಪ್ರಯಿಯನ್ನು ಕುರಿತು

ಕವಿ - ಕಬೀರ :

ಹೇ ಹುಟ್ಟುಮನಸ್ಸೇ! ದೇವರ ಭಕ್ತಿ ಭಜನೆಯಿಲ್ಲದೆ ದುಖಿಕ್ಕೇಡಾಗುವೆ. ಮೊದಲನೇ ಜನ್ಮದಲ್ಲಿ ದೆವ್ಯಾನಾಗುವೆ ಮತ್ತು ಏಷಾ ಜನ್ಮಗಳಲ್ಲಿ ಪಶ್ಚಾತ್ತಾಪ ಪಡುವೆ. ಅಲ್ಲಿ ಕೇವಲ ಸೂಜಿ




ಮನೆಯಲ್ಲಿ ಹಿಡಿಯುವಷ್ಟೇ ನಿನಗೆ ಕುಡಿಯಲು ನೀರು ಸಿಗುವುದು. ಆಗ ನೀನು ನೀರಡಿಕೆಯಿಂದಲೇ ಸಾಯುವೆ. ನಿನ್ನ ಎರಡನೇ ಜನ್ಮವೇ ಗಳಿಯ ಜನ್ಮ. ತೋಟದ ಗಿಡದ ಮೇಲೆ ಕೂಡುವೆ. ಒಂದು ಗಿಡುಗನಿನ್ನ ತಲೆಯ ಮೇಲೆ ಸುತ್ತು ಹಾಕುತ್ತಿರುವಾಗ (ಮರಣದ ಭೀತಿಯಿಂದ) ನೀನು ಕೆಳಗೆ ಬೀಳುವೆ. ಆಗ ನಿನ್ನ ರಕ್ತೆಗಳು ಮುರಿದು, ಚಡಪಡಿಸುತ್ತಾ ಸಾಯುವೆ. ನಂತರ ಗಾರುಡಿಗನ ಕೋತಿಯಾಗಿ ಹುಟ್ಟುವೆ. ಆತನ ಲಾರಿಯ ಚಲನೆಯ ಅಳ್ಳಿಗನುಸಾರ ನಿನ್ನನ್ನು ಕುಣಿಸಲಾಗುವುದು. ಉಚ್ಛ್ರಾತಿ-ನೀಚರ ಮುಂದೆ ಕೃಬಾಚಿ ಭಿಕ್ಷೆ ಬೇಡುವೆ. ಬೇಡಿದರೂ ನಿನಗೆ ಭಿಕ್ಷೆ ಸಿಗುವುದಿಲ್ಲ. ಮುಂದೆ, ನೀನು ಗಾಣಿಗನ ಮನೆಯಲ್ಲಿ ಎತ್ತಾಗಿ ಹುಟ್ಟುವೆ. ನಿನ್ನ ಕಣ್ಣಗಳಿಗೆ ಚರ್ಮದ ಕಣ್ಣಟ್ಟಿಯನ್ನು ಕಟ್ಟುವರು. ಹೊರಗೆ ಒಂದು ಹೆಜ್ಜೆಯನ್ನೂ ಇಡದೆ, ಎಣ್ಣೆ ಗಾಣದಲ್ಲಿ ನೂರಾರು ಮೈಲು ತಿರುಗಬೇಕಾಗುವುದು. ಏದನೆಯದೇ ಒಂಟೆಯ ಜನ್ಮ. ತೂಕ ಮಾಡದೆ ಪ್ರಚಂಡ ಭಾರವನ್ನು ನಿನ್ನ ಬೆನ್ನ ಮೇಲೆ ಹೊರಿಸುವರು. ಒಮ್ಮೆ ಕೂತರೆ ಏಳಲಾಗದೆ ಮಣ್ಣನ್ನು ಕೆಬರುತ್ತ ಅಲ್ಲಿಯೇ ಸಾಯುವೆ. ನಂತರ ಅಗಸನ ಮನೆಯ ಕತ್ತೆಯಾಗಿ ಹುಟ್ಟುವೆ. ತಿನ್ನಲು ಮುಳ್ಳಿನ ಒಣಹುಲ್ಲು ಸಹ ನಿನಗಲ್ಲಿ ಸಿಗದು. ನಿನ್ನ ಮೇಲೆ ಭಾರವನ್ನು ಹೊರಿಸಿ ತಾನೂ ನಿನ್ನ ಮೇಲೆ ಕುಳಿತು ಅಗಸನು ಸವಾರಿ ವಾಡುವನು. ಎಲ್ಲವನ್ನು ಹೊತ್ತುಕೊಂಡು ನದಿತೀರದವರೆಗೆ ನಿನಗೆ ಹೋಗಬೇಕಾಗುವುದು. ಪಕ್ಷಿಗಳಲ್ಲಿ ಕಾಗಯ ಜನ್ಮಕ್ಕೆ ಒಂದು, ಕಾವ್ ಕಾವ್ ಎಂದು ಕರ್ಕಾಶವಾಗಿ ಕಿರುಚುವೆ. ಹಾರಿಹೋಗಿ ಕೊಳೆತ ಹೊಲಸು ಪದಾರ್ಥಗಳ ಮೇಲೆ ಕುಳಿತುನಿನ್ನ ಚುಂಚನ್ನು ಆಳವಾಗಿ ಹೊಲಸಿನಲ್ಲಿ ಚುಟ್ಟುವೆ. ಹೇ ಸಾಧುಗಳೇ, ದೇವರ ನಾಮದ-ಸತನಾಮದ- ಚಿಂತನೆ ಮಾಡದಿದ್ದರೆ, ನಿಮಗೆ ಮನಸ್ಸಿನಲ್ಲಿ ಪಶ್ಚಾತ್ತಾಪವಾಗುವುದು; ಮತ್ತು ನೀಚಮತ್ತು ಫೋರ ನರಕವಾಸ ಅನುಭವಿಸುವಿರಿ ಎಂದು ಕಬೀರರೆನ್ನುವರು.

### ಪದ - 13 : ಜೀವನದಲ್ಲಿ ಅಸಹಾಯಕತೆಯ ಅನುಭವ

ಕವಿ - ಕಬೀರ :

ಪ್ರಾರಂಭ ಕವುಗಳಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದ್ರೂ ತಪ್ಪಿಸಿಕೊಳ್ಳಲಾಗದು. ಬಹುದೊಡ್ಡ ಜ್ಞಾನಿಗಳೂ, ಪಂಡಿತರೂ ಮತ್ತು ಹೆಸರಾಂತ ಜ್ಯೋತಿಷಿಗಳೂ ಆದ ವಶಿಷ್ಟ ವುನಿಗಳು, ವಿಚಾರ ವಾಡಿ ಶೋಧಿಸಿ ಶುಭ ಮಹಾತ್ಮವನ್ನು ನಿಶ್ಚಯಿಸಿದ್ದರು. ಆದರೂ, ಸೀತಾಪಹರಣ ಮತ್ತು ದಶರಥನ



ಮರಣವಾಯಿತು ಮತ್ತು ಕಾಡಿನಲ್ಲಿ ಅನೇಕ ವಿಪತ್ತುಗಳು ಬಂದೊದಗಿದವು. ಅಲ್ಲಿ ಬಲೆ ಬೀಸಲಾಗಿತ್ತು; ಅಲ್ಲಿ ಬೇಟೆಗಾರನೂ ಇದ್ದು; ಅಲ್ಲಿ ಚಿಗರೆಯೊಂದು ಹುಲ್ಲು ಮೇಯುತ್ತಿತ್ತು. ನಿತ್ಯ ಕೋಟಿಗೆಟ್ಟಲೇ ಗೋವುಗಳ ದಾನ ಮಾಡುತ್ತಿದ್ದ ಸ್ವಗರಾಜನಿಗೆ ಸತತ ಗೋಣು ಚಲಿಸುವ ಓಟಿಕಾಟದ ಜನ್ಮ ಪಡೆಯಬೇಕಾಯಿತು. ಪಾಂಡವರ ಅತ್ಯಂತ ನಿಕಟ ಮಿತ್ರನಾಗಿದ್ದ ಶ್ರೀಕೃಷ್ಣನು ಅವರ ಸಾರಥಿಯೂ ಆಗಿದ್ದನು. ಆದರೂ ಪಾಂಡವರ ಮೇಲೆ ಅನೇಕ ಆಪತ್ತುಗಳು ಬಂದೆರಿಗಿದವು. ಆಗಬೇಕಾದುದೆಲ್ಲ ಆಗಿಯೇ ತೀರುವುದು, ಅದರಿಂದ ತಿಳಿಸಿಕೊಳ್ಳಲಾಗುವುದಿಲ್ಲ, ಎಂದು ಕಬೀರರೆನ್ನುವರು.

### ಪದ - 14 : ಅಸಹಾಯಕನಾಗಿ ಮೃತ್ಯುವಿಗೆ ಶರಣಾಗುವುದನ್ನು ತಡೆಯಲು, ಆಧ್ಯಾತ್ಮಿಕತೆಗೆ ಮಾತ್ರ ಸಾಧ್ಯ

ಕವಿ - ಸೂರದಾಸ :

ಹೇ ಮನಸ್ಸೇ! ಈ ಜನ್ಮ ವ್ಯಧವಾಗಿ ಸರಿದು ಹೋಗುತ್ತಿದೆ. ಉದುರಿದ ಎಲೆಗಳ ಹಾಗೆ ಒಂದು ಸಲ ಅಗಲಿ ಜಗತ್ತನ್ನು ಬಿಟ್ಟು ಹೋದ ವೇಳೆ ವುತ್ತೆ ಎಂದಿಗೂ ಭೇಟಿಯಾಗುವುದಿಲ್ಲ. ಸನ್ನಿಪಾತವಾದಾಗ ಕಘದಿಂದ ಕಂತಕಟ್ಟಿ ಹೋಗುವುದು. ನಾಲಿಗೆ ಬಿದ್ದು ಹೋಗುವುದು. ಯಮದೇವನು ಪಾಣ ತೆಗೆದುಕೊಂಡು ಹೋಗುವನು. ತಂದೆತಾಯಿಯರು ಮಂಕಾಗಿ (ವಿನೂ ಮಾಡಲಾಗದೆ ಹತಾಶರಾಗಿ) ನೋಡುತ್ತಾ ಕೂಡುವರು. ಆಗ ಒಂದೊಂದು ಕ್ಷಣಾವೂ ಕೋಟಿ ಯುಗಗಳ ಹಾಗೆ ಅನಿಸುವುದು. ಒಂದು ಗಿಳಿಗೆ ಶಾಲ್ಯಲಿ ಫಲದ ಬಗ್ಗೆ ಎಷ್ಟೂ ಪ್ರೀತಿ, ಆಕರ್ಷಣೆ ಇದೆಯೋ, ಅಷ್ಟೇ ಪ್ರೀತಿ, ಆಕರ್ಷಣೆ ನಿನಗೆ ಜಗತ್ತಿನ ಬಗ್ಗೆ ಇದೆ. ಶಾಲ್ಯಲಿ ಹಣ್ಣಿಗೆ ಚುಂಚಿನಿಂದ ಚುಚ್ಚಿದ ತಕ್ಷಣ ಒಳಗಿನ ಹತ್ತಿ ಹಾರಿ ಹೋಗುವುದು. ಹೇ ಮೂರಿಂಗನೇ, ಯಮನ ಬಲೆಗೆ ಬೀಳಬೇಡ. ಈಶ್ವರ ಚರಣಗಳಲ್ಲಿನಿನ್ನ ಚೆತ್ತ ದೃಢವಾಗಿರಲಿ. ಈ ದೇಹ ನಶ್ವರವಾಗಿದೆ. ನಿನಗೇಕೇ ಇಷ್ಟೊಂದು ಅಹಂಕಾರ? ಎಂದು ಸೂರದಾಸರು ಕೇಳುವರು.



## ಪದ - 15 : ಈಶ್ವರ ಪ್ರೇಮವೊಂದೇ ಜೀವನದ ದುಃಖಗಳಿಂದ ಪಾರಾಗುವ ಏಕೈಕ ಮಾರ್ಗ

**ಕವಿ - ಕರ್ಣಿರೆ :**

ಹೇ ಪ್ರಮತ್ತ ಮನಸ್ಸೇ! ತಪ್ಪು ಮಾಡಬೇಡ. ಒಂದು ದಿನ ಯಮರಾಯ ನಿನ್ನೆಡೆ ಬರುವನು. ಈ ಜಗತ್ತಿಗೆ ಬರುವಾಗ ವ್ಯಾಪಾರ ಮಾಡಲೆಂದು ಬಂಡವಾಳ ತೆಗೆದುಕೊಂಡು ಬಂದೆ. ಆದರೆ ಮೂಲವನ್ನೇ (ಅಸಲು ಬಂಡವಾಳವನ್ನೇ) ಕೆಳದುಕೊಂಡು ಬಿಟ್ಟೆ. ಪ್ರೇಮ ನಗರದ (ಭಕ್ತಿನಗರಿಯ) ಸೀಮೆಯನ್ನೂ ಸಹ ನಿನಗೆ ಇನ್ನೂ ಮುಟ್ಟಲಾಗಿಲ್ಲ. ನೀನು ಹೇಗೆ ಬಂದಿರುವೆಯೋ, ಹಾಗೆಯೇ ತಿರುಗಿ ಹೋಗಬೇಕಾಗುವುದು. ನನ್ನ ಸಖಿನೇ, ನನ್ನ ಗುಣವಂತನೇ ಕೇಳು, ಈ ಬದುಕಿನಲ್ಲಿ ನೀನು ಏನೇನು ಮಾಡಿದೆ? ತಲೆಯ ಮೇಲೆ ಭಾರವಾದ ಹೂರೆಯನ್ನು ಹೂತ್ತುಕೊಂಡಿರುವೆ. ಮುಂದೆ ನಿನ್ನನ್ನು ಇದರಿಂದ ಯಾರು ಪಾರು ಮಾಡುವರು? ನದಿಯ ಆಚೆ ದಡದಲ್ಲಿ ನಿನ್ನ ಸಖಿನಾದ ಭಗವಂತನು ನಿನಗಾಗಿ ಕಾಯುತ್ತಿರುವನು. ಅವನನ್ನು ಭೇಟಿಯಾಗುವದೆ ನಿನ್ನ ಗಮನವಿಲ್ಲ. ಒಡೆದ ಹಡಗಿನಲ್ಲಿ ಕುಳಿತಿರುವೆ. ಹೇ ಮೂರ್ಖನೇ, ನೀನು ಮುಳುಗಿ ಹೋಗುವೆ. ಅಂತ್ಯ ಸಮಯದಲ್ಲಿ ನಿನ್ನ ಸಹಾಯಕ್ಕೆ ಯಾರು ಬರುವರು? ಜೊತೆಗಾರನಿಲ್ಲದೆ (ಸಹಾಯಕನಿಲ್ಲದೆ) ಒಬ್ಬಂಟಿಗನಾಗಿ ನಡೆದಿರುವೆ. ನೀನು ಮಾಡಿದ್ದರ ಫಲವನ್ನು ನೀನೇ ಉಣಿವೆ ಎಂದು ಕರ್ಣಿರದಾಸರು ತಿಳಿಸಿ ಹೇಳುವರು.



## ಪ್ರಕರಣ - 2: ನೈತಿಕ ಸಿದ್ಧತೆಯ ಆವಶ್ಯಕತೆ

ಪದ - 1 : ಭಕ್ತಿಹೀನರ ಸಂಗತಿಯಿಂದ ತಪ್ಪಿಸಿಕೊಳ್ಳಲುವುದು

ಕವಿ - ಸೂರದಾಸ :

ಹೇ ಮನಸ್ಸೇ! ಯಾರ ಸಂಗತಿಯಿಂದ ದುರುದ್ದಿ ಬೆಳೆಯುವುದೋ ಮತ್ತು  
ಭಕ್ತಿ-ಭಜನೆಯಲ್ಲಿ ಭಂಗ ಬರುವುದೋ ಅಂತಹ ಹರಿವಿಮುಖರ ಸಂಗತಿಯನ್ನು ಬಿಟ್ಟು  
ಬಿಡು. ಹಾವಿಗೆ ಹಾಲುಣಿಸುವುದರಿಂದ ಏನು ಪ್ರಯೋಜನ? ಅದು ವಿಷ ಸೃವಿಸುವುದನ್ನು  
ನಿಲ್ಲಿಸುವುದಿಲ್ಲ. ಕಾಗೆಗೆ ಬಿಳಿ ಕಪೂರವನ್ನು ತಿನ್ನಿಸುವುದರಿಂದ ಏನಾಗುವುದು?  
ನಾಯಿಯನ್ನು ಗಂಗೆಯಲ್ಲಿ ಸ್ವಾನ ಮಾಡಿಸಿದರೇನು ಉಪಯೋಗ? ಕತ್ತೆಯ ಮೃಗೆಲ್ಲ  
ಚಂದನ-ಕೇಸರ ಮಿಶ್ರಿತ ಲೇಪನದಿಂದ ಏನು ಉಪಯೋಗ? ಕೋತಿಯನ್ನು ಬೆಲೆಬಾಳುವ  
ಆಭರಣಗಳಿಂದ ಶೃಂಗರಿಸಿದರೇನು ಉಪಯೋಗ? ಆನೆಯನ್ನು ಸ್ವಾಚ್ಚ ನದಿ ನೀರಿನಲ್ಲಿ  
ಕೊಳೆದರೆ ಏನು ಉಪಯೋಗ? ಅದು ದಡಕ್ಕೆ ಬಂದರೆ ಮತ್ತೆ ಮೃಯೆಲ್ಲ ಕೊಳಚೆಯಿಂದ  
ತುಂಬಿಸಿಕೊಂಡು ಬಿಡುವುದು. ಬತ್ತಾಳಿಕೆಯಲ್ಲಿರುವ ಎಲ್ಲಾ ಬಾಣಗಳನ್ನು  
ಉಪಯೋಗಿಸಿದರೂ, ಒಂದು ಬಾಣವ (ಜ್ಞಾನ) ಕೂಡ ಕಲ್ಲು ಹೃದಯವನ್ನು ಸೀಳಿ  
ಬಳಹೋಗಲಾರದು. ದುಷ್ಪಾನು ಕಪ್ಪು ಕಂಬಳಿಯ ಹಾಗೆ. ಅದಕ್ಕೆ ಬೇರೆ ಯಾವುದೇ ಬಣ್ಣ  
ಹತ್ತುವುದಿಲ್ಲ.



## ಪದ - 2 : ನಾನು ದುರುಣಗಳ ರಾಜನಾಗಿದ್ದೇನೆ. ಓ ದೇವರೇ, ನನ್ನ ದುಷ್ಪ ಪ್ರವೃತ್ತಿಗಳನ್ನು ನಾಶ ಮಾಡು

ಕವಿ - ಸೂರದಾಸ :

ಹೇ ಗೋಪಾಲನೇ, ಇವತ್ತಿನವರೆಗೂ ನಾನು ಮನುಭಂದಂತೆ ಸಾಕಷ್ಟು ಕುಣೆದಿದ್ದೇನೆ. ಕಾಮ ಮತ್ತು ಕ್ಷೋಧವೆಂಬ ಸಿಲುವಂಗಿಯನ್ನು ತೊಟ್ಟು, ಕಂತದಲ್ಲಿ ವಿಷಯಭೋಗಳೆಂಬ ಹಾರವನ್ನು ನಾನು ಹಾಕಿಕೊಂಡೆ. ಮಹಾಮೋಹವೆಂಬ ಗಜ್ಜಗಳು ಬಾರಿಸುತ್ತಿವೆ. ನಿಂದಯ ರಸಭರಿತ ಶಬ್ದಗಳು ಏಳುತ್ತಿವೆ. ಭ್ರಮೆಗಳಿಂದ ತುಂಬಿದ ಮನಸ್ಸಿಂಬ ಮೃದಂಗವು ಬಾರಿಸುತ್ತಿದೆ. ಅಲ್ಲಿ ದುರ್ಜನರ ವೃವಹಕಾರ ನಡೆಯುತ್ತಿದೆ. ಅಂತಃಕರಣದಲ್ಲಿ ತಣೆಸಲಾರದ ಅನೇಕ ಪ್ರಕಾರದ ದುರಾಸಗಳು ಮೃದಂಗಕ್ಕೆ ತಕ್ಕ ಹಾಗೆ ತಾಳ ಹಾಕಿದಾಗ ಅವುಗಳಿಂದ ದೊಡ್ಡ ನಾದವೇ ಪ್ರತಿಧ್ವನಿಸುತ್ತಿದೆ. ಸೊಂಟಕ್ಕೆ ಮೋಹಮಾಯೆಯ ಪಟ್ಟಿ ಸುತ್ತಿಕೊಂಡಿದೆ. ಹಣೆಯ ಮೇಲೆ ತೋಭವೆಂಬ ತಿಲಕ ಇಡಲಾಗಿದೆ. ಇಂತಹ ವೇಷಧರಿಸಿ ಕೋಟಿ ಶ್ರಂಗಾರ ಕಲೆಗಳ ಪ್ರದರ್ಶನ ನೀಡಲಾಗಿದೆ. (ನಾನು ಕುಣೆಯುವುದರಲ್ಲಿ ಎಷ್ಟೂದು ಮಗ್ನನಾಗಿದ್ದೇನೆಂದರೆ) ನಾಗೆ ದೇಶ ಮತ್ತು ಕಾಲ ಪರಿವರ್ತೀ ಇಲ್ಲ. ಹೇ ನಂದಲಾಲನೇ, ನನ್ನ ಅವಿದ್ಯೆಯಲ್ಲವನ್ನು ದೂರಮಾಡು ಎಂದು ಸೂರದಾಸರೆನ್ನುವರು.

## ಪದ - 3 : ಕರ್ಮ ಎನ್ನಾವುದು ದೇವರ ತೊಟ್ಟಿಲು

ಕವಿ - ಚರಣದಾಸ :

ತೀಯೆ ಇಲ್ಲದ ಮಾತೆಂದರೆ, ಚಂದ್ರನಿಲ್ಲದ ರಾತ್ರಿ, ಸಾಹಸವಿಲ್ಲದ ಶೈಯ್ರ, ಅಲಾಕಾರರಚಿತ ಸ್ತೋ ಮತ್ತು ಮಗುವಿಲ್ಲದ ತೊಟ್ಟಿಲನ್ನು ಬಂಜೆಯೊಬ್ಬಳು ತಳಗುತ್ತಿರುವಂತೆ ಇದೆ. ಜಂಬುದು ಕೊಳ್ಳಿಕೊಳ್ಳುವವರು ಏನೂ ಮಾಡದೆ ಕೇವಲ ಮಾತಾಡಿ ಮಾತಾಡಿ ಸಾಯುವರು. ಆದರೆ ಸಂತರು ನುಡಿದ ಹಾಗೆ ಆಚರಿಸುವರು. ಆದ್ದರಿಂದ ಆವರು ದೇವರ (ಹರಿಯ) ಸಮಾನರಾದರು.

## ಪದ - 4 : ಕಾಫಿರನ ಅರ್ಥ

ಕವಿ - ದಾದು:

“‘ಎಲ್ಲವೂ ಅಸತ್ಯವಾಗಿದೆ’” ಎಂದು ಯಾರು ತಿಳಿಯುತ್ತಾನೋ ಅವನು ಕಾಫಿರನಾಗಿದ್ದಾನೆ. ಯಾರು ತನ್ನ ಹೃದಯವನ್ನು ಶುದ್ಧವಾಗಿಟ್ಟುಕೊಳ್ಳುವುದಿಲ್ಲವೋ, ಸಾಮಾಜಿಕ ಆದೇಶ ಯಾರು ಪಾಲಿಸುವುದಿಲ್ಲವೋ, “ಈಶ್ವರ ಎಲ್ಲಿರುವನು?” ಎಂದು ಪ್ರಶ್ನೆ ಕೇಳುವನೋ, ವಿವೇಕ ಬುದ್ಧಿ ಯಾರಲ್ಲಿ ಇಲ್ಲವೋ, ಯಾರು ತನ್ನ ನೇರಳನ್ನೇ ನಿರುಕ್ತಿಸುತ್ತಾ ಹೋಗುವನೋ, ಕುಟುಂಬದವರ ಮೇಲೆ ಅನ್ಯಾಯ ಮಾಡಿ, ಬಲಾತ್ಮಾರದಿಂದ ಅವರನ್ನು ದೋಚುವನೋ, ಯಾರ ಮನಸ್ಸು ಕಪಟತನದಿಂದ ಕೊಳ್ಳತು ಹೋಗಿರುವುದೋ, ಯಾರು ದೀನದು:ಖಿತರನ್ನು ಬಲಾತ್ಮಾರದಿಂದ ದಬ್ಬಾಲಿಕೆ ಮಾಡಿ ಹೀಡಿಸುವನೋ; ಯಾರ ಹೃದಯದಲ್ಲಿ ಸ್ವಲ್ಪವೂ ಅನುಕಂಪವಿಲ್ಲವೋ ಎತ್ತು ಯಾರು ದೇವರನ್ನು ಗುರುತಿಸುವುದಿಲ್ಲವೋ, ಅಂತಹ ಕಾಫಿರನು ನರಕಕ್ಕೆ ಹೋಗುವನು.

## ಪದ - 5 : ಆಧ್ಯಾತ್ಮಿಕ ಘಕೀರನ ವರ್ಣನೆ

ಕವಿ - ಕಬೀರ್:

ಹೇ ಷ್ಟಿಯ ಮನಸ್ಸೇ, ನೀನು ಸದಾಕಾಲವು ಘಕೀರನ ವೃತ್ತಿಯಲ್ಲಿ ಮಗ್ನಾಗಿರು. ರಾಮ ಭಜನೆಯಲ್ಲಿ ಕಾಣುವ ಸುಖವನ್ನು ನೀನು ಶ್ರೀಮಂತಿಕೆಯಲ್ಲಿ ಕಾಣುವುದಿಲ್ಲ. ಎಲ್ಲಾ ನಿಂದ-ಸ್ತುತಿಗಳನ್ನು ಮೌನವಾಗಿ ಕೇಳಿಸಿಕೊ. ದಾರಿದ್ರ್ಯ, ಬಡತನದಲ್ಲಿ ಇದ್ದರೂ ಸಂಭಾಳಿಸಿ ನಿರ್ವಹಿಸು. ತಾಳ್ಳೆ, ಸಹನಶೀಲತೆಯ ಮೂಲಕ ಭಕ್ತಿ ಅರ್ಥವಾ ಪ್ರೇಮನಗರದಲ್ಲಿ ಇದ್ದ ಕಾರಣ ನಮ್ಮ ಉನ್ನತಿಯಾಗುವುದು. ಒಂದು ಕೈಯಲ್ಲಿ ಮಡಕೆ, ಕಂಕುಳಲ್ಲಿ ಹೋಲು, ಇವರೆಡೇ ವಸ್ತುಗಳನ್ನು ತೆಗೆದುಕೊಳ್ಳುವುದರಿಂದ, ಘಕೀರನಿಗೆ ಜಗತ್ತಿನ ನಾಲ್ಕು ದಿಶೆಗಳು ಉಂಬಳಿಯಲ್ಲಿ ಸಿಗುವವು. ವ್ಯಧ ಅಭಿಮಾನವನ್ನೇಕೆ ಹಿಡಿಯುವೆ? ಕೊನೆಗೊಂದು ದಿನ ಈ ದೇಹ ಮಣಿನಲ್ಲಿ ಒಂದಾಗಿ ಹೋಗುವುದು. ಹೇ ಸಾಧುಗಳೇ, ಈಶ್ವರ-ಪ್ರಾಟ್ಯಿ ಕೇವಲ ತಾಳ್ಳೆ ಮತ್ತು ಸಹನಶೀಲತೆಯಿಂದಲೇ (ಸಬೂರಿ) ಆಗುವುದು ಎಂದು ಕಬೀರ ಹೇಳುವರು.



## ಪದ - 6 : ಬ್ರಾಹ್ಮಣತ್ವದ ನೈತಿಕ ಮತ್ತು ಆಧ್ಯಾತ್ಮಿಕ ಆವಶ್ಯಕತೆಗಳು

ಕವಿ - ಚರಣದಾಸ :

ಬ್ರಹ್ಮಸ್ವಾಮಿ ಅರಿತವನೇ ಬ್ರಾಹ್ಮಣ. ಅವನು ತನ್ನ ಒಟ್ಟುಮೂರುವಾಗಿ ಅಲೆಯುವ ಹಡೂ ಇಂದ್ರಿಯಗಳನ್ನು ಜಯಿಸಿ ಅಂತಮೂರುವನ್ನಾಗಿ ಮಾಡುವನು. ಅವನೆಂದಿಗೂ ಸುಳ್ಳಾಂತಿಸುವುದಿಲ್ಲ. ತನ್ನ ಅಂತಹಕರಣದಲ್ಲಿ ದಯೆ, ಸಹಾನುಭೂತಿಗಳಂಬ ಜನಿವಾರವನ್ನು ಧಾರಿಸುವನು. ಆತ್ಮವಿದ್ಯೆಯನ್ನು ಸ್ವಯಂ ಕಲಿತು ಇತರರಿಗೂ ಕಲಿಸುವನು. ಈಶ್ವರ ಧ್ಯಾನದಲ್ಲಿ ತಲ್ಲಿಸನಾಗುವನು. ಅವನಲ್ಲಿ ಕಾಮ, ಕೌರ್ಧ, ಮದ ಮತ್ತು ಲೋಭಗಳು ಇರುವುದಿಲ್ಲ. ಯಾರು ಇವೆಲ್ಲಸದ್ಯಾಗಳಿಂದ ಯುಕ್ತನಾಗಿರುವನೋ ಅವನೇ (ನಿಜವಾದ) ಬ್ರಾಹ್ಮಣನಾಗಿರುವನು ಎಂದು ಚರಣದಾಸರು ಅನ್ನುವರು.

## ಪದ - 7 : ಸರ್ವತ್ರವೂ ದೇವರನ್ನು ನೋಡಬೇಕೆಂದರೆ, ಸಂತರನ್ನು ಅನುಸರಿಸಿ

ಕವಿ - ನಾನಕ :

ಸಾಧು ಸಂತರ ಸಂಗತಿ ಮಾಡಿದಾಗಿನಿಂದ ನನ್ನದು-ಪರರದು ಎಂಬ ಭಾವ ಅಳಿಸಿಹೋಯಿತು. ಯಾವ ಶತ್ರುಗಳೂ ಇಲ್ಲ, ಯಾರು ಪರರೂ ಅಲ್ಲ, ಸತ್ಯಂಗತಿಯಿಂದ ನನ್ನ ಆಸೆಗಳೆಲ್ಲ ಪೂರ್ತಿಗೊಂಡವು. ದೇವರು ಏನು ಮಾಡುವನೋ ಅದು ನಮ್ಮ ಒಳ್ಳಿಯದಕ್ಕಾಗಿ, ನಮ್ಮ ಹಿತಕ್ಕಾಗಿ ಎಂದು ಭಾವಿಸುವ ಸುಮತಿಯನ್ನು ನಾನು ಸಾಧು ಸಂಶೋಧಿಸಿ ಕಂಡುಕೊಂಡೆ. ಒಬ್ಬನೇ (ಬೀಷಪ್ರಾಯಿ) ಭಗವಂತನು ಎಲ್ಲದರಲ್ಲಿಯೂ ತುಂಬಿಕೊಂಡಿರುವನು. ನಾನಕನು ಅವನನ್ನು ನೋಡಿ ನೋಡಿ ಆನಂದದಿಂದ ನಗುತ್ತಿರುವನು.

## ಪದ - 8 : ನಿನ್ನ ತಂದೆ ತಾಯಿಯರನ್ನೂ ಬಿಟ್ಟು ನನ್ನನ್ನು ಅನುಸರಿಸು

ಕವಿ - ತುಳಸಿದಾಸ :

ಯಾರಿಗೆ ರಾಮ ಮತ್ತು ವೃದ್ಧಿಹಿಯರು (ಸೀತೆ) ಪ್ರಿಯರಲ್ಲವೋ, ಅವರನ್ನು ಕೋಟಿ ವೃಗಳ ಸಮಾನರೆಂದು ಭಾವಿಸಿ ತ್ವಜಿಸಬೇಕು; ಆವರು ಪರಮ ಸ್ವೇಷಿಗಳಾದರೂ

ಪರವಾಗಿಲ್ಲ. ಪ್ರಹಳಾದನು ತನ್ನ ತಂದೆಯನ್ನು, ವಿಭಿಂಘಣನು ತನ್ನ ಅಣ್ಣನನ್ನು ಮತ್ತು ಭರತನು ತನ್ನ ತಾಯಿಯನ್ನು ತ್ಯಜಿಸಿದರು. ಬಲಿಚಕ್ರವರ್ತಿಯು ತನ್ನ ಗುರು ಶುಕ್ರಾಚಾರ್ಯರನ್ನು, ವ್ರಜ ಸ್ತೀಯರು ತಮ್ಮ ಗಂಡಂದಿರನ್ನು ತ್ಯಜಿಸಿದರು. ಆದರೂ, (ಈ ಜಗತ್ತಿನಲ್ಲಿ ಅವರೆಲ್ಲರ ಹೇಸರು) ಅವರೆಲ್ಲರೂ ಮಂಗಳಕರವಾದರು. ಎಲ್ಲಿಯವರೆಗೆ ರಾಮನ ಸ್ವೇಹ-ಪ್ರೇಮ ಸಂಬಂಧ ಮಾನ್ಯ ಮಾಡುವರೋ, ಅಲ್ಲಿಯವರೆಗೆ ಅವರು ಸಹೃದಯರು ಮತ್ತು ಸುಸೇವ್ಯಾರಾಗುವರು. ಯಾವ ಅಂಜನದಿಂದ ಕಣ್ಣಗಳು ಒದೆದು ಹೋಗುವವೋ, ಅದರ ಉಪಯೋಗವೇನು? ಇನ್ನೂ ಹೆಚ್ಚಿಗೆ ಏನಂತ ಹೇಳಲಿ? ಯಾರ ಮೂಲಕ ರಾಮನ ಸ್ವೇಹ-ಪ್ರೇಮ ಬೆಳೆಯುವುದೋ, ಅವರೇ ಎಲ್ಲ ರೀತಿಯಂದಲೂ ನಮ್ಮವರು, ಪೂಜ್ಯರು ಮತ್ತು ಪ್ರಾಣಕ್ಷಿಂತಲೂ ಹೆಚ್ಚು ಶ್ರಿಯರು, ಇದೇ ನಮ್ಮ ಮತವಾಗಿದೆ ಎಂದು ತುಳಸಿದಾಸರೆನ್ನುವರು.

## ಪದ - ೭: ಆಧ್ಯಾತ್ಮಿಕ ವಿಜಯದ ರಥ

### ಕವಿ - ತುಳಸಿದಾಸ:

ಯಾವ ರಥದ ಮೂಲಕ ವಿಜಯ ಸಾಧಿಸುವುದೋ ಅದೊಂದು ಬೇರೆಯೇ ತರಹದ ರಥವಾಗಿದೆ. ಸತ್ಯ ಮತ್ತು ಶೀಲ ಆ ರಥದ ಧ್ವಜ ಮತ್ತು ಪತಾಕೆಗಳಾಗಿವೆ. ಬಲ, ವಿವೇಕ, ದಮ ಮತ್ತು ಪರೋಪಕಾರ ಇವು ರಥದ ಕುದುರೆಗಳಾಗಿವೆ. ಕ್ಷಮೆ, ಕೃಪೆ ಮತ್ತು ಸಮತೆಯಂಬ ಮೂರು ಹುರಿಕಟ್ಟಿನಿಂದ ಕುದುರೆಗಳನ್ನು ರಥಕ್ಕೆ ಕಟ್ಟಲಾಗಿದೆ. ಈಶ್ವರ ಭಜನೆ (ಭಕ್ತಿ) ಎನ್ನುವುದು ಚತುರ ಸಾರಥಿಯಾಗಿದೆ. ವೈರಾಗ್ಯ (ಸಾಧಕ ಯೋಧನ) ಕತ್ತಿಯಾದರೆ, ಸಂತೃಪ್ತಿಯು ಅವನ ಗುರಾಣಿಯಾಗಿದೆ. ದಾನವೆಂಬುದು ಅವನ ಕೊಡಲಿಯಾದರೆ, ಬುದ್ಧಿಕೃತಿಯು ಅವನ ಪ್ರಚಂಡ ಶಕ್ತಿಯಾಗಿದೆ. ಶ್ರೇಷ್ಠ ವಿಜ್ಞಾನವು ಆತನ ಕೋದಂಡ ಧನುಷ್ಯವಾದರೆ, ನಿರ್ಮಲ ಮತ್ತು ಸ್ಥಿರ ಮನಸ್ಸು ಆತನ ಬತ್ತಲಿಕೆಯಾಗಿದೆ. ಶಮ, ಯಮ ನಿಯಮಗಳು ಅದರಲ್ಲಿಯ ಬಾಣಗಳಾಗಿವೆ. ಬ್ರಾಹ್ಮಣ ಹಾಗೂ ಗುರು ಪೂಜೆಯು ಅವನ ಅಭೇದ್ಯ ಕವಚವಾಗಿವೆ. ನಿಶ್ಚಯ ವಿಜಯ ಗಳಿಸಿಕೊಳ್ಳಲು ಇವುಗಳಿಗಿಂತ ಬೇರೆ ಉಪಾಯವಿಲ್ಲ.



## ಪದ - 10 : ಜ್ಞಾನದ ದೀಪ

ಕವಿ - ತುಳಸಿದಾಸ :

ದೇವರ ಕೃಪೆಯಿಂದ ಸುಂದರ ಮತ್ತು ಸಾತ್ಸಿಕವಾದ ಶ್ರದ್ಧೆ ಎಂಬ ಹನು ಹೃದಯದಲ್ಲಿ ಬಂದು ವಾಸಿಸುವಾಗ, ಶೃತಿಗಳು ಹೇಳುವಂತಹ ಜಪ, ತಪ, ವ್ರತ, ಯಮ, ನಿಯಮ ಮತ್ತು ಎಲ್ಲಾ ಶುಭ, ಧಾರ್ಮಿಕ ಮತ್ತು ಸದಾಚಾರಗಳೆಂಬ ಉತ್ತಮ ಗುಣಮಟ್ಟದ ಮೇವನ್ನು ತಿಂಡಾಗ, (ಆ ಹನು) ಭಾವವೆಂಬ ತನ್ನ ಚಿಕ್ಕ ಕರುವನ್ನು ಕಂಡಾಗ ಕೆಚ್ಚಲಿನಿಂದ ಹಾಲು ಸುರಿಸುವುದು. ಹೇ ಗಳಿಯನೇ, ಪರಮಧರ್ಮಮಯ ಹಾಲನ್ನು ಆ ಆಕಳಿಂದ ಕರೆದು, ಆಕಾಮವೆಂಬ ಉರಿಯ ಮೇಲೆ ಇಟ್ಟು ಚೆನ್ನಾಗಿ ಸುದಿಸಿ ಗಟ್ಟಿ ಮಾಡಬೇಕು. ಹಿತವಾದ ಗಾಳಿ ಬೀಸಿ ಕ್ಷಮೆಯಿಂದ ಅದು ತಂಪಾಗುವುದು. ನಂತರ ಧೃತಿಯೆಂಬ ಹೆಸ್ತ ಹಾಕಿ, ಮುದಿತವೆಂಬ ಮೋಸರನ್ನು ತಯಾರಿಸಬೇಕು. ದಮದ ಆಧಾರದಿಂದ, ಸತ್ಯ ಸುವಾಣೆಯನ್ನು ಹಗ್ಗವನ್ನಾಗಿ ಮಾಡಿ, ವಿವೇಕರೂಪಿ ಕಡಗೋಲಿನಿಂದ ಮೋಸರನ್ನು ಕಡೆಯಬೇಕು. ಕಡೆದ ಮೇಲೆ ವಿಮಲ, ಸುಂದರ, ಸುಖಿದಾಯಕ, ಪವಿತ್ರ, (ಶುದ್ಧ) ವೈರಾಗ್ಯವೆಂಬ ಚೆಣ್ಣ ತೆಗೆಯಬೇಕು. ನಂತರ, ಯೋಗರೂಪಿ ಅಗ್ನಿಯನ್ನು ಹಚ್ಚಿ ಅದರಲ್ಲಿ ಶುಭ-ಅಶುಭವೆಂಬ ಕರ್ಮರೂಪಿ ಇಂಥನವನ್ನು ಹಾಕಬೇಕು. ಮಮತೆಯೆಂಬ ಕಲ್ಪಶವು ಸುಟ್ಟು ಹೋದ ಮೇಲೆ ಬುದ್ಧಿ, ಜ್ಞಾನವೆಂಬ ತುಪ್ಪ ತಯಾರಾಗುವುದು. ವಿಜ್ಞಾನ ನಿರೂಪಿಸುವ ಶುದ್ಧ ಬಿಳಿ ಬುದ್ಧಿಯೆಂಬ ತುಪ್ಪವನ್ನು ಚಿತ್ತರೂಪಿ ದೀವಿಗೆಯಲ್ಲಿ ತುಂಬಿ ಸಮತೆಯೆಂಬ ದೃಢ ಸ್ಥಳದಲ್ಲಿ ಇಡಬೇಕು. ತ್ರಿಗುಣರೂಪಿ ಮತ್ತು ಮೂರು ಮಾನಸಿಕ ಅವಸ್ಥೆಗಳನ್ನು ಅಂತಹಕರಣರೂಪಿ ಹತ್ತಿಯಿಂದ ತೆಗೆದು ಹಾಕಿ, ತೊಯೆರ್ಯೆಂಬ ಅರಳಿಯಿಂದ ಸರಿಯಾಗಿ ದಟ್ಟವಾದ (ಮೂರು ಮುರಿಗೆಯ) ಬತ್ತಿಗಳನ್ನು ಮಾಡಬೇಕು. ಈ ರೀತಿ ಜ್ಞಾನವೆಂಬ ಪ್ರಕಾಶಮಾನವಾದ ತೇಜಸ್ಸಿ ದೀಪ ಉರಿಸಬೇಕು. ಆಗ ವಿಷಯರೂಪಿ ಕ್ರಿಮಿಗಳು ಆ ದೀಪದ ಸಮೀಪ ಹೋದಾಗ ನಾಶವಾಗುವವು. ಹೀಗೆ “ಸೋರಹಮಸ್ಸಿ” ಎಂದು ಅಖಿಂಡ ವೃತ್ತಿ ಯಾರಿಗೆ ಇರುವುದೋ ಅವರಷ್ಟೇ ಪ್ರಚಂಡ ಆತ್ಮಾನಂದದ ಉಜ್ಜಲ ಪ್ರಕಾಶಮಾನವಾಗಿರುವರು(ದೀಪ ಶಿಶಿ). ಯಾವಾಗ ಈ ಸತ್ಯ-ಚಿತ್ತ-ಅನಂದ ರೂಪಿ ಉಜ್ಜಲ ಪ್ರಕಾಶ ಬೆಳಗುವುದೋ ಆಗ ಭವಮೂಲವಾದ ದ್ವಿತೀಯರೂಪಿ ಭ್ರಮೆಯ ನಾಶವಾಗುವುದು.

## ಪದ - 11 : ಭಕ್ತಿ ಎಂಬ ರತ್ನ

ಕವಿ - ತುಳಸಿದಾಸ :

ವೇದ ಮತ್ತು ಪುರಾಣಗಳಿಂದರೆ ಪರಿತ್ರ ಪರವರ್ತಗಳ ಹಾಗೆ. ರಾಮನ ಜೀವನ ಕಥೆಗಳಿಂದರೆ ಅದರಲ್ಲಿಯ ಅನೇಕ ಸುಂದರ ಗಣಗಳು. ಸಜ್ಜನರೆಂದರೆ ರತ್ನತಳ್ಳರು. ಸುಮತಿಯೆಂದರೆ ಗುದ್ದಲೀ. ಹೇ ಗರುಡನೇ, ಜ್ಞಾನ ಮತ್ತು ವೈರಾಗ್ಯಗಳು ಎರಡು ಕಣ್ಣಗಳಾಗಿವೆ. ಯಾರು ಭಕ್ತಿಭಾವಪೂರ್ವಕ ಶೋಧಿಸುವನೋ, ಆವನು ಎಲ್ಲಾ ಸುಖಾನಂದಗಳ ಮೂಲವಾದ ಭಕ್ತಿಯೆಂಬ ಮಣಿಯನ್ನು ಗಳಿಸಿಕೊಳ್ಳುವನು. ಹೇ ಗರುಡನೇ, ಆ ಮಣಿಯು ಹಗಲು ರಾತ್ರಿ ಪರಮ ಪ್ರಕಾಶಮಾನವಾಗಿ ಬೆಳಗುವುದು. ಅದಕ್ಕೆ ದೀವಿಗೆ, ತುಪ್ಪ, ಬತ್ತಿ ಇದ್ದಾಯವುದೂ ಬೇಡ. ಲೋಭರೂಪಿ ಬಿರುಗಾಳಿಗೆ ಅದನ್ನು ನಂದಿಸಲಾಗುವುದಿಲ್ಲ. ಇಂತಹ ರಾಮಭಕ್ತಿಯೆಂಬ ಸುಂದರ ಚಿಂತಾಮಣಿಯು ಯಾರ ಅಂತಃಕರಣದಲ್ಲಿದೆಯೋ, ಮೋಹ, ದಾರಿದ್ರ್ಯಗಳು ಅವರೆಡೆ ಸುಳಿಯುವುದಿಲ್ಲ. ಅವಿದ್ಯಾರೂಪಿಯೆಂಬ ಪ್ರಬಲ ಅಂಥಕಾರವನ್ನು ಅದು ಹೊಡೆದೋಡಿಸುವುದು. ಎಲ್ಲಾ ಕ್ರಿಮಿಕೀಟಗಳು, ಮಿಡತೆಗಳ ಗುಂಪು ಅದರ ಬಳಿ ಸಾಗುವ ಢ್ಯೆಯ್ರ ಮಾಡುವುದಿಲ್ಲ. ಯಾರ ಹೃದಯದಲ್ಲಿ ಭಕ್ತಿ ಇರುವುದೋ, ಅವರೆಡೆ ಕಾಮಾದಿ ಹೀನ ವಾಸನೆಗಳು ಬರುವುದಿಲ್ಲ. ಏಷ ಅಮೃತವಾಗುವುದು ಮತ್ತು ಶತ್ರು, ಮಿತ್ರನಾಗುವನು. ಆ ಭಕ್ತಿರತ್ನವಿಲ್ಲದೆ ಯಾರೂ ಸುಖ ಹೊಂದುವುದಿಲ್ಲ. ಯಾರ ಹೃದಯದಲ್ಲಿ ಈ ರಾಮ ಭಕ್ತಿರೂಪಿ ಮಣಿ ಇರುವುದೋ, ಅವರಿಗೆ ಕನಸಿನಲ್ಲಾ ಸಹ ಲೇಶಮಾತ್ರವೂ ದುಃಖವಾಗುವುದಿಲ್ಲ. ಈ ಭಕ್ತಿಮಣಿಗಾಗಿ ಯಾರು (ಭಕ್ತಿಭಾವದಿಂದ) ಪ್ರಯತ್ನ ಮಾಡುವರೋ, ಅವರೇ ಈ ಸಂಸಾರದಲ್ಲಿ ಚತುರ-ಶಿರೋಮಣಿಗಳಾಗಿದ್ದಾರೆ. ಈ ಮಣಿಯು ಸರ್ವತ್ರವೂ ಪ್ರಕಟವಾಗಿದ್ದರೂ, ರಾಮಕೃಪೆಯ ಹೊರತು ಇದು ಯಾರಿಗೂ ದೊರಕುವುದಿಲ್ಲ.



## ಪದ - 12 : ಜ್ಞಾನವು ಮಾಯೆಯಾಚಿಗೆ ಇದೆ

ಕವಿ - ಸೂರದಾಸ :

ಗೋಚಿಯರೇ, ಹರಿಯ ಸಂದೇಶವನ್ನು ಕೇಳಿರಿ. ಪೂರ್ಣಬೃಹತ್ತನ ಧ್ಯಾನವನ್ನು ಮಾಡಿ ಎಂದು ಅವನು ಹೇಳಿದ್ದಾನೆ. ಶ್ರೀಗುಣಾತ್ಮಕ ಆಕಾರಗಳು ಮಿಥ್ಯೆಯಾಗಿವೆ. ನಾನು ಹೇಳುವುದೇ ಸತ್ಯವೆಂದು ತಿಳಿಯಿರಿ. ಮೂರೂ ಗುಣಗಳನ್ನು ನಷ್ಟ ಮಾಡಿಬಿಡಿ. ಎಲ್ಲ ಜೀವಿಗಳು ಪಂಚಭೂತಗಳಿಂದ ಮತ್ತು ಶ್ರೀಗುಣಗಳಿಂದ ಕೂಡಿವೆ. ಈ ರೀತಿಯಾಗಿ ಇಡೀ ಜಗತ್ತು ಕೇವಲ ಭಾಸಮಯವಾಗಿದೆ. ಜ್ಞಾನದ ಹೊರತು ಮನುಷ್ಯನಿಗೆ ಮುಕ್ತಿ ಇಲ್ಲ. ಈ ಸಂಸಾರವು ವಿಷರೂಪಿಯಾಗಿದೆ. ರೂಪ, ಆಕಾರ, ನಾಮ, ಗುಣ, ಕುಲ ಮತ್ತು ವರ್ಣ ಎಲ್ಲವೂ ಭಾಸಮಯವಾಗಿವೆ (ಅಸತ್ತ), ಅಧಮವಾಗಿವೆ. ತಾಯಿ, ತಂದೆ ಮತ್ತು ಹೆಂಡತಿ ಎಲ್ಲವೂ ಭಾಸಮಯವಾಗಿವೆ. ಜಗತ್ತಾ ಒಂದು ಭಾಸವಾಗಿದೆ(ಮಿಥ್ಯೆಯಾಗಿದೆ). ಯಾರಿಗೆ ಸುಖ ದುಃಖಿಗಳಾಚಿಗೆ ಹೋಗಿ ದ್ವಂದ್ವತೀತನಾಗಬೇಕೋ ಅವನು ಆ ದೇವರನ್ನು ಭಜಿಸಬೇಕು(ಧ್ಯಾನಿಸಬೇಕು).

## ಪದ - 13 : ದೇವರ ಅನ್ವೇಷಣೆಯೇ ಭಕ್ತಿ

ಕವಿ - ಸೂರದಾಸ :

ಉದ್ದವನೇ, ನಮಗೆ ಯೋಗವನ್ನು ಕಲಿಸಬೇಡ. ಯಾವ ಚೋಧನೆಯಿಂದ ನಮಗೆ ದೇವರು ಸಿಗುವನೋ, ಆ ವ್ರತ, ನಿಯಮವನ್ನು ಹೇಳು. ಮುಕ್ತಿಯು ತನ್ನ ಮನೆಯಲ್ಲಿ ಕುಳಿತಿರುವಳು. ನಿಗುರಣದ ಬಗ್ಗೆ ಕೇವಲ ಕೇಳಿಯೇ ನಮಗೆ ದುಃಖವಾಗುವುದು. ಕೂದಲ ಜಡ ಹಾಕಿ ಆದಕ್ಕೆ ಸುಂದರವಾದ ಹೂಗಳನ್ನು ತುಂಬಿ ತುಂಬಿ ಹೆಣೆಯುವುದನ್ನು ಬಿಟ್ಟು ಧೂಳಿನ ಕಿರೀಟವನ್ನೇಕೆ ಏರಿಸಬೇಕು? ತಿಳಿದು ತಿಳಿದೂ ನಾವು (ಜ್ಞಾನದಿಂದ) ಮದೋನ್ಸೃತರಾಗಿದ್ದೇವೆ. ನಮಗೆ ಆತ್ಮದರ್ಶನ ಮಾಡಿಸು. ಸೂರದಾಸರು ಕೇಳುವರು, “ಹೇ ಉದ್ದವನೇ ನವೋನಿಧಿ (ಶ್ರೀಕೃಷ್ಣನು) ಮತ್ತೆ ತಿರುಗಿವ್ರಜಕ್ಕೆ ಬರುವನೆ?” ಎಂದು.

## ಪದ - 14 : ದೇವರ ಜೋತೆ ಜ್ಞಾನಿ ಮತ್ತು ಭಕ್ತನ ಸಂಬಂಧ

ಕವಿ - ತುಳಸಿದಾಸ :

ಹೇ ಮುನಿಗಳೇ ಕೇಳಿ, ಪ್ರಸನ್ನತೆಯಿಂದ ಹೇಳುತ್ತಿರುವೆ. ಯಾರು ಎಲ್ಲದರ ಭರವಸೆ ತ್ಯಜಿಸಿ ನನ್ನನ್ನು ಮಾತ್ರ ಭಜಿಸುವರೋ, ತಾಯಿಯು ತನ್ನ ಮಗುವನ್ನು ಕಾಯುವಂತೆ, ನಾನವರ ಕಾವಲುಗಾರನಾಗಿ ಸದಾಕಾಲವು ಕಾಯುವೆ. ಚಿಕ್ಕ ಮಗುವೊಂದು ಅರಿಯದೇ ಯಾವಾಗ ಬೆಂಕಿಯನ್ನೋ ಅಥವಾ ಸರ್ವವನ್ನೋ ಹಿಡಿಯಲು ಧಾವಿಸುವುದೋ, ಆಗ ಮಾತೆಯು ಮಗುವನ್ನು ಹಿಡಿದೆಳೆದು ರಕ್ಷಿಸುವಳು. ಮಗು ಬೆಳೆದು ಪ್ರಾಧಾವಸ್ಥೆಯನ್ನು ಮುಟ್ಟಿದಾಗಲೂ ತಾಯಿಗೆ ತನ್ನ ಬೆಳೆದ ಪುತ್ರನ ಬಗ್ಗೆ ಪ್ರೀತಿಯಿರುವುದು. ಆದರೆ, ಆ ಪ್ರೀತಿಯು ಮೊದಲಿನ ಹಾಗಿರುವುದಿಲ್ಲ. ನನ್ನ ಪ್ರಕಾರ, ಭಕ್ತನು ಚಿಕ್ಕ ಮಗುವಿನ ಹಾಗಿದ್ದರೆ, ಜ್ಞಾನಿಯು ಬೆಳೆದು ನಿಂತ ಪುತ್ರನ ಹಾಗಿರುವನು. ನಿರಭಿಮಾನಿ ಭಕ್ತನು ಚಿಕ್ಕ ಮಗುವಿನ ಸಮಾನನಾಗಿರುವನು. ಇಂತಹ ಭಕ್ತನಿಗೆ ನನ್ನ ಬೆಂಬಲ, ಬಲ ಮತ್ತು ಆಸರೆಯಂತೂ ಇದ್ದೇ ಇರುವುದು, ಆದರ ಜೋತೆ ಭಕ್ತನಿಗೆ ಸ್ವಂತ ಬಲವೂ ಇರುವುದು. ಇವರಿಬ್ಬಿಗೂ (ಭಕ್ತ ಮತ್ತು ಜ್ಞಾನಿಗಳು) ನನ್ನನ್ನು ಭಜಿಸುವರು. ಜ್ಞಾನ ಲಭ್ಯವಾದ ಮೇಲೂ ಅವರು ಭಕ್ತಿಯನ್ನು ಬಿಡುವುದಿಲ್ಲ.

## ಪದ - 15 : ಅತ್ಯಂತ ದಿವ್ಯ ಭಕ್ತಿಯು ಒಂಭತ್ತು ಬದಿಗಳು ವಚ್ಚಂತಿರುವುದು

ಕವಿ - ತುಳಸಿದಾಸ :

ಹೇ ಶಬರಿಯೇ, ನಿನಗಾಗಿ ನವವಿಧ ಭಕ್ತಿಯ ಬಗ್ಗೆ ಹೇಳುವೆ. ಸಾವಧಾನವಾಗಿ ಕೇಳಿ, ಮತ್ತು ದನ್ನು ಹೃದಯದಲ್ಲಿ ಇಟ್ಟುಕೊ. ಸಂತರ ಸಂಗತಿಯನ್ನು ಮಾಡುವುದೇ, ಮೊದಲನೆಯ ಭಕ್ತಿಯಾಗಿದೆ. ನನ್ನ ಕಥೆಗಳಲ್ಲಿ, ಅವುಗಳ ಪ್ರಸಂಗಾನುಸಾರ ವರ್ಣನೆಯಲ್ಲಿ, ನಿರತನಾಗುವುದೇ ಎರಡನೆಯ ಪ್ರಕಾರದ ಭಕ್ತಿಯಾಗಿದೆ. ಅಭಿಮಾನವನ್ನು ಬಿಟ್ಟು ಗುರುಚರಣಕವುಲ ಸೇವೆಯಲ್ಲಿ ನಿರತನಾಗಿರುವುದೇ ಮೂರನೆಯ ಪ್ರಕಾರದ



ಭಕ್ತಿಯಾಗಿದೆ. ಕಪಟವನ್ನು ತ್ಯಜಿಸಿ, ಕೇವಲ ನನ್ನ ಗುಣವಣಿನೆಗಳ ಗಾಯನ ಮಾಡುವುದು ನಾಲ್ಕನೆಯ ಭಕ್ತಿಯಾಗಿದೆ. ಸುಂದರ ವೇದಗಳು ಪ್ರಕಾಶಿಸಿದಂತೆ, ನನ್ನಲ್ಲಿ ದೃಢವಿಶ್ವಾಸವಿಟ್ಟು ಮಂತ್ರಜಪ ಮಾಡುವುದೇ ಬದನೆಯ ಭಕ್ತಿಯಾಗಿದೆ. ಆತ್ಮ-ಸಂಯಮ (ದಮ), ಶೀಲ ಮತ್ತು ವಿರಕ್ತಿಗಳಂತಹ ಒಳ್ಳೆಯ ಕೃತಿಗಳನ್ನು ಬಹಳಷ್ಟು ಮಾಡುವುದು ಮತ್ತು ಧಾರ್ಮಿಕ ಕಾರ್ಯಗಳಲ್ಲಿ ನಿರತವಾಗಿರುವುದು, ಅರನೆಯ ಭಕ್ತಿಯಾಗಿದೆ. ಜಗತ್ತಿನಲ್ಲಿ ಇರುವುದೆಲ್ಲವನ್ನು ಸಮರ್ಪಿಸಿಯಿಂದ ಮತ್ತು ನನ್ನನ್ನು ಎಲ್ಲೆಡೆಯೂ ನೋಡುವುದು, ಸಂತರನ್ನು ನನಗಿಂತ ಶ್ರೇಷ್ಠರೆಂದು ತಿಳಿಯುವುದು, ಏಳನೆಯ ಭಕ್ತಿಯಾಗಿದೆ. (ದೇವರ ಇಚ್ಛೆಯಿಂದ) ಸಿಕ್ಕಿದ್ದರಲ್ಲಿ ಸಂತಸಪಡುವುದು ಮತ್ತು ಕನಸಿನಲ್ಲಾಸಹ ಪರರ ದೋಷಗಳನ್ನು ನೋಡಿರುವುದು, ಎಂಟನೆಯ ಭಕ್ತಿಯಾಗಿದೆ. ಎಲ್ಲರ ಜೊತೆ ಸರಳವಾಗಿ, ಯಾರಿಗೂ ಮೋಸಮಾಡದೆ, ನನ್ನಲ್ಲಿ ಸಂಪೂರ್ಣ ನಂಬಿಕೆಯಿಟ್ಟು ದುಃಖಪಡದೆ, ಸಂತೋಷ ಪಡದೆ ಇರುವುದು ಒಂಭತ್ತನೆಯ ಪ್ರಕಾರದ ಭಕ್ತಿ. ಹೇ ಶಬರಿಯೇ, ಈ ಒಂಭತ್ತು ಭಕ್ತಿಗಳಲ್ಲಿ ಒಂದು ಪ್ರಕಾರದ ಭಕ್ತಿ ಯಾರಲ್ಲಿ ಇದೆಯೋ, ಅವರು ಸ್ತೋಯಾಗಿರಲಿ, ಪುರಷನಾಗಿರಲಿ, ಚರಾಚರರಲ್ಲಿ ಯಾರೇ ಆಗಿರಲಿ, ಅವನೇ ನನಗೆ ಅತ್ಯಂತ ಪ್ರಿಯನಾಗಿದ್ದಾನೆ. ಹೇ ಶಬರಿ, ನಿನ್ನ ಭಕ್ತಿಯಂತೂ ಸರ್ವ ಪ್ರಕಾರದ ಭಕ್ತಿಯಿಂದ ಕೂಡಿದೆ.



## ಪ್ರಕರಣ - 3:

### ದೇವರು ಮತ್ತು ಸಂತರ ಸಂಬಂಧ

---

**ಪದ - 1 : ದೇವರ ಅಂತಯಾರ್ಥಿ ಮತ್ತು ಸಾರ್ಥಕ  
ವ್ಯಾಪಕತೆಯ ಕುರಿತಂತೆ ರಾಮಾನಂದರು**

**ಕವಿ - ರಾಮಾನಂದ :**

ನಾನೆಲ್ಲಿಗೆ ಹೋಗಲಿ? ಮನಯೆಲ್ಲ ವಿವಿಧ ಬಣ್ಣಗಳಿಂದ ರಂಗೇರಿದೆ. ನನ್ನ ಮನಸ್ಸು ಚಂಚಲತೆಯನ್ನು ಬಿಟ್ಟುಕೊಟ್ಟಿದೆ, ಮನಸ್ಸು ಉನವಾಗಿದೆ. ಒಂದು ದಿನ ನನ್ನ ಮನದಲ್ಲಿ ಒಂದು ಆಸೆ ಹುಟ್ಟಿತು. ಸುಗಂಧಿತ ಚಂದನದ ಕಟ್ಟಿಗೆಗಳನ್ನು ತೇಯ್ಯು ಮಿಶ್ರಣ ತಯಾರಿಸಿ ಅದರಿಂದ ದೇವರ ಪೂಜೆ ಮಾಡಲು ಹೂರ ಹೋಗಬೇಕು ಎಂದು. ಆದರೆ ನನ್ನ ಗುರುಗಳು ದೇವರನ್ನು ನನ್ನ ಅಂತಃಕರಣದಲ್ಲಿಯೇ ತೋರಿಸಿದರು. ಹೋದಲ್ಲೆಲ್ಲಾ ಕೇವಲ ಕಲ್ಲು, ವುಣ್ಣು ವುತ್ತು ನೀರು ಕಾಣಿಸುವುದು. ಹೇ ದೇವರೇ, ನೀನು ಸರ್ವತ್ರವೂ ಪೂರ್ಣರೂಪದಿಂದ ತುಂಬಿ ಹೋಗಿರುವೆ. ವೇದ-ಪೂರಾಣಗಳನ್ನೆಲ್ಲ ಶೋಧಿಸಿ ನೋಡಿದಾಗ ನನಗೆ ತಿಳಿದಿದ್ದಂದರೆ, ನೀನು ಇಲ್ಲಿರದಿದ್ದರೆ ಅಲ್ಲಿ ನಿನ್ನನ್ನು ಶೋಧಿಸಲು ಹೋಗಬೇಕೆಂದು. ಹೇ ಸದ್ಗುರುವೇ, ನೀನು ನನ್ನ ಸಂಪೂರ್ಣ ಭ್ರಮೆಯನ್ನು ಅಳಿಸಿಬಿಟ್ಟೇ ಹೀಗಾಗಿ, ನಾನು ನನ್ನನ್ನು ನಿನಗೆ ಸಮರ್ಪಿಸಿಕೊಳ್ಳುವೆ. ರಾಮಾನಂದ ಸ್ವಾಮಿಗಳು ದೇವರಲ್ಲಿ ಅನುರಕ್ತರಾಗಿದ್ದಾರೆ. ಗುರುವಿನ ಬೋಧನೆಯಿಂದ (ಶಬ್ದದಿಂದ) ಕೋಟಿ ಕರ್ಮಗಳು ನಾಶವಾದವು.



## ಪದ - 2 : ನಿರಂಜನನಾಗಿ ಕಬೀರರ ದೇವರು

ಕವಿ - ಕಬೀರ :

ಈ ಪ್ರಕಾರದ ಆರತಿಯು ಶ್ರಿಭುವನವನ್ನು ಉದ್ಧರಿಸುವುದು. ಎಲ್ಲಿ ಪ್ರಕಾಶದ ರಾತಿ (ಸಮೂಹ) ಇದೆಯೋ, ಅಲ್ಲಿ ಪ್ರಾಣವನ್ನು ಅರ್ಚಿಸಿ, ಇದು ದಳಗಳ ಇದು ಹೂವುಗಳಿಂದ ಪೂಜಿಸಬೇಕು. ನಿರಂಜನ ದೇವನೊಬ್ಬನನ್ನು ಬಿಟ್ಟರೆ ಬೇರೆ ಯಾವ ದೇವರೂ ಇಲ್ಲ. ತನು, ಮನ ಮತ್ತು ಶಿರವನ್ನು ಸಮರ್ಪಿಸಿ ಪ್ರಕಾಶಮಾನ ಜೋತಿಯಲ್ಲಿ ಆತ್ಮನನ್ನು ಲೀನಗೊಳಿಸು. ಅಲ್ಲಿ ಜ್ಞಾನರೂಪಿ ಪ್ರಕಾಶವಿದೆ, ಅನಾಹತ ನಾದವಿದೆ. ಎಲ್ಲಿ ಪರಮಪುರುಷನು ಕಾಣಿಸುವನೋ, ಅಲ್ಲಿ ದೇವರು ಅನಂತವಾಗಿರುವನು. ಸ್ವಯಂ-ಪ್ರಕಾಶಮಾನವಾಗಿ, ಸಂಪೂರ್ಣ ವಿಶ್ವವನ್ನು ಪ್ರಕಾಶಗೊಳಿಸುವ ಹೇ ಈಶ್ವರನೇ, ನಾನು ನಿನ್ನ ದಾಸನಾಗಿರುವೇ.

## ಪದ - 3 : ಸಗುಣ ರೂಪವನ್ನು ಧರಿಸುವ ನಿರಂಜನ ದೇವರ ಕುರಿತಂತೆ ತುಳಿಸಿದಾಸರು

ಕವಿ - ತುಳಿಸಿದಾಸ :

ಆ ಸಚ್ಚಿದಾನಂದ ಘನರಾಮನು ಜನ್ಮರಹಿತ, ಜ್ಞಾನರೂಪಿ, ಸರ್ವಗುಣಗಳ ಆಶ್ರಯದಾತ, ವ್ಯಾಪಕನಿಡ್ಲು ವ್ಯಾಪ್ತ, ಅವಿಭಾಜ್ಯ, ಅನಂತ, ಎಲ್ಲ ಪ್ರಕಾರದ ಅವಿನಾಶಿಕ್ತಿಯುಕ್ತ, ಭಗವಂತ, ಗುಣಾತೀತ, ಮಹಾನ್, ಅನಿರ್ವಚನೀಯ, ಇಂದ್ರಿಯಾತೀತ, ಸರ್ವಸಾಕ್ಷಿ, ಅನಿಂದ್ಯ, ಎಲ್ಲದರಾಚಂಗೆ ಇರುವ, ನಿರ್ಮಲ, ಅವಿನಾಶಿ ಪ್ರಭು ಆಗಿರುವನು. ಇಂತಹ ಪುರುಷನಲ್ಲಿ ಮೋಹ ಮಾಯೆ ಆಫವಾ ದೋಷಗಳಿರುವ ಕಾರಣವಿಲ್ಲ. ಸೂರ್ಯನ ಮುಂದೆ ಅಂಧಕಾರ ಬರುವುದೇ? ಪ್ರಭು ರಾಮನು ತನ್ನ ಭಕ್ತರಿಗಾಗಿ ಭೂಪತಿಯ ಶರೀರ ಧರಿಸಿ, ಸಾಮಾನ್ಯ ಮನುಷ್ಯರ ಹಾಗೆ ಇದ್ದು, ಚರಿತ್ರೆಯನ್ನು ಪಾವನಗೊಳಿಸಿದನು. 'ನಿಗುಣ'ವು, ಜನರಿಗೆ ಸುಲಭವಾಗಿ ತಿಳಿಯುವುದು, ಆದರೆ ಸಗುಣ ರೂಪದ ಜ್ಞಾನವಾಗುವುದು ಎಲ್ಲರಿಗೂ ಸಾಧ್ಯವಿಲ್ಲ. ಪ್ರಭುವಿನ ಸರಳ, ಸುಲಭ, ಅಗಮ್ಯ ಹೀಗೆ ನಾನಾ ಪ್ರಕಾರದ ಚರಿತ್ರೆಗಳನ್ನು ಕೇಳಿ ಮುನಿಗಳೆಲ್ಲರ ಬುದ್ಧಿ ಭ್ರಮಣೆಯಾಗುವುದು.

## ಪದ - 4 : ದೇವರ ಅವತಾರದ ಕಾರಣಗಳನ್ನು ತಿಳಿಯಲಾಗದು

ಕವಿ - ತುಳಸಿದಾಸ:

ಹೇ ಪಾರ್ವತಿ, ಹರಿಯ ಸುಂದರ ಚರಿತ್ಯನ್ನು ಕೇಳು. ಅದನ್ನು ವೇದ ಶಾಸ್ತ್ರಗಳು ವಿಪುಲವಾಗಿ, ವಿಶದವಾಗಿ ಹಾಡುವವು. ಯಾವ ಕಾರಣಕ್ಕಾಗಿ ಹರಿಯು ಅವತರಿಸುವನೋ ಅದನ್ನು “ಇದೇ ಕಾರಣಕ್ಕಾಗಿ” ಎಂದು ಹೇಳಲಾಗುವುದಿಲ್ಲ. ರಾಮನು ಬುದ್ಧಿ, ಮನ ಮತ್ತು ವಾಣಿಗೆ ಆತಕ್ಕೂ ನಿರುವನು. ಹೇ ಬುದ್ಧಿವಂತಳಾದ ಪಾರ್ವತಿಯೇ ಕೇಳು, ಇದೇ ನಮ್ಮ ಮತವಾಗಿದೆ. ಸಂತರು, ಖುಷಿ-ಮುನಿಗಳು, ವೇದ-ಪುರಾಣಗಳು ತಮ್ಮ ತಮ್ಮ ತಿಳುವಳಿಕೆಗನುಸಾರ ಏನು ಹೇಳುವರೋ, ಆದು ನನಗೆ ಯಾವ ಪ್ರಕಾರ ತಿಳಿದಿದ್ದೋ, ಅದನ್ನು ಹೇ ಸುಂದರಮುಖಿ ಪಾರ್ವತಿಯೇ, ನಿನಗೆ ಹೇಳುವ ಕೇಳು. ಅಸುರರನ್ನು ವರಿಸಿ ದೇವರ ಸ್ಥಾಪನೆ ಮಾಡುವರು. ನಿಜವಾದ ವೇದಗಳ ಮರ್ಯಾದೆಯ ಪಾಲನೆಯನ್ನು ಮಾಡುವರು ಮತ್ತು ಮಾಡಿಸುವರು. ಸಂಸಾರದಲ್ಲಿ ನಿರ್ಮಲ (ಸಜ್ಜನರ) ಯಶಸ್ವನ್ನು ಹರಡುವರು. ಇದೇ ರಾಮಜನ್ಮದ ಉದ್ದೇಶವಾಗಿದೆ. ಹರಿಭಕ್ತರು ಈ ಯಶಸ್ವಿನ (ಪರಾತ್ಮಮಗಳ) ಗುಣಗಾನ ಮಾಡಿ ಭವಸಾಗರವನ್ನು ದಾಟುವರು. ಕೃಪಾಸಿಂಧುವಾದ ಭಗವಂತನು ಜಗತ್ತಿನ ಕಲ್ಯಾಣಕ್ಕಾಗಿ ದೇಹಧಾರಣೆ ಮಾಡುವನು. ಹೀಗೆ ರಾಮಜನ್ಮಕ್ಕೆ ಅನೇಕ ಉದ್ದೇಶಗಳಿವೆ. ಆ ಕಾರಣಗಳು ಒಂದಕ್ಕಿಂತ ಒಂದು ಪರಮ ವಿಚಿತ್ರವಾಗಿವೆ.

## ಪದ - 5 : ದೇವರು ವಿಭಿನ್ನ ವ್ಯಕ್ತಿಗಳಲ್ಲಿ ವಿಭಿನ್ನ ಭಾವನೆಗಳನ್ನು ಪ್ರೇರಿಸಿಸುವ ಕುರಿತಂತೆ

ಕವಿ - ತುಳಸಿದಾಸ:

ಅವರವರ ಭಾವನೆಗೆ ತಕ್ಷಂತೆ ಅವರವರು ದೇವರ ರೂಪವನ್ನು ಕಂಡರು. ಅನೇಕ ಶಾರವೀರ ರಾಜರಿಗೆ (ರಾಮನನ್ನು ಜನಕನ ದರಭಾರಿನಲ್ಲಿ ನೋಡಿ) ಏರೆರಸವೇ ಶ್ರೀರಾಮನ ರೂಪದಲ್ಲಿ ತಮ್ಮ ಮುಂದೆ ನಿಂತಂತೆ ಅನಿಸಿತು. ಹೇಡಿಗಳು ಶ್ರೀರಾಮ ಪ್ರಭುವನ್ನು ನೋಡಿ ಭಯಭೀತರಾದರು. ಯಾವುದೋ ಭಯಾನಕ ರೂಪ ತಮ್ಮ ಮುಂದೆ ಇದ್ದಂತೆ ಅನಿಸಿತು. ರಾಜವೇಷಧಾರಿ ಕಪಟಿ ಅಸುರರಿಗೆ ಶ್ರೀರಾಮನ ರೂಪವು



ಮೂರ್ತಿಮಂತ ರೌದ್ರವೇ ಆಗಿತ್ತು ಮತ್ತು ಮೃತ್ಯು ಸಮಾನವೆನಿಸಿತು. ತಮ್ಮಲ್ಲಿಯೇ ಹಷ್ಟಿತಗೊಂಡ ಮಹಿಳೆಯರು, ತಮ್ಮ ಇಚ್ಛೆಗಳನುಸಾರವಾಗಿ ಶ್ರೀರಾಮನನ್ನು ಕಂಡರು. ಕೆಲವರಿಗೆ ಶ್ರೀರಾಮನು ಶೃಂಗಾರ ರಸದಿಂದ ಕೂಡಿದ ಶರೀರಧಾರಣೆ ಮಾಡಿ ಅತ್ಯಂತ ಸುಂದರ ರೂಪದಿಂದ ಸುಶೋಭಿತನಾಗಿ ಕಂಡನು. ಜ್ಞಾನಿಗಳಿಗೆ ಶ್ರೀರಾಮಪ್ರಭುವು, ವಿಶ್ವತೋಮುಖ, ವಿಶ್ವತೋಬಾಹು, ವಿಶ್ವತಸ್ವಾತ್, ವಿಶ್ವತಶ್ಚಕ್ಷು ಮತ್ತು ವಿಶ್ವತಃಶೀಷ್ಣ, ಹೀಗೆ ವಿರಾಟ ರೂಪದಲ್ಲಿ ಕಂಡನು. ಜನಕರಾಜ ಮತ್ತುವನ ರಾಣೀಯರಿಗೆ ಶ್ರೀರಾಮನನ್ನು ಕಂಡು, ವಾತ್ಸಲ್ಯಭಾವ ಉಕ್ತಿತು, ಅದನ್ನು ವರ್ಣಿಸಲಾಗುವುದಿಲ್ಲ. ಯೋಗಿಗಳಿಗೆ ಶ್ರೀರಾಮನು ಶಾಂತ, ಶುದ್ಧ, ಸಮಚಿತ್ತ ಮತ್ತು ಸಹಜ ಪ್ರಕಾಶವುಳ್ಳ ಪರತತ್ವವೆಂದೇ ಭಾಸವಾಯಿತು. ಹರಿಭಕ್ತರಿಗೆ, ಇಬ್ಬರು ಅಣ್ಣಾತಮ್ಮಂದಿರು (ರಾಮ, ಲಕ್ಷ್ಮಣರು), ಎಲ್ಲ ಸುಖ ದುಃಖಗಳನ್ನು ದಯಪಾಲಿಸುವ ತಮ್ಮ ಇಷ್ಟದೇವತೆಯ ಸಮಾನರೆಂದು ಅನಿಸಿತು. ಸೀತೆಯು ಯಾವ ಭಾವದಿಂದ ರಾವುನೆಡೆ ನೋಡುತ್ತಿದ್ದಳೋ, ಅದೊಂದು ಅವರ್ಣನೀಯ ಸೈಹಭಾವವಾಗಿತ್ತು. ತಮ್ಮ ಅಂತಃಕರಣದ ಭಾವವನ್ನು ಸ್ವತಃ ತಮ್ಮ ವಾಣಿಯಿಂದ ಯಾರಿಗೆ ಹೇಳಲಾಗುವುದಿಲ್ಲವೋ, ಅದನ್ನು ಒಬ್ಬ ಕವಿ ಹೇಗೆ ಹೇಳಿಯಾನು?

**ಪದ - 6 : ಗೋಪಿಯ ಸರ್ಗಣ ಶುಶ್ರಾರನು, ಸರ್ವವ್ಯಾಪಿ  
ಪರಮಾತ್ಮನಾದನು; ಅವಳ ಭಕ್ತಿಯು ವಿಶ್ವವ್ಯಾಪಿ ಅನುಭವವಾಯಿತು  
ಕವಿ - ಮೀರಾಬಾಯಿ :**

“ಮನೋಹರನಾದ ಶ್ಯಾಮನನ್ನು ಯಾರಾದರೂ ಕೊಳ್ಳು” ಈ ರೀತಿ ಕೂಗುತ್ತ ಗವಳಗಿತ್ತಿಯೋರ್ವಳು ತಲೆಯ ಮೇಲೆ ಮಣಿನ ಮಡಕೆಯನ್ನು ಹೊತ್ತು ತಿರುಗುತ್ತಿದ್ದಳು. ಮೊಸರಿನ ಹೆಸರನ್ನು ಮರೆತು ಗವಳಗಿತ್ತಿಯು “ಹರಿಯನ್ನು ಕೊಳ್ಳು, ಹರಿಯನ್ನು ಕೊಳ್ಳು” ಎಂದು ಅನ್ನತೋಡಗಿದಳು. ಹೇ ಸುಂದರ ಚತುರ ಗಿರಿಧರನೇ, ಅವಳು ನೀನಿಲ್ಲದೆ ಒಬ್ಬ ಸಾಮಾನ್ಯ ವ್ಯಾಪಾರಿ ಬುದ್ಧಿಯ ದಾಸಿಯಾಗುವಳು ಮತ್ತು ಶ್ರೀಕೃಷ್ಣನ ರೂಪದರ್ಶನದ ಆನಂದದಲ್ಲಿ ತಲ್ಲಿನಳಾಗಿ ಯಾರಿಗೋ ಏನೇನೋ ಹೇಳುತ್ತ, ಬಡಬಡಿಸುತ್ತಿದ್ದಾಳೆ ಎಂದು ಮೀರಾ ಹೇಳುವಳು.



## ಪದ - 7 : ಸಂತ ಮತ್ತು ದೇವರಿಗೆ ಸಂಬಂಧಪಟ್ಟ ವಿವಿಧ ಸಾಮ್ಯಗಳ ಬಗ್ಗೆ ರೈದಾಸರು

ಕವಿ - ರೈದಾಸ :

ನಾಮಸ್ತರಣೆಯ ಭಂದ (ಹುಚ್ಚು) ಹಿಡಿದಿದೆ, ಅದೀಗ ಹೇಗೆ ಬಿಟ್ಟು ಹೋದೀತು? ದೇವರೇ ನೀನು ಚಂದನವಾದರೆ, ನಾನು ನೀರು ಆಗಿರುವೆ. ನನ್ನ ಶರೀರದ ಕಣಕಣಾದಲ್ಲಿ ನಿನ್ನ ಸುಗಂಥ ತುಂಬಿ ಹೋಗಿದೆ. ದೇವರೇ, ನೀನು ಮೇಘವಾದರೆ, ನಾನು ಕಾಡಿನ ನವಿಲಾಗಿರುವೆ. ಯಾವ ರೀತಿ ಚಕೋರವು ಚಂದನದೆ ನೋಡುವುದೋ, ಅದೇ ರೀತಿ ನಾನು ನಿನ್ನದೆ ನೋಡುತ್ತಿರುವೆ. ದೇವರೇ, ನೀನು ದೀಪವಾದರೆ, ನಾನು ನಿನ್ನ ಬತ್ತಿಯಾಗಿರುವೆ, ಮತ್ತದರ ಜ್ಯೋತಿಯು ಹಗಲು ರಾತ್ರಿ ಬೆಳಗುವುದು. ದೇವರೇ, ನೀನು ಮುತ್ತಾದರೆ, ನಾನು ಸೂತ್ರನಿರುವೆ. ಅಶುದ್ಧ ಚಿನ್ನದಿಂದ ಬೋರ್ಯಾಕ್ಸ ರಾಸಾಯನವು ಹೇಗೆ ಕಲ್ಪಿತವನ್ನು ತೆಗೆದುಹಾಕುವುದೋ, ಹಾಗೆಯೇ ನೀನು ನನ್ನ ಹೃದಯದ ಕಲ್ಪಿತವನ್ನು ತೆಗೆದುಹಾಕು. (ನನ್ನ ಮತ್ತು ನಿನ್ನ ಮಿಶ್ರಣದಿಂದಷ್ಟೇ ನಾನು ಶುದ್ಧನಾಗಬಲ್ಲೇ). ದೇವರೇ, ನೀನು ನನ್ನ ಸ್ವಾಷಿಯಾಗಿರುವೆ, ನಾನು ನಿನ್ನ ದಾಸನಾಗಿರುವೆ. ಇಂತಹ ಭಕ್ತಿಯನ್ನು ರೈದಾಸನು ಮಾಡುವನು.

**ಪದ-8:ಅಂತರ-ಬಾಹ್ಯದಲ್ಲಿಯ ದೇವರ ಐಕ್ಯದ ಕುರಿತಂತೆ ನಾನಕರು**

ಕವಿ - ನಾನಕ :

(ವುನುಷ್ಟನೇ), ದೇವರನ್ನು ಶೋಧಿಸಲು ಕಾಡಿಗೇಕೆ ಹೋಗುವೆ? ಸರ್ವವ್ಯಾಪಿಯಾ ವುತ್ತು ಸದಾ ಪ್ರಕಟನು ಆದ ದೇವರು ನಿನ್ನಲ್ಲಿಯೇ ತುಂಬಿಕೊಂಡಿರುವನು. ಯಾವ ರೀತಿ ಪುಷ್ಟಿದಲ್ಲಿ ಪರಿಮಳವಿರುವುದೋ ಮತ್ತು ಕನ್ನಡಿಯಲ್ಲಿ ಪ್ರತಿಬಿಂಬವಿರುವುದೋ, ಆದೇ ರೀತಿ ದೇವರು (ಹರಿಯು) ನಿರಂತರವಾಗಿ ನಿನ್ನಲ್ಲಿ ವಾಸಿಸುವನು. ಸಹೋದರನೇ, ನಿನ್ನ ದೇಹದಲ್ಲೇ ಅವನನ್ನು ಶೋಧಿಸು. ಒಳ-ಹೋರಗೆ ಒಬ್ಬನೇ ದೇವನಿರುವನು, ಇದನ್ನು ತಿಳಿದುಕೋ. ಗುರುಗಳು ಇದನ್ನೇ ಜ್ಞಾನವೆನ್ನುವರು. ನಮ್ಮನ್ನು ನಾವು ತಿಳಿಯದ ಹೋರತು ಭ್ರಮೆಯ ಪಾಚಿ ಅಥವಾ ಕಿಲುಬು ಬಿಡುವುದಿಲ್ಲ ಎಂದು ನಾನಕ ಹೇಳುವರು.

## ಪದ - 9 : ತನ್ನನ್ನು ಸದಾ ಸನ್ಯಾಗ್ರದಲ್ಲಿ ನಡೆಸುವಂತೆ ದಾದುವಿನ ಪ್ರಾರ್ಥನೆ

ಕವಿ - ದಾದು :

ಹೇ ನನ್ನ ದೇವರೇ (ಸಾಹಬ), ದಯೆ ತೋರಿ ನಿನ್ನ ಸೇವಕರ ಪಾಲನೆ ಮಾಡು.  
ಸೂತ್ರವು ನನ್ನಿಂದ ಹರಿಯಲ್ಪಟ್ಟರೆ, ದೇವರೇ, ನೀನದನ್ನು ಪುನಃ ಜೋಡಿಸು (ಅದನ್ನು  
ಹರಿಯಗೊಡಬೇಡ). ನಾನು ನಿನ್ನನ್ನು ಮರೆತರೂ, ನೀನು ಮಾತ್ರ ನನ್ನನ್ನು ಮರೆಯಬೇಡ.  
ನಾನು ನೀತಿ ಮಾರ್ಗದಿಂದ ಭೃಷ್ಣಾದರೂ, ನೀನು ನನ್ನನ್ನು ಭೃಷ್ಣಾಗಗೊಡಬೇಡ. ನಾನು  
ತಪ್ಪಿನಿನ್ನಿಂದ ದೂರವಾದರೂ, ನೀನು ಮಾತ್ರ ನನ್ನಿಂದ ದೂರಹೋಗಬೇಡ. ನಾನು ನಿನ್ನಿಂದ  
ಆಗಲಿದರೂ, ನೀನು ನನ್ನನ್ನು ನಿನ್ನ ಹೃದಯಕ್ಕೆ ಬಿಗಿಯಾಗಿ ಹಿಡಿದುಕೊ. ನಿನ್ನನ್ನು  
ಸಂತುಪ್ತಗೊಳಿಸುವ ಒಂದು ಗುಣವೂ ನನ್ನಲ್ಲಿಲ್ಲ. ಹೇಗೋಸ್ವಾಮಿಯೇ, ನನ್ನ ಮೇಲೆ ದಯೆ  
ತೋರಿ, ಕೃಪೆ ಮಾಡಿ ನನಗೆ ದರ್ಶನ ನೀಡು ಎಂದು ದಾದು ಅನ್ನು ವರು.

## ಪದ - 10 : ಪರಸ್ಪರರನ್ನು ನಿರೀಕ್ಷಣೆ ಮಾಡಿದರೆ ಮಾತ್ರ, ಪರಸ್ಪರರಲ್ಲಿ ಶ್ರೀತಿ ಉಂಟಾಗುವುದು ಎಂದು ರೈದಾಸರ ಹೇಳಿಕೆ

ಕವಿ - ರೈದಾಸ :

ಹೇ ನರಹರಿಯೇ, ನನ್ನ ಬುದ್ಧಿ ಚಂಚಲವಾಗಿದೆ. ಅಂದಮೇಲೆ, ನಾನ್ನೇಗೆ ನಿನ್ನ ಭಕ್ತಿ  
ಮಾಡಲಿ? ನೀನು ನನ್ನನ್ನು ನೋಡುವ ಹಾಗೆ ನಾನು ನಿನ್ನನ್ನು ನೋಡಿದರೆ ಮಾತ್ರ  
ಪರಸ್ಪರರಲ್ಲಿ ಶ್ರೀತಿ ಉಂಟಾಗಬಹುದು. ನೀನು ನನ್ನನ್ನು ನೋಡುವೆ, ಆದರೆ ನಿನ್ನನ್ನು ನನಗೆ  
ನೋಡಲಾಗುತ್ತಿಲ್ಲ ಎಂದು ತಿಳಿದಾಗ ನನ್ನ ಬುದ್ಧಿಯು ಸಂಪೂರ್ಣವಾಗಿ ತಿಳಿಗೇಡಿಯಾಗಿದೆ.  
ನೀನು ಎಲ್ಲರಲ್ಲಿಯೂ ನಿರಂತರವಾಗಿ ವಾಸಿಸುವೆ. ಆದರೆ, ಅದನ್ನು ನೋಡುವ ಸಾಮಧ್ಯ  
ನನ್ನಲ್ಲಿಲ್ಲ. ಸದ್ಗುರಾಗಳೆಲ್ಲ ನಿನ್ನವು, ದುರುಣಾಗಳೆಲ್ಲ ನಿನ್ನವು. ನಿನ್ನ ಉಪಕಾರವನ್ನು ನಾನು  
ನೆನೆಸಲಿಲ್ಲ. ನಾನು ಕೃತಷ್ಣಾನಾಗಿದ್ದೇನೆ. “ನಾನು-ನೀನು”, “ನಿನ್ನದು-ನನ್ನದು” ಎಂಬ  
ಅಜ್ಞಾನದಿಂದ ನಾನ್ನೇಗೆ ಉದ್ಧಾರವಾಗುವೆ? ಜಗತ್ತಿನ ಆಧಾರವಾದ ಕರುಣಾಮಯಿ  
ಕೃಷ್ಣನಿಗೆ ಜಯ ಜಯವಾಗಲಿ ಎಂದು ರೈದಾಸರನ್ನು ವರು.

## ಪದ - 11 : ಭಕ್ತ ಮತ್ತು ದೇವರ ಮಧ್ಯದ ಸಮಾನತೆಯನ್ನು ಕುರಿತು ತುಳಿಸಿದಾಸರ ಮತ

ಕವಿ - ಅಜ್ಞಾತ :

ನಾನು ನದಿ ಮಧ್ಯದಲ್ಲಿರುವ ಅಂಬಿಗನಾಗಿದ್ದೇನೆ. ಆದರೆ ನೀನು ಭವಸಾಗರದ ಅಂಬಿಗನಾಗಿರುವೆ. ದಾಸನಾದ ನನ್ನ ಮೇಲೆ ನಿನ್ನ ಕೃಪೆಯಿದ್ದರೆ ಮಾತ್ರ, ದೋಷಯನ್ನು ಗಂಗೆಯ ತೀರಕ್ಕೆ ತರಬಹುದು. ನಾನು ನಿನ್ನನ್ನು ಗಂಗೆಯನ್ನು ದಾಟಿಸುವೆ, ನೀನು ನನ್ನನ್ನು ಭವಸಾಗರವನ್ನು ದಾಟಿಸಬೇಕು. ಹೇ ಭಗವಂತನೇ, ನಾನು ಯಾವುದೇ ಯೋನಿಯಲ್ಲಿ ಜನಿಸಿದರೂ, ನೀನು ನನ್ನನ್ನು ನಿನ್ನ ದಾಸನನ್ನಾಗಿ ಮಾಡಿಕೊಳ್ಳಬೇಕು.

## ಪದ - 12 : ಒಂದು ಕೆಡಕನ್ನು ಮತ್ತೊಂದು ಕೆಡಕಿನಿಂದ ಪರಿಹರಿಸುವಂತೆ ಸೂರದಾಸರ ಪ್ರಾಫ್ರನೆ

ಕವಿ - ಸೂರದಾಸ :

ಹೇ ಭಗವಂತನೇ, ನನ್ನನ್ನೀಗ ರಕ್ಷಿಸು. ನಾನು ಅನಾಧಿಭಾಗಿ ಪಾರಿಜಾತದ ರೆಂಬೆಯ ಮೇಲೆ ಕುಳಿತಿರುವೆ. ಬೇಟೆಗಾರನು ಬಾಣವನ್ನು ಏರಿಸಿ ನನ್ನದೇ ಗುರಿಯಿಟ್ಟಿರುವನು. ಆ ಭಯದಿಂದ ಇಲ್ಲಿಂದ ಹಾರಿ ಹೋಗಬೇಕೆಂದರೆ, ಮೇಲೆ ಒಂದು ಗಿಡುಗ ಸುತ್ತು ಹಾಕುತ್ತಿದೆ. ಇಬ್ಬರಿಂದಲೂ ಭಯ, ದುಃಖವಾಗುತ್ತಿದೆ. ಹೇ ಕೃಪಾನಿಧಿಯೇ, ನನ್ನ ಪ್ರಾಣವನ್ನು ರಕ್ಷಿಸುವರ್ಥಾರು?

ದೇವರನ್ನು ಹೀಗೆ ಸೃಂಗಿಸುತ್ತಿರುವಾಗ, ಹಾವ್ಯಾಂದು ಬೇಟೆಗಾರನನ್ನು ಕಚ್ಚಿತ್ತು ಮತ್ತು ಬಿಟ್ಟಿ ಬಾಣ ಗುರಿತಪ್ಪಿ ಗಿಡುಗಕ್ಕೆ ತಾಗಿ ಆದೂ ಸಾಯುವುದು. ಹೇ ಕೃಪಾವಂತನೇ, ನಿನ್ನ ಬಿರುದು, ಗುಣಗಳನ್ನು ಎಷ್ಟು ಅಂತ ವರ್ಣಿಸಲಿ? ನಿನಗೆ ಜಯಜಯಕಾರವಾಗಲಿ ಎಂದು ಸೂರದಾಸರೆನ್ನುವರು.

**ಪದ - 13 : ಹೇ ನನ್ನ ದೋಷಯೇ, ಸಮುದ್ರ ಮಧ್ಯದಲ್ಲಿರುವ  
ಗುಬ್ಬಿಯಂತೆ ನಾನು ನಿನ್ನ ಧ್ವಜಸ್ತಂಭದ ಮೇಲೆ ಮಾತ್ರ,  
ಕುಳಿತುಕೊಳ್ಳಬಹುದು**

**ಕವಿ - ಸೂರದಾಸ :**

ನನ್ನ ಮನಸ್ಸು ಬೇರೆಲ್ಲ ಸುಖಿಸಬಹುದು? ಹಡಗಿನ ಮೇಲಿನ ಪುಟ್ಟ ಗುಬ್ಬಿಯು ಹಾರಿ  
ಮತ್ತೆ ಪ್ರನಃ ಬಂದು ಹಡಗಿನ ಮೇಲೆಯೇ ಕೂಡುವುದು. ಸರ್ವ ಶ್ರೀಷ್ಟನಾದ  
ಕಮಲನಯನನನ್ನು ಉಪೇಕ್ಷಿಸಿ ಬೇರೆ ದೇವತೆಗಳ ಉಪಾಸನೆ ಯಾರು ಮಾಡುವರು?  
ಶ್ರೀಷ್ಟಾದ ಗಂಗೆಯನ್ನು ಬಿಟ್ಟು ಬಾಯಾರಿಕೆ ಹಿಂಗಲು ದುಬ್ಬದಿಧಿಯೆಂಬ ಬಾವಿಯನ್ನು  
ತೋಡಲು ಯಾರು ಹೋಗುವರು? ಕಮಲದ ಮಕರಂದದ ರುಚಿ ನೋಡಿದ ಭ್ರಮರವು,  
ಅದ್ದೋಗೆ ಕಹಿ ಗಿಡದ ಹಣ್ಣನ್ನು ಬಯಸುವುದು? ಹೇ ಪ್ರಭು, ಕಾಮಧೇನುವನ್ನು ಬಿಟ್ಟು  
ಆಡಿನ ಹಾಲನ್ನು ಯಾರು ಕರೆಯುವರು? ಎಂದು ಸೂರದಾಸರು ಕೇಳುವರು.

**ಪದ - 14 : ಓ ದೇವರೇ, ಈ ಅಂಧನನ್ನು ಕರಿಣವಾದ ಮತ್ತು  
ಕತ್ತಲೆಯಿಂದ ತುಂಬಿದ ಬೆಟ್ಟದ ಹಾದಿಯನ್ನು ಕ್ರಮಿಸಲು ಸಹಾಯ  
ಮಾಡು; ಬೆಟ್ಟದ ತುದಿಯಲ್ಲಿದ್ದ ದೇವರೆಡೆ ಅವನಿಗೆ ಹೋಗಬೇಕಾಗಿದೆ**

**ಕವಿ - ಅಜ್ಞಾತ :**

ಹೇ ಪ್ರಭು, ನನ್ನಂತಹ ಅಂಧರಿಗೆ ದಾರಿಯನ್ನು ತೋರಿಸು. ನಾನು ಪದೇ ಪದೇ  
ಎಡವಿ ಬೀಳುತ್ತಿರುವೆ. ನಿನ್ನ ದೇವನಗರ ಕರಿಣವಾದ ಬೆಟ್ಟದ ತುದಿಯಲ್ಲಿದೆ. ಅಲ್ಲಿ  
ನಡೆಯುತ್ತಾ ನಡೆಯುತ್ತಾ ನಾನು ಎಡವಿ ಬೀಳುತ್ತಿರುವೆ. ನಾಲ್ಕು ದಿತೆಗಳಲ್ಲಿ ಫೋರ  
ಅಂಧಕಾರ ತುಂಬಿದೆ. ನಿನ್ನ ದ್ವಾರವನ್ನೇ ನಾನೀಗ ಮರೆತರೆ? ಹೇ ಪ್ರಭು, ಒಂದು ಸಲ ನನ್ನ  
ಕೈಹಿಡಿದು ನೀನು ನಡೆಸಿದರೆ, ನಾನು ನನ್ನ ಆತ್ಮಜ್ಯೋತಿಯನ್ನು ಬೇಗಿಸುವೆ.

## ಪದ - 15 : ದೇವರೋಂದಿಗಿನ ಭಕ್ತನ ಉತ್ತರಣ ಬಾಂಧವ್ಯ

ಕವಿ - ಅಜ್ಞಾತ :

ನಾನು ನನ್ನ ಮನೆ ತ್ಯಜಿಸುವೆ, ವನ ತ್ಯಜಿಸುವೆ, ನಗರ ಮತ್ತು ನಾಗರಿಕರನ್ನು  
ತ್ಯಜಿಸುವೆ. ದೇಹವನ್ನು ತ್ಯಜಿಸುವೆ, ಗೃಹವನ್ನು ತ್ಯಜಿಸುವೆ. ಆದರೆ ನೀನೇ ಹೇಳು ದೇವರೇ,  
ನಿನ್ನ ಮೇಲಿನ ಪ್ರೇಮ-ಸ್ನೇಹವನ್ನು ಹೇಗೆ ತ್ಯಜಿಸಲಿ? ರಾಜ್ಯ ಕಾರಭಾರವನ್ನು ಅತ್ಯಂತ  
ಚೊಕ್ಕವಾಗಿ ಮಾಡುವೆ. ಜನ ತಾವು ಹುಟ್ಟರಾಗಿದ್ದಾರೆ. ಆದರೆ, ನನ್ನನ್ನು ಹುಟ್ಟಿ ಎನ್ನುವರು.  
ನನ್ನನ್ನು ಹುಟ್ಟಿಯೆಂದೇ ಕರೆಯುವವರನ್ನು ನಾನು ತಡೆಯುವುದಿಲ್ಲ. ಅನ್ನುವವರು ಅನ್ನಲಿ,  
ಕೇಳುವವರು ಕೇಳಲಿ, ಇವರಿಬ್ಬರನ್ನೂ ತ್ಯಜಿಸುವೆ. ನನ್ನ ತಂದೆ, ಬಂಧು ಬಳಗೆ ಎಲ್ಲವನ್ನೂ  
ತ್ಯಜಿಸುವೆ. ಕೊನೆಗೆ, ನನ್ನ ತಾಯಿಯನ್ನೂ ಬಿಡುವೆ. ಆದರೆ, ಶ್ರೀಕೃಷ್ಣ ಪರಮಾತ್ಮನನ್ನು ಹೇಗೆ  
ತ್ಯಜಿಸಲಿ?

## ಪದ - 16 : ದೇವರಿಗಾಗಿ ಎಲ್ಲಾ ಆಪತ್ತಿಗಳನ್ನು ಧೈರ್ಯದಿಂದ ಎದುರಿಸಲು ಭಕ್ತನ ಸನ್ನದ್ಧತೆ

ಕವಿ - ಅಜ್ಞಾತ :

ಬೇಕಾದರೆ, ನನ್ನ ಕೊರಳಲ್ಲಿ ಲೋಹದ ಸರಪಳಿಯನ್ನು ಕಟ್ಟಿರಿ; ಅಥವಾ ಕಾಲಲ್ಲಿ  
ಸಂಕೋಲೆಯನ್ನಾದರೂ ಹಾಕಿ; ಶರೀರವನ್ನು ಹಗ್ಗದಿಂದ ಬಲವಾಗಿ ಕಟ್ಟಿ, ಅಥವಾ ಶರೀರದ  
ಚರ್ಮವನ್ನು ಸುಲಿಯಿರಿ; ಬೇಕಾದರೆ ವಿಷವನ್ನು ಕುಡಿಸಿ, ಕಠಾರಿಯಿಂದ ತಿವಿಯಿರಿ,  
ಭಾರವಾದ ಕಲ್ಲನ್ನು ಕಟ್ಟಿನನ್ನನ್ನು ಪ್ರವಾಹದಲ್ಲಿ ಮುಖುಗಿಸಿ ಅಥವಾ ಚೇಳುಗಳ ಹಾಸಿಗೆಯ  
ಮೇಲಾದರೂ ಮಲಗಿಸಿ, ನನ್ನ ಬಟ್ಟೆಗೆ ಉರಿ ಹಚ್ಚಿ, ನನ್ನನ್ನು ಜೀವಂತವಾಗಿ ಸುಟ್ಟು ಬಿಡಿ;  
ಪ್ರಪಾತಕ್ಕೆ ಎಸೆಯಿರಿ ಅಥವಾ ಕಾಳಸರ್ವವೋಂದರಿಂದ ಕಚ್ಚಿಸಿ. ಆದರೆ, ಹಾ! ಹಾ!  
ನಂದಕಿಶೋರನಾದ ಗಿರಿಧರನ ಮೇಲಿರುವ ನನ್ನ ಶ್ರೀತಿಯನ್ನು ಮಾತ್ರ ತೆಗೆಯಬೇಡಿ.



## ಪದ - 17 : ದೇವರ ಇಚ್ಛೆಯ ಮುಂದೆ ಸಂಪೂರ್ಣ ಶರಣಾಗತಿ

ಕವಿ - ಬಹಿರೋ:

ಹೇ ಸಾಧ್ಯಮಿ, ನನ್ನ ಮೇಲೆ ಇಷ್ಟ್ವು ಕೃಪೆಯಿರಲಿ, ನನ್ನ ಪ್ರಾಣ ದೇಹ ಬಿಡುವಾಗ, ಕೃಷ್ಣ  
ಕೃಷ್ಣ ಎನ್ನುತ್ತಾ ಹೋಗಲಿ. ಗಂಗೆಯ ತಟವಿರಲಿ, ಯಮುನೆಯ ತೀರದ ವಟವಿರಲಿ,  
ಶ್ಯಾಮನ ಸನ್ನಿಧಿಯಲ್ಲಿ ನನ್ನ ಪ್ರಾಣ ದೇಹದಿಂದ ಹೋಗಲಿ. ಯಾವಾಗ ಕೃಷ್ಣನು ನನ್ನ  
ಮುಂದೆ ನಿಂತಿರುವನೋ, ಆತನ ಕೊಳಲಿನ ನಾದ ಸುತ್ತಲೂ ಹರಡಿದೆಯೋ, ನನ್ನ ಚಿತ್ತದಲ್ಲಿ  
ನೀನು ಸಂಪೂರ್ಣವಾಗಿ ಸಿಲುಕಿಕೊಂಡಿರುವೆಯೋ, ಆಗ ನನ್ನ ಪ್ರಾಣ ದೇಹದಿಂದ  
ನಿರ್ಗಮಿಸಲಿ. ಪ್ರಾಣವು ಕಂಠಕ್ಕೆ ಬಂದಾಗ, ಯಾವುದೇ ತರಹದ ರೋಗಗಳು  
ಪೀಡಿಸದಿರಲಿ, ಯಾವಾಗ ನೀನು ಸ್ವಯಂ ದರ್ಶನ ನೀಡುವೆಯೋ, ಆಗ ನನ್ನ ಪ್ರಾಣ  
ದೇಹದಿಂದ ನಿರ್ಗಮಿಸಲಿ. ಪ್ರಾಪಂಚಿಕರು ತಮ್ಮ ಇಚ್ಛಾ ಪೂರ್ತಿಯನ್ನು ಬಯಸುವರು.  
ಆದರೆ, ನಿನ್ನ ಇಚ್ಛೆಯ ಪ್ರಕಾರ ನನ್ನ ಪ್ರಾಣ ದೇಹದಿಂದ ನಿರ್ಗಮಿಸಲಿ ಎಂದು ಬಹಿರೋ  
ಪ್ರಾರ್ಥಿಸುವರು.

## ಪ್ರಕರಣ - 4:

### ಆಧ್ಯಾತ್ಮಿಕ ಯಾತ್ರೆಯ ಆರಂಭ

ಪದ - 1 : ಗುರು, ಜೀವನದ ಪ್ರಕ್ಷ್ಯಾತಿ ಪ್ರವಾಹವನ್ನು  
ದಾಟಲು ಅನುಷ್ಠಾನ ಮಾಡಿಕೊಡುತ್ತಾರೆ

ಕವಿ - ಕಬೀರ್ :

ಗುರುವಿನ ಹೊರತು ಬೇರೆ ಯಾರು ಮಾರ್ಗ ತೋರಿಸುವರು? ಯಾವುದು ಮಾರ್ಗವು  
ತುಂಬಾ ಕರಿಣಿವಾಗಿದೆ. ಈ ಜೀವನ ನದಿಯ ಮಧ್ಯದಲ್ಲಿ ಒಂದು ಭಾರಂತಿರೂಪಿ ಪರ್ವತ  
ಪ್ರದೇಶವಿದೆ ಮತ್ತು ಅಹಂಕಾರವೆಂಬ ಅತ್ಯಾನ್ವಿತ ಸ್ಥಂಭಗಳಿವೆ. ಕಾಮ, ಕೌರಾಧರೂಪಿ  
ಎರಡು ಪರ್ವತಗಳಿವೆ. ನಾನಾ ಲೋಭಗಳೆಂಬ ಕಳ್ಳರ ತಂಡವೂ ಇದೆ. ಮದ ಮತ್ತು  
ಮತ್ಸ್ಯರಗಳ ಮಳೆ ಸುರಿಯುತ್ತಿದೆ. ಮಾಯಾರೂಪಿ ಪ್ರಚಂಡ ಚಂಡಮಾರುತವು ವೇಗವಾಗಿ  
ಬೀಸುತ್ತಿದೆ. ಹೇ ಸಾಧುಗಳೇ, ಈ ಕರಿಣ ಮಾರ್ಗವನ್ನು ಯಾವ ರೀತಿ ದಾಟಿ  
ಪಾರಾಗಬಹುದು? ಎಂದು ಕಬೀರರು ಕೇಳುವರು.

## ಪದ - 2 : ಸದ್ಗುರುವಿನ ನೈತಿಕ ಗುಣಲಕ್ಷಣಗಳು

ಕವಿ - ಕಬೀರೆ :

ಹೇ ಸಾಧುವೇ, ಯಾರು ಸತ್ಯನಾಮವನ್ನು ಬಟ್ಟಲು ತುಂಬಿ ತುಂಬಿ ತಾನೂ ಕುಡಿದು, ನನಗೂ ಕುಡಿಸುವನೋ, ಅವನನ್ನೇ ನಾನು ಸದ್ಗುರುವೆಂದು ತಿಳಿಯುವೆ. ಅವನು ಜನಜಂಗುಳಿ ಇದ್ದಲ್ಲಿ ಹೋಗುವುದಿಲ್ಲ ಮತ್ತು ತಾನು ಮಹಂತನೆಂದು ಕರೆಸಿಕೊಳ್ಳುವುದೂ ಇಲ್ಲ; ಪೂಜೆ, ಕಾಣಕೆಗಳನ್ನು ಸ್ವೀಕರಿಸುವುದೂ ಇಲ್ಲ. ಅಂಥಾರದ ಪರದೆಯನ್ನು ಮೇಲೆತ್ತಿ ಆತ್ಮ ಸ್ವರೂಪವನ್ನು ತೋರಿಸುವನು. ಸದ್ಗುರುವಿನ ದರ್ಶನದಿಂದ ಪರಮಾತ್ಮನೇ ದೃಷ್ಟಿಗೆ ಬೀಳುವನು. ಅವನು (ಶಿಷ್ಟರಿಗೆ) ಅನಾಹತ ನಾದವನ್ನು ಕೇಳಿಸುತ್ತಾನೆ. ಅವನು ಈ ಜಗತ್ತಿನ ಸುಖಿವನ್ನು (ಮಾಯೆಯ ಸುಖವನ್ನು) ದುಃಖದ ರೂಪದಲ್ಲಿ ಕಂಡು, ಕನಸಿನಲ್ಲಿ ಆ ಸುಖಿದಲ್ಲಿ ಆಸಕ್ತನಾಗುವುದಿಲ್ಲ. ಅವನು ಹಗಲು ರಾತ್ರಿ, ಸತ್ಯಂಗದಲ್ಲಿಯೇ ಅನುರಕ್ತನಾಗಿರುವನು. ಸದ್ಗುರುವಿಗೆ ತಮ್ಮ ಪ್ರಜ್ಞಿಯಲ್ಲಿ ಶಭ್ದವನ್ನು ಸಮಾವೇಶಗೊಳಿಸಲು ಬರುವುದು. ಇಂತಹ ಸದ್ಗುರುವಿಗೆ ಭಯವಿರುವುದಿಲ್ಲ. ಏಕೆಂದರೆ, ಅವನು ನಿಭರ್ಯ ಪಥದಲ್ಲಿ ಪ್ರವೇಶಿಸಿರಸಪೂರ್ಣನಾಗುವನು. (ಅಮೃತಮಯನಾಗುವನು).

## ಪದ - 3 : ಸದ್ಗುರುವಿನ ಪಾರಮಾರ್ಥಿಕ ಗುಣಲಕ್ಷಣಗಳು

ಕವಿ - ಕಬೀರೆ :

ಯಾರ ಕಣ್ಣಗಳಿಗೆ ಅಲಕ್ಷ್ಯ ರೂಪ (ದೇವರ ಗುಪ್ತ ರೂಪ)ವನ್ನು ದರ್ಶನ ಮಾಡಿಸುವನೋ, ಅವನೇ ಸದ್ಗುರು ಅಧಿವಾ ಸಂತನೆನಿಸುವನು. ಆತ್ಮಾನಂದದಿಂದಾಗಿ ಅವನ ಎಲ್ಲಾ ಇಂದ್ರಿಯಗಳು ಅವನ ಸ್ವಾಧೀನದಲ್ಲಿರುವವು. ಆದ್ದರಿಂದ ಅವನು ತಲೆಯಾಡಿಸುವಾಗಲೂ ಸ್ಥಿರವಾಗಿರುವನು, ಮಾತಾಡುವಾಗಲೂ ಏಕಾಗ್ರಚಿತ್ತನಾಗಿರುವನು. ಯಾವುದು ಪ್ರಾಣಿರೋಧ ಶ್ರಯೆಯಿಂದ (ಹತಯೋಗದಿಂದ) ಭಿನ್ನವಾಗಿದೆಯೋ, ಅಂತಹ ಸಹಜಸಮಾಧಿಯನ್ನು ಕಲಿಸುವನು. (ನಿಜವಾದ ಸದ್ಗುರು) ತನ್ನ ಇಂದ್ರಿಯ ದ್ವಾರಗಳನ್ನು ಮುಚ್ಚುವುದಿಲ್ಲ ಮತ್ತು ಅವನಿಗೆ ತನ್ನ ಪ್ರಾಣ ವಾಯುವನ್ನು ನಿಯಂತ್ರಿಸುವ ಅಗತ್ಯವಿಲ್ಲ. (ಸದ್ಗುರು ತನ್ನ ಶಿಷ್ಟರನ್ನು) ಅನಾಹತನಾದಲ್ಲಿ ಸಿಕ್ಕಿಸಿ ಇಡುವುದಿಲ್ಲ. (ಇಲ್ಲಿ

ಅನಾಹತನಾದವೆಂದರೆ, ಪಚನಕ್ಕಿಯೆಯ ಪ್ರಕ್ರಿಯೆಯಲ್ಲಿ ಶರೀರದಲ್ಲಿ ಉಂಟಾಗುವ ಶಬ್ದ). ಈ ಮನಸ್ಸು ಸಂಸಾರದಲ್ಲಿ ಬೇಕಾದಲ್ಲಿ, ಬೇಕಾದಾಗ ಎಲ್ಲಿಯೂ ತಿರುಗಲಿ, ಅವನಿಗೆ ಪರಮಾತ್ಮನ ದರ್ಶನ ಮಾಡಿಸುವನು. ಕರ್ಮ ಮಾಡುತ್ತಲೇ ನಿಷ್ಪಮ್ಯಾಯಾಗಿ ಉಳಿಯುವ, ಸದಾ ಪ್ರಸನ್ನವಾಗಿರುವ, ಮನಸ್ಸಿಗೆ ಯಾವುದೇ ತೊಂದರೆಯಾಗದಂತೆ ಮತ್ತು ಸಂಸಾರಸುಖವನ್ನೂ ಭೋಗಿಸುತ್ತಾ ತನ್ನಲ್ಲಿ ಯೋಗಾಗ್ನಿಯನ್ನು ಬೆಳಗಿಸಿ ಜಾಗ್ನತವಾಗಿಡುವ ಯುಕ್ತಿಯನ್ನು (ಉಪಾಯವನ್ನು) ಅವನು ಹೇಳಿಕೊಡುವನು. ಅವನು ಪೃಥ್ವಿ ಹಾಗೂ ಆಕಾಶವನ್ನು ತ್ಯಜಿಸಿ, ಮಧ್ಯದಲ್ಲಿ ಆಧಾರರಹಿತ ಗುಡಿಸಲನ್ನು ಕಟ್ಟುವನು. ಶೂನ್ಯ ಶಿಶಿರದ ಶ್ರೇಷ್ಠ ಶಿಲೆಯ ಮೇಲೆ ಆಚಲ (ಸ್ಥಿರಾಸನ) ಆಸನವನ್ನು ಹಾಕುವನು. ಆಂತರ್ಯಾದಲ್ಲಿರುವ ವಸ್ತುವೇ ಅವನಿಗೆ ಹೊರಗೂ ಕಾಣಿಸುವುದು. ಬೇರೆ ಯಾವ ವಸ್ತುವೂ ಅವನಿಗೆ ಕಾಣಿಸದು. ಅವನು ಹಂಸವನ್ನು (ಆತ್ಮನನ್ನು) ಪರಮಾತ್ಮನಲ್ಲಿ ಸ್ಥಿರಗೊಳಿಸುವನು ಮತ್ತು ಜನ್ಮ-ಮರಣದ ಚಕ್ರವನ್ನು ತೊಡೆದು ಹಾಕುವನು.

## ಪದ - 4 : ದೇವರ ನಾಮವೆಂದರೆ ತೈಲದಂತೆ, ಅದು ಮನಸ್ಸೆಂಬ ಬತ್ತಿಯನ್ನು ದೇವರ ಬೆಂಕಿಯಿಂದ ಉರಿಸುತ್ತದೆ

ಕವಿ - ಕಬೀರ :

ನಿನ್ನ ಶರೀರದಲ್ಲಿ ದೀಪವನ್ನು ಬೆಳಗಿಸು. ದೇವರ ನಾಮದ ತೈಲವನ್ನು ಹಾಕಿ, ಅದರಲ್ಲಿ ಮನಸ್ಸೆಂಬ(ಜೀವ) ಬತ್ತಿಯನ್ನು ನೆನೆಸಿ, ಬ್ರಹ್ಮರೂಪ ಅಗ್ನಿಯಿಂದ ಹೊತ್ತಿಸಬೇಕು. ಆಗ ಹೃದಯದಲ್ಲಿ (ಮಂದಿರ) ರುಗರುಗಿಸುವ ಜ್ಯೋತಿ ಕಾಣಿಸುವುದು. ಅದಕ್ಕೆ ನಮ್ಮ ತನು, ಮನ, ಧನವನ್ನು ಅಟಿಸಬೇಕು. ಜಗತ್ತಿನ ಆಕಷಣೆಯನ್ನು ಸುಳ್ಳಂದು ತಿಳಿದು ಪದೇ ಪದೇ ಅದನ್ನು ಮರೆಯಬೇಕು. ಹೇ ಸಾಧುವೇ, ನಮ್ಮ ಕೆಲಸವನ್ನು ಸರಿಯಾಗಿ ಸಂಪೂರ್ಣಗೊಳಿಸಬೇಕು ಎಂದು ಕಬೀರ ಹೇಳುವರು.



## ಪದ - 5 : ನಾಮವು ನಿಗುಣ ಮತ್ತು ಸರ್ಗಣವನ್ನು ಸರಿಯಾಗಿ ಸಂಯೋಜಿಸುವುದು

ಕವಿ - ತುಳಸಿದಾಸ :

ನಾಮ ಮತ್ತು ರೂಪ ಎರಡೂ ಈಶ್ವರನ ಉಪಾಧಿಗಳಾಗಿವೆ(ಗುಣಗಳಾಗಿವೆ). ಎರಡೂ ಅವಣಾನೀಯ (ಅಕಥ) ಮತ್ತು ಅನಾದಿ ಆಗಿವೆ. ಸರಿಯಾದ ತಿಳಿವಳಿಕೆ ಇದ್ದವರಿಗೆ ಮಾತ್ರ ಇದನ್ನು ಸಾಧಿಸಲಾಗುವುದು. ಇವೆರಡರಲ್ಲಿ ಯಾವುದು ಮೇಲು, ಯಾವುದು ಕೀಳು ಎಂದು ಹೇಳುವುದು ಅಪರಾಧವನಿಸುವುದು. ಸಾಧು ಪುರುಷರು ಇವುಗಳ ಗುಣಭೇದವನ್ನು ತಮ್ಮ ಅಂತರಂಗದಲ್ಲಿ ಅರಿತುಕೊಳ್ಳುವರು. ರೂಪ(ವಸ್ತು) ಪ್ರಾಚ್ಯಿಯಾಗಿದ್ದರೂ (ದೊರಕಿದ್ದರೂ) ಸಹ ಅದರ ನಾಮ (ಹೆಸರು) ತಿಳಿಯದೆ ಅದನ್ನು ತಿಳಿಯಲಾಗುವುದಿಲ್ಲ ಅಥವಾ ಗುರುತಿಸಲಾಗುವುದಿಲ್ಲ. ರೂಪವನ್ನು ನೋಡದೆಯೂ ಕೇವಲ ನಾಮವನ್ನು ಸ್ವರಿಸಿದರೆ, ಈಶ್ವರನು ಆಧಿಕ ಸ್ನೇಹ-ಪ್ರೇಮದಿಂದ ಹೃದಯದಲ್ಲಿ ನೆಲೆಸುವನು. ನಾಮ ಮತ್ತು ರೂಪದ ಸ್ಥಿತಿ-ಗತಿಯು ಒಂದು ಅವಣಾನೀಯ ಕಥೆಯಾಗಿದೆ. ಅದನ್ನು ತಿಳಿದುಕೊಂಡರೆ ಸುಖವಿದೆ, ಆದರೆ ಅದರ ವಣಾನೆಯನ್ನು ಸಂಪೂರ್ಣವಾಗಿ ಮಾಡಲಾಗುವುದಿಲ್ಲ. ನಾಮವು ನಿಗುಣ ಮತ್ತು ಸರ್ಗಣದ ಮಧ್ಯ ಒಂದು ಚತುರಸಾಕ್ಷಿಯಾಗಿದೆ, ದುಭಾಷಿಯೂ ಮತ್ತು ಪ್ರಭೋದಕವೂ ಆಗಿದೆ.

## ಪದ - 6 : ನಾಲಿಗೆಗೆ ತುಳಸಿದಾಸರ ಸಂಭೋಧನೆ

ಕವಿ - ತುಳಸಿದಾಸ :

ಹೇ ನಾಲಿಗೆಯೇ, ನೀನು ರಾಮನಾಮವನ್ನೇ ಹಾಡುವುದಿಲ್ಲ(ಜಪಿಸುವುದಿಲ್ಲ)? ಹಗಲು ರಾತ್ರಿ, ಪರನಿಂದೆಯಲ್ಲಿ ತೊಡಗಿಕೊಂಡು, ಅದರಲ್ಲೇಕೆ ವ್ಯಧರ ಅಭಿರುಚಿ ಬೆಳೆಸಿಕೊಳ್ಳುತ್ತಿರುವೆ? ಮನುಷ್ಯನ ಬಾಯಿಯೆಂಬ ಸುಂದರ, ಪವಿತ್ರ, ಮಂದಿರದಲ್ಲಿ ಕುಳಿತು ಅದಕ್ಕೆ ಅವಮಾನಗೊಳಿಸಬೇಡ. ಚಂದ್ರನ ಸಮೀಪವಿದ್ದ ಪ್ರಾಚ್ಯಿಯಾಗುವಂತಹ ಅಮೃತವನ್ನು ತ್ಯಜಿಸಿ, ಸೂರ್ಯನಿಂದ ಕಾಣುವ ಮೃಗಜಲದ ಹಿಂದೇಕೆ ಹೋಗುವೆ? ವಿವಾದಗಳೆಂಬ ಕಮಲಗಳ ಅರಳುವಿಕೆಗೆ ಚಂದ್ರನ ಬೆಳಕಿರುವಂತೆ, ಕಾಮಪ್ರಚೋದಕ



ಕಥಗಳನ್ನು ಕೇಳಿ ನಾಲಿಗೆಗೆ ಸಹಾಯ ಮಾಡಲು ಕಿವಿಗಳಿರುತ್ತವೆ. ಇದನ್ನೇಲ್ಲ ತಡೆಹಿಡಿದು ನಿಲ್ಲಿಸು, ನೀನು ಹರಿಯ ಸುಂದರ ಕೀರ್ತಿಯನ್ನು ಭಜಿಸು ಮತ್ತು ಕಿವಿಗಳ ಕಳಂಕವನ್ನು ದೂರಗೊಳಿಸು. ಚಿಂತನರೂಪಿ ಚಿನ್ನದ ಸೂತ್ರವನ್ನು, ಕಾರ್ಯರೂಪಿ ಮಣಿಯೋಳಗೆ ಪ್ರೋಣಿಸಿ, ಕೌಶಲ್ಯದಿಂದ ಸುಂದರ ಹಾರವನ್ನು ಮಾಡಿ, ಶರಣ ಹೋದವರಿಗೆ ಸುಖವನ್ನೀಯುವ, ಸೂರ್ಯವಂಶಿ ಕಮಲನಾದ, ಸೂರ್ಯನಂತಿರುವ ರಾಜನಾದ ಶ್ರೀರಾಮನಿಗೆ ಹಾಕು. ವಾದ-ವಿವಾದದ ಅಭಿರುಚಿಯನ್ನು ಬಿಟ್ಟುಕೊಟ್ಟು ಹರಿಭಜನೆಯಲ್ಲಿ ತೊಡಗಿಕೊ ಮತ್ತು ನನ್ನ ಮನಸ್ಸನ್ನು ಆವನ ಪವಿತ್ರ, ಸುಂದರ ಚರಿತ್ರೆಯಲ್ಲಿ ರಮಿಸುವಂತೆ ಮಾಡು. ನೀನು ಹೀಗೆ ಮಾಡುವುದರಿಂದ, ತುಳಿಸಿದಾಸನು ಈ ಸಂಸಾರದಿಂದ ಪಾರಾಗುವನು ಮತ್ತು ನಿನಗೆ (ನಾಲಿಗೆಗೆ) ಮೂರೂ ಲೋಕದಲ್ಲಿ ಒಳ್ಳೆಯ ಯಶ, ಕೀರ್ತಿ ಸಿಗುವುದು.

### ಪದ - 7 : ನಾಮದ ಮೂಲಕ ಆಂತರಿಕ ಧ್ಯಾನ

ಕವಿ - ಕಬೀರ :

ಯಾವುದು ನಾಮಸೃರಣೆಯಲ್ಲಿ ಪ್ರಕಟವಾಗುವುದೋ, ಆ ನಾಮವೇ ಅಜರ ಅಮರ ನಾಮವಾಗಿದೆ. ತುಟಿಗಳನ್ನಾಡಿಸಬೇಡ, ನಾಲಿಗೆಯನ್ನು ಚಲಿಸಬೇಡ, ಆದರೂ ನಾಮಸೃರಣೆಯನ್ನು ಮಾಡು. ಮನಸ್ಸನ್ನು ತಿರುಗಿಸಿ ಉಧ್ವರಾಮಿಯಾಗಿ ಮಾಡು, ಮತ್ತು ಯಾವಾಗ ಹಂಸವು (ಆತ್ಮವು) ಪಶ್ಚಿಮ ದಿಶೆಯಲ್ಲಿ ಹೋಗುವುದೋ, ಆಗ ಕಿಟಕಿಯನ್ನು ತರೆಯಬೇಕು. ಅಲ್ಲಿ ಶ್ರವೇಣಿ ಸಂಗಮದ ತೀರದಲ್ಲಿ ಅದಕ್ಕೆ ಸ್ವಾನವನ್ನು ಮಾಡಿಸು. ಎಲ್ಲಿ ನೀರು ಮತ್ತು ಗಾಳಿ ಪ್ರವೇಶಿಸುವುದಿಲ್ಲವೋ, ಆ ಸ್ಥಳದಲ್ಲಿ ಆವನು ಸ್ವಾನ ಮಾಡಲಿ. ಅಲ್ಲಿ ಮಧ್ಯದಲ್ಲಿ ಒಂದು ರೂಪ ಕಾಣಿಸುವುದು. ಆ ರೂಪದ ಮೇಲೆ ನೀನು ಧ್ಯಾನಿಸು. ಎಲ್ಲಿ ಭೂಮಿ ಮತ್ತು ಆಕಾಶವಿಲ್ಲವೋ, ಆ ಪ್ರದೇಶ “ಅಜರ” (ಮುಟ್ಟಿಲ್ಲದ) ಎನಿಸುವುದು. ಈ ಪ್ರದೇಶದಲ್ಲಿ ಯಾರು ಪ್ರವೇಶ ಮಾಡುವರೋ, ಅವರೇ ಸಾಧು ಪುರುಷರೆನಿಸಿಕೊಳ್ಳುವರು ಎಂದು ಕಬೀರರೆನ್ನುವರು.

## ಪದ - 8 : ತೀವ್ರ ಏಕಾಗ್ರತೆ

ಕವಿ - ಕಬೀರ :

ಮನಸ್ಸು ಎಷ್ಟು ಏಕಾಗ್ರವಾಗಬೇಕೆಂದರೆ, ಧ್ಯಾನಕ್ಕೆ ಕುಳಿತಾಕ್ಷಣ ದೇವರ ರೂಪ ಮುಂದೆ ಕಾಣಬೇಕು. ದೊಂಬರಾಟದವನು ಡೋಲನ್ನು ಬಾರಿಸುವಾಗ, ಗಳವನ್ನು ಹತ್ತಿ ತಲೆಯ ಮೇಲೆ ಭಾರವಾದ ಹೊರೆ ಹೊತ್ತುಕೊಂಡು, ತನ್ನಯನಾಗಿ ತನ್ನ ಗಮನವನ್ನು (ಧ್ಯಾನವನ್ನು) ಸಂಪೂರ್ಣವಾಗಿ ಹಗ್ಗದ ಮೇಲಿರಿಸಿ ನಡೆಯುವನು. ಕೆಲವೊಮ್ಮೆ ಕಾಡಿನಲ್ಲಿ ಸರ್ವ ತಿರುಗುತ್ತಾ, ಇಬ್ಬಿನಿಹನಿಗಳನ್ನು ನೆಕ್ಕಲು ಹೋಗುವುದು. ಆಗ, ಒಮ್ಮೆ ಇಬ್ಬಿನಿಯನ್ನು ನೆಕ್ಕಿದರೆ, ಒಮ್ಮೆ ತಾನು ತೆಗೆದು ಬದಿಗಿಟ್ಟಿರದ ಮಣಿಯನ್ನು ನೋಡುವುದು. ಈ ರತ್ನವನ್ನು ಅದು ಕಳೆದುಕೊಂಡಿತೆಂದರೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುವುದು. ಆವೇಶಪೂರ್ವಕ ‘ಸತಿ’ ಹೋಗುವವಲ್ಲಿಂಬ್ಬಿಲ್ಲ ಸತ್ತ ಪತಿಯ ಜಿತೆಯಲ್ಲಿ ತನ್ನನ್ನು ಅಪ್ರಿಸಿಕೊಳ್ಳಲ್ಲಿ ಬರುವಳು. ಆಗ ತಂದೆ, ತಾಯಿ, ಬಂಧು ಬಳಗ ಎಲ್ಲರನ್ನು ತ್ಯಜಿಸಿ, ಸತ್ತ ಪತಿಯ ಮೇಲೆ ತನ್ನ ಸಂಪೂರ್ಣ ಗಮನ ಕೇಂದ್ರಿಕರಿಸುವಳು. ಹೇ ಸಾಧುಗಳೇ, ಯಾರು ಧೂಪ, ದೀಪ, ಸ್ವೇಚ್ಛೆ, ಘಂಟೆ ಮತ್ತು ಸುಗಂಧ ಮಿಶ್ರಿತ ಲೇಪದಿಂದ ಕೂಡಿದ ಜ್ಞಾನವೆಂಬ ಆರತಿಯನ್ನು ಬೆಳಗುವರೋ, ಅವರಿಗೆ ಪ್ರನರ್ಜಿಸುವುದು ಕಬೀರರೆನ್ನುವರು.

## ಪದ - 9 : ಪ್ರತಿಕ್ಷಣವನ್ನೂ ಆಧ್ಯಾತ್ಮಿಕ ಸಾಧನೆಗಾಗಿ ಬಳಸಿಕೊಳ್ಳಬೇಕು

ಕವಿ - ನಾನಕ :

ಎಲ್ಲೆ ಪ್ರಾಣಯೇ, ಎಲ್ಲಿಯವರೆಗೆ ಚೈತನ್ಯವಿದೆಯೋ ಆಲ್ಲಿಯವರೆಗೆ ದೇವರ ಚಿಂತನೆ ಮಾಡು. ರಂದ್ರವಿರುವ ಗಡಿಗೆಯಿಂದ ಹೇಗೆ ಹನಿಹನಿಯಾಗಿ ನೀರು ಸೋರಿ ಹೋಗುತ್ತದೆಯೋ, ಹಾಗೆಯೇ ಬದುಕಿನ ಪ್ರತಿಕ್ಷಣವೂ ಕಳೆದು ಹೋಗುತ್ತಿದೆ. ಹೇ ಅಜ್ಞಾನಿ ಮೂರಿಫನೇ, ದೇವರ (ಹರಿಯ) ಗುಣಗಾನವನ್ನೇಕೆ ಮಾಡಲೋಲ್ಲಿ? ವ್ಯಧರ ವಿಷಯಗಳ ಹಿಂದೆ ಬಿದ್ದು, ಜೀವನದ ಮುಖ್ಯ ಧ್ಯೇಯವನ್ನೇ ಮರತೆರುವೆ. ಇನ್ನೂ ಏನೂ ಕೆಟ್ಟಿಲ್ಲ, ಸಮಯ ಮೀರಿಲ್ಲ. ದೇವರ ಗುಣಗಾನ, ಭಕ್ತಿ ಮಾಡಿದರೆ ಎಲ್ಲವೂ ಸರಿ ಹೋಗುವುದು. ಈಶ್ವರ-ಭಕ್ತಿ, ಧ್ಯಾನ ಮಾಡಿದಾಗಲೇ ನೀನು ನಿರ್ಭಯನಾಗುವೆ ಎಂದು ನಾನಕ ಹೇಳುವರು.

## ಪದ - 10 : ನಿನಗೇನಾದರೂ ಯೋಗ್ಯವಾದುದನ್ನು ಮಾಡುವ ಬಯಕೆ ಇದ್ದರೆ, ಅದನ್ನು ಇಲ್ಲಿಯೇ, ಈಗಲೇ ಮಾಡು

ಕವಿ - ಕಬೀರೇ :

ಹೇ ಮೂರ್ಖ ಮನಸ್ಸೇ, ಆಲೋಚಿಸಿ ಭಾರವನ್ನು ಹೇರು. ಈ ಬಂಜಾರಿ ಗುಂಪು,  
ಸರಕನ್ನು ಹೊರಿಸಿ ಎಲ್ಲಿಗೆ ಹೋಗುತ್ತಿರುವರು? ಮುಂದೆ ಪರಿಚಯವಿಲ್ಲದ ವಿದೇಶಿ  
ಭೂಮಿಯಿದೆ. ನಿನಗೇನಾದರೂ ವ್ಯಾಪಾರ ಮಾಡುವುದಿದ್ದರೆ, ಈ ಕ್ಷಣಿ ಇಲ್ಲಿಯೇ ಮಾಡು.  
ಏಕೆಂದರೆ, ಮುಂದೆ ಸಂತೆಯೂ ಇಲ್ಲ, ಮಾರುವವರೂ ಇಲ್ಲ, ಕೊಳ್ಳುವವರೂ ಇಲ್ಲ. ನಿನಗೆ  
ನೀರು ಕುಡಿಯಬೇಕೆಂದರೆ ಇದೇ ಬಾವಿಯ ನೀರು ಕುಡಿ, ಏಕೆಂದರೆ ಅದು ಸ್ವಾಚ್ಚ ಹಾಗೂ  
ರತ್ನದಂತೆ ನಿಮ್ಮಲವಾಗಿದೆ. ಮುಂದೆ (ನದಿ ತಟದ) ಘಟ್ಟವೂ ಇಲ್ಲ, ನೀರೂ ಇಲ್ಲ, ಹೇ  
ಸಾಧುವೇ ಕೇಳು, ಈ ಪಥವು ನಿರ್ವಾಣ ಮಾರ್ಗ ಕ್ರಮಿಸುವ ಪಥಿಕರಿಗಾಗಿ ಇದೆ.

## ಪದ - 11 : ಒಬ್ಬ ಉತ್ತಮ ನೇಕಾರನಂತೆ, ದಟ್ಟ ಮತ್ತು ಹರಿಯದ (ನಿರಂತರ) ನೇಯ್ಯಿಯಿಂದ, ಬಾಳಿಕೆ ಬರುವ ಉಡುಪನ್ನು ಉತ್ತಾದಿಸುವ ಮೂಲಕ ನಿಮ್ಮ ಒಡೆಯನನ್ನು ಮೇಚಿಸಿ

ಕವಿ - ದಾದು :

ನೇಕಾರನೇ, ಭಿದ್ರಗಳನ್ನು ಬಿಡಬೇಡ. ಎಲ್ಲಾಗಂಟುಗಳನ್ನು ತೆಗೆದುಬಿಡು.

ಪ್ರೇಮ ಮತ್ತು ಪ್ರಾಣಗಳೆಂಬ ನೂಲನ್ನು ಉಪಯೋಗಿಸಿ, ಆತ್ಮ ತತ್ವರೂಪಿ ದೀಪದ  
ಪ್ರಕಾಶದಲ್ಲಿ ಏಕಾಗ್ರಚಿತ್ತನಾಗಿ ನೇಕಾರನು ನೇಯಲು ಆರಂಭಿಸಿದನು. ಜ್ಞಾನರೂಪಿ ಮಗ್ಗದ  
ಹಣಗೆಯನ್ನು ಉದ್ದ ನೂಲಿನಿಂದ ತುಂಬಿದನು ಮತ್ತು ನಾಮರೂಪಿ ನಲಿಕೆಯಲ್ಲಿ ಆಡ್ಡ  
ನೂಲನ್ನು ತುಂಬಿ ನೇಕಾರನು ಆಡ್ಡ ಹಾಗೂ ಉದ್ದ ನೂಲುಗಳನ್ನು (ತಾನಾಬಾನಾ)  
ನೇಯತೊಡಗಿದನು. ಆಂತರ್ಯಾದ ಭಾವವೆಂಬ ಬಣ್ಣದಿಂದ ಕೆಂಪಾಗಿ ಜೀವಾತ್ಮನಾದ  
ನೇಕಾರನು ಪರತತ್ವದಲ್ಲಿ ಉನ್ನತನಾದನು. ಎಲ್ಲಾ ನೇಕಾರರ ಮುಖಿಂಡನಾದರೂ ಆವನು  
ಅತ್ಯಂತ ವಿನಮ್ಯತೆಯಿಂದ ನೇಯುತ್ತಾ, ಜೋಡಿಸಿದ ನೂಲನ್ನು ಹರಿಯಗೊಡಲಿಲ್ಲ.  
ಸದಾಕಾಲವೂ ಗಮನವಿಟ್ಟು, ಎಚ್ಚರಿಕೆಯಿಂದ ಸಾವಧಾನನಾಗಿ ಇರುತ್ತಿದ್ದ. ಎಲ್ಲ ಹರಿದರೂ



ತಕ್ಷಣ ಅದನ್ನು ಜೋಡಿಸುತ್ತಿದ್ದ. ಈ ರೀತಿ, ತುಂಬಾ ದಟ್ಟವಾದ (ಗಹನವಾದ) ಮತ್ತು ಅವಿಂಡವಾದ ಬಟ್ಟೆಯನ್ನು ನೇಯ್ಯ ತನ್ನ ಸ್ವಾಮಿಯ ಮನಸ್ಸನ್ನು ಪ್ರಸನ್ನಗೊಳಿಸುವನು. ಇಂತಹ ನೇಕಾರನು ತನ್ನ ಒಡೆಯನ ಸಂಗತಿಯಲ್ಲಿದ್ದು, ಈ ಜಗತ್ತಿಗೆ ಪುನಃ ತಿರುಗಿ ಬರುವುದಿಲ್ಲ ಎಂದು ದಾದುಹೇಳುವರು.

## ಪದ - 12 : ತುಂಬಾ ಕೌಶಲ್ಯ ದಿಂದ ನೇಯ್ಯ ಈ ಕಳಂಕರಹಿತ, ಉತ್ತಮವಾದ ಉಡುಪನ್ನು ದೇವರಿಗೆ ಒಪ್ಪಿಸಿ

ಕವಿ - ಕಬೀರ :

ಈ ಚದ್ದರ(ಹೊದಿಕೆ)ವನ್ನು ತುಂಬಾ ಸೂಕ್ಷ್ಮವಾಗಿ ಸುಂದರವಾಗಿ ನೇಯಲಾಗಿದೆ. ಇಲ್ಲಿ ಯಾವುದರ ಉದ್ದ ನೂಲು ಮತ್ತು ಯಾವುದರ ಅಡ್ಡ ನೂಲು ತುಂಬಲಾಗಿದೆ? ಮತ್ತು ಯಾವ ಹುರಿಯಿಂದ ಹೊದಿಕೆಯನ್ನು ನೇಯಲಾಗಿದೆ? ಇಡ್ಡಾ ಮತ್ತು ಹಿಂಗಳಾ, (ತಾನಾ ಮತ್ತು ಬಾನಾ) ಉದ್ದ ಮತ್ತು ಅಡ್ಡ ನೂಲುಗಳಾಗಿವೆ ಮತ್ತು ಸುಷುಪ್ತಿ ಹುರಿಯಿಂದ ಹೊದಿಕೆಯನ್ನು ನೇಯಲಾಗಿದೆ. ಅಷ್ಟಕಮಲದಲ ಸಮೂಹದ ಚಕ್ರಗಳು ತಿರುಗುತ್ತಿವೆ. ಪಂಚತತ್ವ ಮತ್ತು ಶ್ರಿಗಂಗಳಿಂದ ಈ ಹೊದಿಕೆಯನ್ನು ನೇಯಲಾಗಿದೆ. ಸ್ವಾಮಿಗೆ ಇದನ್ನು ನೇಯಲು ಹತ್ತು ತಿಂಗಳು ಬೇಕಾಯಿತು. ಹೊಡೆದು ಹೊಡೆದು ಹೊದಿಕೆಯನ್ನು ನೇಯಲಾಯಿತು. ಈ ಹೊದಿಕೆಯನ್ನು ಸುರರು, ನರರು, ಮುನಿಗಳು ಎಲ್ಲರೂ ಉಪಯೋಗಿಸಿ ಮಲಿನಗೊಳಿಸಿದ್ದಾರೆ. ಆದರೆ, ದಾಸಕಬೀರನು ವಾತ್ರ ಆದೇ ಹೊದಿಕೆಯನ್ನು ತುಂಬಾ ಜೋಕೆಯಿಂದ ಉಪಯೋಗಿಸಿ, ಆದು ಹೇಗಿದೆಯೋ ಹಾಗೆಯೇ (ಮೂಲಸ್ಥಿತಿಯಲ್ಲಿ) ದೇವರಿಗೆ ಹಿಂದಿರುಗಿಸಿದ್ದಾನೆ.

## ಪದ-13: ಕೇವಲ ಯೋಗವು ದೇವರ ಸಾಕ್ಷಾತ್ಕಾರಕಾಗಿ ಅಸಮರ್ಪಕವಾಗಿದೆ

ಕವಿ - ಮತ್ತೇ ಹಿಂದ್ರನಾಥ :

ಎಲೋ, ಆದರೂ ಇನ್ನೂ ಅಪಕ್ಷವಾಗಿಯೇ ಇದೆ. (ಇವನು) ಗುರುವಿನ ಮಗು (ಶಿಷ್ಯ) ಆಗಲಿಲ್ಲ. ಜಗತ್ತನ್ನು ತ್ಯಜಿಸಿ, ಶರೀರವನ್ನು ಬಾದಿಯಿಂದ ಬಳಿದುಕೊಂಡಿರುವನು.

ಕಾಡಿಗೆ ಹೋಗಿ, ವಜ್ರಾಸನ ಹಾಕಿ ಖೇಚರಿ ಮುದ್ರೆಯಲ್ಲಿ ಕುಳಿತು ಮನದಲ್ಲಿ ಧ್ಯಾನ ಮಾಡುವನು. ಗುಪ್ತನಾಗಿ ಬೇರೆಲ್ಲೋ ಎಂದರೆ ಮಧುರೆಯಲ್ಲೋ, ಕಾಶಿಯಲ್ಲೋ ಪ್ರಕಟನಾಗುವನು. ಪ್ರಾಣವನ್ನು ಶರೀರದಿಂದ ಹೊರತೆಗೆದು ಸಿದ್ಧನಾದನು ಮತ್ತು ಸತ್ಯಲೋಕದ ವಾಸಿಯಾದನು. ತೀರ್ಥಯಾತ್ರೆ ಮಾಡಿ ಮಾಡಿ, ಯೋಗಕ್ಕಿಯೆಯ ಯುಕ್ತಿಗಳಿಂದ ತನ್ನ ಸಂಪೂರ್ಣ ಜೀವನವನ್ನೇ ಕಳೆದುಕೊಂಡುಬಿಟ್ಟನು. ಧನ, ಕಾಮಿನಿಯನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಯೋಗದಿಂದ ದೊಡ್ಡ ಮಟ್ಟದ ಸಿದ್ಧಿಪ್ರಾಪ್ತಿ ಮಾಡಿಕೊಂಡಿರುವನು. ಕುಂಡಲಿನಿಯನ್ನು ಮೇಲಿನವರೆಗೂ(ಬ್ರಹ್ಮರಂದ್ರದವರೆಗೂ) ಕೊಂಡೊಯ್ಯುವನು. ನೀರಿನ ಹೇಳುವುದೆಲ್ಲ ನಿಜವಾಗುವುದು. ಶಾಸ್ತ್ರಗಳನ್ನು ಅಭ್ಯಸಿಸಿ ಉನ್ನತ ಮಟ್ಟದ ಚೌಧಿಕ ಜ್ಞಾನವನ್ನು ಗಳಿಸಿದನು. ವೇದ, ವಿಧಿ, ನಿಯಮ, ವ್ರತಗಳ ಮಾರ್ಗ ಅನುಸರಿಸಿ ಶರೀರವನ್ನು ಅಸ್ಥಿಪಂಜರವನ್ನಾಗಿ ಮಾಡಿಕೊಂಡಿದ್ದನು. (ಇದ್ದಾವುದರಿಂದಲೂ ಆತನಿಗೆ ಆತ್ಮಜ್ಞಾನ ಲಭ್ಯವಾಗುವುದಿಲ್ಲ) ಆದ್ದರಿಂದ ಮತ್ತೊಂದ್ರನಾಥರು ಹೇಳುವರು, ಹೇ ಗೋರಬಿನೇ ಕೇಳು, ಮೂರು ಗುಣಗಳಾಚೆಹೋಗು. ಯಾವಾಗ ಸದ್ಗುರುಗಳ ಕೃಪೆಯಾಗುವುದೋ, ಆಗ ಮಾತ್ರ ನಿನ್ನನ್ನು ನೀನು ಅರಿತುಕೊಳ್ಳುವೇ.

## ಪದ - 14 : ಅನಲಹಕ್ ಧ್ಯಾನ ಪದ್ಧತಿ

### ಕವಿ - ಮನೂರ್:

ನಿನಗೆ ದೇವರನ್ನು ಭೇಟಿಯಾಗುವ ಬಯಕೆಇದ್ದರೆ, ಪ್ರತಿಯೊಂದು ಶಾಸ್ತ್ರದಲ್ಲಿ ಈಶ್ವರ ನಾಮದ ಧ್ಯಾನ ಮಾಡು. ಅಹಂಕಾರವನ್ನು ಸುಟ್ಟು ಒಂದಿ ಮಾಡಿ, ಅದರ ಭಸ್ಮವನ್ನು ಶರೀರದ ಮೇಲೆಲ್ಲ ಸವರಿಕೊ. ನಮಾಜ ಮಾಡಲು ಉಪಯೋಗಿಸುವ ಕಂಬಳಿಯನ್ನು ಹರಿದು ಹಾಕು. ಜಪಮಾಲೆಯನ್ನು ಮುರಿದು ಬಿಡು. ಧಾರ್ಮಿಕ ಗ್ರಂಥಗಳನ್ನು ನೀರಿನಲ್ಲಿ ಎಸೆದು ಬಿಡು. ದೇವದೂತರ ಕೈಹಿಡಿದು ಮುಂದೆ ಹೋಗು, ಅವರ ದಾಸನೆಂದು ಕರೆಯಿಸಿಕೊ. ಹಸಿದು ಸಾಯಚೇಡ, ಉಪವಾಸ ಬೀಳಬೇಡ, ರೋಜಾ ಪಾಲೀಸಬೇಡ. ಮಸೀದಿಗೆ ಹೋಗಬೇಡ. ನಮಾಜ ಮಾಡುವಾಗ ತಲೆ ಬಗ್ಗಸಬೇಡ. ಶಾಹ ಕಲಂದರಿಂದ ನಿನಗೆ ಹೀಗೆ ಆಜ್ಞೆಯಾಗಿದೆ, “ನಾನು ಈಶ್ವರನಿರುವೆ” ಎಂದು ಹೇಳುತ್ತಾ ಹೋಗು.



ಬ್ರಹ್ಮಾನಂದದಲ್ಲಿ ಮತ್ತೇರಿದ ಮನ್ಮಾರರು ಹೇಳುವರು, ‘ನಾನು ಈಶ್ವರನನ್ನು ನನ್ನ ಅಂತಃಕರಣದಲ್ಲಿ ಗುರುತಿಸಿದೆ’ ಎಂದು. ಅದೇ ಆತ್ಮಜ್ಞಾನದ ಮದಿರೆಯ ಅಂಗಡಿ (ಮಥುಶಾಲಾ). ನೀವು ಈ ಅಂಗಡಿಯ ಆಜನ್ಯ ಸದಸ್ಯರಾಗಿ.

## ಪದ - 15 : ಆಧ್ಯಾತ್ಮಿಕ ಅನುಭವದ ಕೋಟಿಗೆ ಲಗ್ಗೆ ಹಾಕಿರಿ, ಹಿಂದಿರುಗಿ ನೋಡಬೇಡಿರಿ

ಕವಿ - ಕಬೀರ :

ಹೇ ಪುತ್ರನೇ, ಧರ್ಮದಿಂದ ನೌಕರಿ(ಕೆಲಸ)ಯನ್ನು ಮಾಡು. ಮಹಾತ್ಮರ ಮತ್ತು ಗುರುವಿನ ಆಜ್ಞೆಯ ಪಾಲನೆ ಮಾಡು. ಮನಸ್ಸಿಂಬ ಕುದುರೆಯನ್ನು ಚಾವಟಿಯಿಂದ ಹೊಡೆಯುತ್ತಾ ವಿವೇಕವೆಂಬ ಲಗಾಮಿನಿಂದ ನಿಯಂತ್ರಣದಲ್ಲಿಡು. ಪ್ರೇಮ ಹಾಗೂ ಕ್ಷೇಮದಿಂದ ಇರುತ್ತಾ, ಹೇ ಮಗನೇ, “ಸೋಽಹಂ” ಕೋಟೆಯನ್ನು ಗೆಲ್ಲು. ಹಂತ ಹಂತವಾಗಿ ಹಾಗೂ ನಿಧಾನವಾಗಿ ಸಂಗಮ ಸಾಫವನನ್ನು ಮುಟ್ಟಿ, ಅಲ್ಲಿ (ಭಕ್ತಿಯಿಂದ) ಪೂಜೆ ಮಾಡು; ಕೇಂದ್ರಿಕೃತ (ಸ್ಥಿರ) ಚಿತ್ತದಿಂದ ಗುರಿಯತ್ತ ಬಾಣವನ್ನು ಹೊಡೆ. (ಹೀಗೆ ಮಾಡುವಾಗ) ಹಿಂದೆ ಸರಿಯಬೇಡ. ಶಾಸ್ವತವೆಂಬ ಏಣೆಯನ್ನು ಹಿಡಿದು ಮೇಲೆ ಹತ್ತು ಮತ್ತು ಹೇ ಪುತ್ರನೇ, ಧೈಯದಿಂದ ಕೋಟೆಯನ್ನು ಜಯಿಸು. ಒಳಗಿನ ಪರದೆಯನ್ನು ಸರಿಸಿ ಅದಮ್ಯ ಧೈಯದಿಂದ ಮೇಲೆ ಹತ್ತು. ಅಲ್ಲಿ ಮುಟ್ಟಿಲ್ಲದ ಪ್ರದೇಶದಲ್ಲಿ, ಹಿತವಾದ ಹವೆಯಲ್ಲಿ ಅಮೃತ-ಕುಂಡದಲ್ಲಿ ಸ್ವಾನ ಮಾಡು. ನಂತರ ಕೇಸರಿ ಧ್ವಜವನ್ನು ಅಲ್ಲಿ ನೆಟ್ಟು (ವಿಜಯದ ಸಂಕೇತವೆಂದು ಧ್ವಜ ಹಾರಿಸಿ), ಅಲ್ಲಿಂದ ಹಿಮ್ಮೆಟ್ಟಬೇಡ. ಹೇ ಸಾಧುವೇ, ಕೇಳು, ಪದೇ ಪದೇ ಇಲ್ಲಿ ಜನಿಸುವುದಿಲ್ಲ. ಯಾರು ತನ್ನ ಸದ್ಗುರುವಿನ ನಿಜವಾದ ಶಿಷ್ಯನಿರುವನೋ, ಅವನಿಗಷ್ಟೇ ಇದೆಲ್ಲಾ ತಿಳಿಯುವುದು ಎಂದು ಕಬೀರರೆನ್ನುವರು.

## ಪದ - 16 : ದೇವರ ಅಗಲಿಕೆಯ ಕುರಿತಂತೆ ಕಬೀರರು

ಕವಿ - ಕಬೀರ :

ಹೇ ಸ್ವಾಮಿ, ನಿನ್ನ ನಾಮದ ಶ್ರೀತಿಯಲ್ಲಿ ಬಿದ್ದಿರುವೆ. ನಿನ್ನ ನಾಮವನ್ನು ಒಂದು ಕ್ಷಣಾವೂ ಮರೆಯಲಾಗುತ್ತಿಲ್ಲ! ಹೇ ಗೋಸ್ವಾಮಿಯೇ, ಕೃಪದೋರಿ ನನ್ನನ್ನು ಭೇಟಿಯಾಗು.

ವಿರಹ ವೇದನೆ ಕಾಡುತ್ತಿದೆ. ಹಾ! ಈಗ ನನ್ನ ಜೀವ (ನಿನ್ನ ದರ್ಶನಕ್ಕಾಗಿ) ತಳಮಳಸುತ್ತಿದೆ. ನಿನ್ನನ್ನು ನೋಡಲು ಉತ್ತರ ಬಯಕೆ ಉಂಟಾಗಿದೆ. ಈಗ ನೀನು ಪ್ರಭುವೇ, ಶೀಘ್ರವೇ ಭೇಟಿಯಾಗು. ಕಣ್ಣಗಳಿಗೆ ನಿನ್ನ ದರ್ಶನದ ಬಾಯಾರಿಕೆಯಾಗಿದೆ. ಒಂದು ಕ್ಷಣಾವೂ ಕಣ್ಣಪ್ರೇಗಳು ಮುಚ್ಚತ್ತಿಲ್ಲ. ದರ್ಶನದ ದ್ವಾರ ಮುಚ್ಚಿ ಹೋಗಿದೆ. ಹಗಲು ರಾತ್ರಿ ಎಚ್ಚರವಾಗಿಯೇ ಇರುವೆ. ಈ ಬಾರಿ ಶ್ರಿಯತಮನೇ, ನೀನು ನನಗೆ ಸಿಕ್ಕಿರೆ, ಒಂದು ಕ್ಷಣಾಮಾತ್ರಾವೂ ನಿನ್ನನ್ನಾಗಲಿ ನಾನಿರುವುದಿಲ್ಲ.

ಈಗ ಕಬೀರನಿಗೆ ಗುರುವಿನ ಕೃಪೆಯಾಗಿದೆ ಮತ್ತು ಪ್ರಾಣಪ್ರಯನು ದೊರಕಿರುವನು.

### ಪದ - 17 : ಶರಣಾಗತಿ, ಅನುಗ್ರಹದ ಅತ್ಯವಶ್ಯಕ ಘರತ್ವಾಗಿದೆ

ಕವಿ - ಸೂರದಾಸ:

ರಾಮನು ನಿರ್ಬಲರ ಬಲವಾಗಿರುವನೆಂದು ನಾನು ಕೇಳಿರುವೆ. ರಾಮನು, ವಿಷ್ಣುಗಳಿಂದ ತಡೆಯುಂಟಾದ ಕೆಲಸಗಳನ್ನೂ ಸರಿಪಡಿಸುವನು. ಎಲ್ಲಿಯವರೆಗೆ ಗಜೀಂದ್ರನು ತನ್ನ ಶಕ್ತಿ ಸಾಮಧ್ಯದಿಂದ ಪ್ರಯಶ್ಚ ಮಾಡಿದನೋ, ಅಲ್ಲಿಯವರೆಗೂ ಸ್ವಲ್ಪಾವೂ ಕೆಲಸವಾಗಲಿಲ್ಲ. ಯಾವಾಗ ತಾನು ನಿರ್ಬಲನೆಂದು ತಿಳಿದು, ತನ್ನ ಅಂತರಾಳದಿಂದ ರಾಮನನ್ನು ಕೂಗಿದನೋ, ಆಗ ಅಥ ನಾಮ ಕೂಗುವುದರೊಳಗೆ ರಾಮನಿಗೆ ಆವನ ಸಹಾಯಕ್ಕಾಗಿ ಬರಬೇಕಾಯಿತು. ಮೊದಲನೆಯ ಬಲ ಅತ್ಯಬಲ, ಎರಡನೆಯದು ತಪೋಬಲ, ಮೂರನೆಯದು ಬಾಹುಬಲ ವುತ್ತು ನಾಲ್ಕನೆಯದು ಧನಬಲ. ಕಿಶೋರಕೃಷ್ಣನ ಕೃಪೆಯಿಂದಲೇ ಎಲ್ಲಾ ಬಲಗಳು ಪ್ರಾಪ್ತಿಯಾಗುವವು. ಸೋತವನಿಗೆ (ನಿರ್ಬಲನಿಗೆ) ಮಾತ್ರ, ಹರಿನಾಮದ ಏಕೈಕ ಬಲ ಎಂದರೆ ಕೃಪಾಬಲ ಲಭ್ಯವಾಗುವದು ಎಂದು ಸೂರದಾಸರೆನ್ನಾವರು. (ಎಲ್ಲಾ ಬಲಕ್ಕಿಂತಲೂ ಕೃಪಾಬಲವು. ಸರ್ವ ಶೀಘ್ರವಾಗಿದೆ).



## ಪದ - 18 : ಮೀರಾಳ ದೀಘ್ರ್ಯ ಕಾಯುವಿಕೆಯು ಯಶಸ್ವಿನ

### ಕಿರೀಟವನ್ನು ಪಡೆಯಿತು

ಕವಿ - ಮೀರಾಬಾಯಿ :

ಹೇ ದೀನಾನಾಥನೇ, ನೀನು ಕಣ್ಣಗಳನ್ನು ತರೆ. ನಾನು ನಿನಗಾಗಿ ಕಣ್ಣರೆದು ಎಪ್ಪು ಸಮಯದಿಂದ ಕಾಯುತ್ತಾ ನಿಂತಿರುವೆ. ನನ್ನ ಆಪ್ತೇಷ್ಟರೂ ನನ್ನ ಶತ್ರುಗಳಾಗಿ ನನ್ನ ಹಿಂದೆ ಬಿದ್ದಿರುವರು. ನಾನು ಅವರೆಲ್ಲರಿಗೂ ಅಪ್ರಯಾಗಿರುವೆ. ಹಗಲು ಸೆಮ್ಮುದಿಯಿಲ್ಲ, ರಾತ್ರಿ ನಿದ್ದೆಯಿಲ್ಲ, ನಿನ್ನನ್ನು ಕಾಯುತ್ತಾ ನಿಂತು ನಿಂತು ಒಣಗಿ ಹೋಗಿರುವೆ. ಹೇಳು, ಈ ಮೀರಾ ನಿನಗೆಪ್ಪು ಭಾರವನಿಸುವಳು? ನೂರು ತೂಕ ಭಾರದ ಮೇಲೆ ಒಂದು ತೂಕ ಭಾರ ಎಪ್ಪು ದೂಡ್ಡದು? ಸಂಪೂರ್ಣ ಆತ್ಮಜ್ಞಾನಿಗಳಾದ ಗುರು ರೈದಾಸರ ಅನುಗ್ರಹವನ್ನು ಪಡೆದಿದ್ದರಿಂದ ನನ್ನ ಶಿರವು ಕೆಮಲದಂತೆ ಸುಶೋಭಿತಗೊಂಡಿದೆ. ಯಾವಾಗ ನನ್ನ ಸದ್ಗುರುಗಳು ಒಂದು ನನಗೆ ಕುರುಹನ್ನು ತೋರಿಸಿದರೋ, ಆಗ ನನ್ನ ಜ್ಯೋತಿಯು ಆ ದಿವ್ಯ ಜ್ಯೋತಿಯಲ್ಲಿ ಒಂದಾಗಿ ಹೋಯಿತು.

## ಪದ - 19 : ಮೀರಾಬಾಯಿಯ ಪ್ರಕ್ಷುಬ್ಧ ಮನಸ್ಸಿತಿ

ಕವಿ - ಮೀರಾಬಾಯಿ :

ಹೇ ಯೋಗಿ, (ನನ್ನಿಂದ) ದೂರ ಹೋಗಬೇಡ, ಹೋಗಬೇಡ, ಹೋಗಬೇಡ. ನಾನು ನಿನ್ನ ಕಾಲು ಮುಗಿಯುವೆ, ಈಶ್ವರ-ಭಕ್ತಿ-ಪ್ರೇಮದ ಮಾರ್ಗ ವಿಚಿತ್ರವಾಗಿದೆ (ಕರ್ತಿಂದ). ನನ್ನನ್ನು ಆ ಓಣಯವರೆಗೂ ಕರೆದೊಯ್ದು ಬಿಡು, ನನ್ನ ಅಂತಿಮ ಯಾತ್ರೆಗಾಗಿ ಶ್ರೀಗಂಧದ ಸೌದೆಯ ಚಿತೆಯನ್ನು ರಚಿಸಿದರೆ, ಅದಕ್ಕೆ ನೀನು ನಿನ್ನ ಕೈಗಳಿಂದಲೇ ಅಗ್ನಿ ಸ್ವರ್ವ ವೂಡಬೇಕು. ಅಂತ್ಯಕ್ರಿಯೆಯ ಚಿತೆಯಲ್ಲಿ ನನ್ನ ಶರೀರ ಸುಟ್ಟು ಬೂದಿಯ ರಾಶಿಯಾಯಿತೆಂದರೆ, ನನ್ನ ಚಿತಾಭಸ್ಕವನ್ನು ನಿನ್ನ ಮೃಗಲ್ಲ ಸವರಿಕೊಳ್ಳಬೇಕು. ಪ್ರಭು ಗಿರಿಧರ ನಾಗರನ ಭಕ್ತೆಯಾದ ಮೀರಾಬಾಯಿ ಹೇಳುವುದೇನೆಂದರೆ, ಹೇ ಗುರುವೇ, ನೀನು ನನ್ನ ಜ್ಯೋತಿಯನ್ನು ನಿನ್ನ ದಿವ್ಯ ಜ್ಯೋತಿಯಲ್ಲಿ ವಿಲೀನಗೊಳಿಸು.

## ಪ್ರಕರಣ - 5

### ಅತ್ಯಂತ ಅನುಭಾವದತ್ತ

---

ಪದ - 1 : ದೇವರೆಂಬ ಅಮೂಲ್ಯ ರತ್ನ ಪಡೆದ ಪರಿಣಾಮವಾಗಿ  
ಮೀರಾಬಾಯಿಗೆ ಆದ ಪರಮಾನಂದ ಕುರಿತಂತೆ

ಕವಿ - ಮೀರಾಬಾಯಿ :

ನಿಶ್ಚಯಾಗಿಯೂ ನನಗೆ ರಾಮರೂಪಿ ರತ್ನವೆಂಬ ಧನ ಲಭ್ಯವಾಯಿತು. ನನ್ನ  
ಸದ್ಗುರುಗಳು ನನಗೆ ಒಂದು ಅಮೌಲಿಕ ವಸ್ತುವನ್ನು ದಯವಾಲಿಸಿದರು ಮತ್ತು ಕೃಪೆದೋರಿ  
ನನ್ನನ್ನು ತನ್ನವಾಳನಾಗಿ ಮಾಡಿಕೊಂಡರು. ಈ ಜಗತ್ತಿನಲ್ಲಿ ನಾನು ನನ್ನದೇಲ್ಲವನ್ನೂ  
ಕಳೆದುಕೊಂಡೆ, ಮತ್ತು ಜನ್ಮಜನ್ಮದ ಬಂಡವಾಳವನ್ನು ಗಳಿಸಿಕೊಂಡೆ. ಈ ಬಂಡವಾಳವನ್ನು  
ಖಿಚುರ್ ವಾಡುವುದರಿಂದ ಕಡಿಮೆಯಾಗುವುದಿಲ್ಲ, ಕಳ್ಳುರಿಗೆ ಆದನ್ನು ಲಾಟಿ  
ಮಾಡಲಾಗುವುದಿಲ್ಲ, ಅಷ್ಟೇ ಅಲ್ಲ, ದಿನದಿನವೂ ಬಂಡವಾಳದ ಚಹುಫಾರಂತ ಬಡ್ಡಿಯಿಂದ  
ಅದು ಹೆಚ್ಚುತ್ತಾ ಹೋಗುವುದು. ಸತನಾಮದ ನಾವೆ ಮತ್ತು ಸದ್ಗುರುವೆಂಬ ಅಂಬಿಗನ  
ಮೂಲಕ ನಾನು ಈ ಭವಸಾಗರವನ್ನು ದಾಟಿ ಪಾರಾದೆ. ಗಿರಿಧರ ನಾಗರನು ನನ್ನ ಪ್ರಭು  
ಆಗಿರುವನು. ಅತ್ಯಂತ ಆನಂದದಿಂದ ನಾನು ಅವನ ಯಶ, ಕೀರ್ತಿಗಳ ಗಾಯನ ಮಾಡುವೆ.

## ಪದ - 2 : ಮೀರಾಬಾಯಿಯ ನಾಡ ಮತ್ತು ವರ್ಣಾದ ಅನುಭವ

### ಕವಿ - ಮೀರಾಬಾಯಿ :

ಹೇ ಮನಸ್ಸೇ, ಹೋಳಿಹಬ್ಬಪ್ಪ ನಾಲ್ಕು ದಿನ ಮಾತ್ರ ಇರುವುದು. ಆಗಲೇ ಹೋಳಿಯನ್ನು ಆಚರಿಸು. ಕೈಯಿಂದ ಬಾರಿಸದೆ ಡೋಲು, ಮೃದಂಗಗಳು ಬಾರಿಸುತ್ತಿವೆ. ಅನಾಹತದ ರುಣಾಶ್ವಾರವು ಏಳುತ್ತಿದೆ. ಸ್ವರವಿಲ್ಲದೆ (ಪ್ರತ್ಯೇಕ್ಕ ಗಾನದ ಧ್ವನಿಯಿಲ್ಲದೆ) ಎಲ್ಲಾ ಮೂವತ್ತಾರು ರಾಗಗಳು ಹಾಡಲಾಗುತ್ತಿವೆ. ರೋಮರೋಮಗಳಲ್ಲಿ ಶ್ರೀಷ್ಠ ಪ್ರತಿಯ ಬಣ್ಣಗಳು ತುಂಬಿ ಹೋಗಿವೆ. ನಾನು ಶೀಲ ಅಧವಾ ಸದ್ಗುಣ, ಸಂತೋಷಗಳಿಂಬ ಕೇಸರವನ್ನು ನೀರಿನಲ್ಲಿ ಕೂಡಿಸಿದೆ ಮತ್ತು ಶ್ರೀತಿ-ಪ್ರೇಮವಂಬ ಹಿಂಡಿಕಾರಿಯಿಂದ ಬಣ್ಣವನ್ನು ಆಡಿದೆ. ಗುಲಾಲವನ್ನು ಎರಚಿ, ಹಾರಿಸಿ (ಎರಡೂ) ಅಂಬರಗಳು ಕೆಂಪಾದವು. ಅಪಾರವಾದ ಬಣ್ಣಪ್ಪ ಸುರಿಯುತ್ತಿದೆ. ಈಗ ಶರೀರದ ಎಲ್ಲಾ ಪರದೆಯನ್ನು ಬಿಚ್ಚಿ ನಾಚಿಕೆ, ಮರ್ಮದೆಯನ್ನು ಶ್ವಜಿಸಿರುವೆ. ಹೋಳಿಯನ್ನು ಆಡಿ (ನನ್ನ) ಶ್ರಿಯಕರ (ಕೃಷ್ಣ)ನು ಮನಗೆ ಬಂದನು. ಶ್ರಿಯಕರನ ಆಗಮನವೇ ಆವನ ಶ್ರಿಯ ಶ್ರಿಯತಮೆಗಾಗಿ ಇರುವ ಪ್ರೇಮದ ಚಿಹ್ನೆಯಾಗಿದೆ. ಹೇ ಗಿರಿಧರ ನಾಗರನೇ, ನಾನು ನಿನ್ನ ಕವಾಲಚರಣಗಳಲ್ಲಿ ಸಮರ್ಪಿತಭಾಗಿದ್ದೇನೆ ಎಂದು ಮೀರಾಬಾಯಿ ಅನ್ನುವಳು.

## ಪದ - 3 : ಕ್ರಮಶಃ ಮಾರ್ಗಕ್ರಮಣದ ಸಿದ್ಧಾಂತವನ್ನು ಕುರಿತಂತೆ ಮೀರಾಬಾಯಿ

### ಕವಿ - ಮೀರಾಬಾಯಿ :

ಯಾರು ಅತ್ಯಂತ ಅಧ್ಯಾತ್ಮಿಕ ಪರಿಪೂರ್ಣತೆಯನ್ನು ಸಾಧಿಸಿರುವರೋ, ಅಂತಹ ಮಹಾನ್ ಸಂತರ ಸಂಗತಿಯು ನನಗೆ ದೊರೆಯಿತು. ಸಾಧು ಸಂತರ ಸಂಗತಿಯಲ್ಲಿ ಮತ್ತು ಸದ್ಗುರುವಿನ ಸೇವೆಯಿಂದ (ಸಾಧನಯಿಂದ) ನಿಧಾನವಾಗಿ ಕ್ರಮಶಃ ಪರಿಪೂರ್ಣತೆಯನ್ನು ಸಾಧಿಸಿದೆ. ನಾಮದೇವರು ನಾಮಸ್ವರಣೆ ಮಾಡಿದರು, ಕರ್ಬಿರರು ನಾಮಸ್ವರಣೆ ಮಾಡಿದರು ಮತ್ತು ಮುಕ್ತಾಬಾಯಿಯೂ ನಾಮಸ್ವರಣೆ ಮಾಡಿದರು. ಹೇ ಪ್ರಭು ಗಿರಿಧರ ನಾಗರನೇ, ಇವರೆಲ್ಲರೂ ತಮ್ಮ ಜ್ಯೋತಿಯನ್ನು ಜ್ಯೋತಿಯಲ್ಲಿ ವಿಲೀನಗೊಳಿಸಿದರು ಎಂದು ಮೀರಾಬಾಯಿ ಹೇಳುವಳು.

## ಪದ - 4 : ಸರ್ವಶಕ್ತಿ ದೈವಿಕತೆ ಮತ್ತು ಅತೀಂದ್ರಿಯ ಅನುಭವದ ಕುರಿತಂತೆ ಸೂರದಾಸರು

ಕವಿ - ಸೂರದಾಸ :

ನಾನು ಶ್ರೀಹರಿಯ ಸುಖಿಕರ ಪಾದಗಳಿಗೆ ವಂದಿಸುವೆ. ಹರಿಕೃಪೆಯಿಂದ ಕುಂಟನು  
ಗಿರಿಪರ್ವತಗಳನ್ನು ಏರುವನು; ಅಂಥನಿಗೆ ಎಲ್ಲವೂ ಕಾಣುವುದು, ಕಿವುಡನು  
ಕೇಳತೊಡಗುವನು, ಮೂಕನು ಮಾತನಾಡುವನು ಮತ್ತು ಬಡವನು ತಲೆಯ ಮೇಲೆ  
ರಾಜಭರ್ತವನ್ನು ಹಿಡಿದು ನಡೆಯುವನು. ಹೇ ಕರುಣಾಮಯಿ ಸ್ವಾಮಿಯೇ, ನಿನ್ನ ಆ  
ಚರಣಗಳ ದರ್ಶನ ಹೊಂದಿ ಪದೇ ಪದೇ ಅವುಗಳಿಗೆ ವಂದಿಸುವೆ ಎಂದು  
ಸೂರದಾಸರೆನ್ನುವರು.

## ಪದ - 5 : ದೇವರು ದೇಹದ ಪ್ರತಿಯೋಂದು ಜೀವಕೋಶದಲ್ಲಿ ಬೇರ್ಪರ್ವಡಿಸಲಾಗದಂತೆ ಬಂಧಿಸಲ್ಪಟ್ಟಿದ್ದಾನೆ

ಕವಿ - ಸೂರದಾಸ :

ಈಗಂತೂ ನಿನ್ನ ಬಗೆಗಿರುವ ನನ್ನ ಷ್ಟ್ರೀತಿ ಇಡೀ ಜಗತ್ತಿಗೆ ತಿಳಿದಿದೆ. ಆ ಮೋಹನನ ಬಗ್ಗೆ  
ಇರುವ ನನ್ನ ಅವಿಚಲಿತ ಷ್ಟ್ರೀತಿ ಹೇಗೆ ಮರೆಯಾಗುವುದು? ಏನು ಮಾಡಲಿ? ನಿನ್ನ ಸುಂದರ  
ಮೂರುತಿ ಈ ಕಂಗಳಲ್ಲಿ ಸಮಾವೇಶಗೊಂಡಿದೆ. ನನ್ನ ರೋಮರೋಮಗಳಲ್ಲಿ ಸಿಲುಕಿದೆ.  
ಹೀಗಾಗೆ ಎಷ್ಟೇ ಪರಿಶ್ರಮ ಮತ್ತು ಪ್ರಯತ್ನ ಮಾಡಿದರೂ ದೇವರನ್ನು ನನ್ನಿಂದ  
ಬೇರ್ಪರ್ವಡಿಸಲು ಸಾಧ್ಯವಿಲ್ಲ. ನಾನು ದಣಿದು ಹೋದೆ. ಹಾಲಿನಿಂದ ನೀರನ್ನು  
ಬೇರ್ಪರ್ವಡಿಸಲಾಗುವುದೇ? ಹಾಗೆಯೇ ದೇವರು ಅಂತಯಾರ್ಮಿಯಾಗಿರುವುದರಿಂದ,  
ಅವನನ್ನು ನನ್ನಿಂದ ಬೇರ್ಪರ್ವಡಿಸಲಾಗುವುದಿಲ್ಲ. ಅವನು ಎಲ್ಲರ ಹೃದಯದ  
ಸ್ವಾಮಿಯಾಗಿರುವನು.



## ಪದ - 6 : ದೇವರ ಪಾರಮಾರ್ಥಿಕ ಅತಿಕ್ರಮಣ ಕುರಿತಂತೆ ತುಳಿಸಿದಾಸರು

### ಕವಿ - ತುಳಿಸಿದಾಸ :

ದೇವರು ಕಾಲಿಲ್ಲದೆ ನಡೆಯುವನು, ಕಿವಿಯಿಲ್ಲದೆ ಕೇಳುವನು, ಕೈಯಿಲ್ಲದೆ ಆನೇಕ ಪ್ರಕಾರದ ಕಾರ್ಯಗಳನ್ನು ಮಾಡುವನು. ನಾಲಿಗೆಯಿಲ್ಲದೆ (ಬಾಯಿ) ಎಲ್ಲ ರುಚಿಗಳ ಸ್ವಾದ ನೋಡುವನು. ವಾಣಿಯ ಸಹಾಯವಿಲ್ಲದೆ ಆ ಯೋಗಿಯು ಒಬ್ಬ ಹಿರಿಯ ವಕ್ತಾರನಾಗಿದ್ದಾನೆ. ಶರೀರವಿಲ್ಲದೆ ಸ್ಥಿರಸುವನು, ಕಣ್ಣಿಲ್ಲದೆ ನೋಡುವನು, ಮೂಗಿಲ್ಲದೆ ಎಲ್ಲ ವಾಸನೆಗಳನ್ನು ಗ್ರಹಿಸುವನು. ಈ ಪ್ರಕಾರ, ಅವನು ಮಾಡುವುದೆಲ್ಲವೂ ಅಲೌಕಿಕವಾಗಿದೆ, ಅವನ ಮಹಿಮೆ ಅವಣಿನೀಯವಿದೆ.

## ಪದ - 7 : ಗೋರವಿನಾಥರ ಸ್ವಂತ ಆಧ್ಯಾತ್ಮಿಕ ಅನುಭವದ ವಿವರಣೆ

### ಕವಿ - ಗೋರವಿನಾಥ :

ಬೃಹತ್ತರಂದ್ರದಲ್ಲಿ ಧ್ಯಾನಸ್ಥನಾಗಿ ನೋಡು. ಅಲ್ಲಿನಿನ್ನಲ್ಲಿಯೆ “ಅಲಕ್ಷ್ಯ ಪುರುಷನು” ವಾಸವಾಗಿದ್ದಾನೆ. ಅಲ್ಲಿ ತಾಳ, ಮೃದಂಗ, ಡೋಲು ಮತ್ತು ಕೊಳಲು ಬಾರಿಸುತ್ತಿವೆ, ನಗಾರಿಯ ನಾದ ಕೇಳಿಸುತ್ತಿದೆ. ಇಡ್ಡಾ ಮತ್ತು ಟಿಂಗಳಾ ಹೀಗೆ ಎರಡು ಚವರಿಗಳು ಬೀಸುತ್ತಿವೆ ಮತ್ತು ಸುಪುರುಷವು ಸೇವೆ ಸಲ್ಲಿಸುತ್ತಿದೆ. ಸೂರ್ಯ ಮತ್ತು ಚಂದ್ರರೆಂಬ ಎರಡು ಪಂಜುಗಳು ಉರಿಯುತ್ತಿವೆ. ಸತ್ಯ ಮತ್ತು ಸುಕೃತಿಗಳರಡೂ ಕಾವಲುಗಾರರಾಗಿದ್ದಾರೆ. ಸಪ್ತಸಾಗರದ ಒಡೆಯನು ಅಲ್ಲಿ ಸ್ವಾನ ಮಾಡುತ್ತಿರುವನು; ಅಲ್ಲಿ ಸತತವಾಗಿ ಮುತ್ತಿಗಳ ಮಳೆ ಸುರಿಯುತ್ತಿದೆ. ತುಂಬಾ ವಿರಳವಾಗಿ ಯಾರಾದರೊಬ್ಬ ಸಂತ ಅಲ್ಲಿಗೆ ಹೋಗಿ ಮುಟ್ಟಿರುವನು. ಮನಮುಖಿರು (ಗುರುವಿಲ್ಲದವರು) ಅಲ್ಲಿ ಲೆಕ್ಕಾಕ್ಕೂ ಇರುವುದಿಲ್ಲ. ಹೇ ಮತ್ತೇ ಇಂದ್ರನಾಥನೇ, ನಾನು ನಿನ್ನ ದಾಸನಾಗಿದ್ದೇನೆ. ನನ್ನಂತಹ ಬಡವನಿಗೆ ಬೆಲೆಯೆಲ್ಲಿ? ಪ್ರತಿಯೊಂದು ಶಬ್ದದಲ್ಲಿಯೂ ನೀನು ವಿರಾಜಮಾನನಾಗಿರುವೆ, ನೀನಿಲ್ಲದೆ ಬೇರೆ ಯಾವುದೇ ವಸ್ತು ನನ್ನ ದೃಷ್ಟಿಗೆ ಬೀಳುತ್ತಿಲ್ಲ ಎಂದು ಗೋರವಿನು ಹೇಳುವನು.

## ಪದ - 8 : ಪರಮಾನಂದದ ಅನುಭವ ಕುರಿತಂತೆ ಧರಮದಾಸರು ಕವಿ - ಧರಮದಾಸ :

ಶೂನ್ಯ ಮಹಲಿನಲ್ಲಿ ಅಮೃತದ ಜಡಿಮಳಿ (ರುಖಿ) ಆಗುತ್ತಿದೆ. ಗಗನದಲ್ಲಿ ಮೇಷ ಗಜನೆಯಾಗುತ್ತಿದೆ. ಒಂದು ಕ್ಷಣಾಗಜೆಸಿದರೆ, ಮತ್ತೊಂದು ಕ್ಷಣಾ ಮಿಂಚುವುದು. ಆನಂದ ತರಂಗಗಳು ಏಳುತ್ತಿವೆ, ಅದರ ಅನುಭವ ಅವಣಾನೀಯವಾಗಿದೆ. ಶೂನ್ಯ ಮಹಲಿನಲ್ಲಿ (ಬ್ರಹ್ಮರಂಧ್ರದಲ್ಲಿ) ಅಮೃತದ ಮಳೆಯಾಗುತ್ತಿದೆ. ಸಾಧುವು ಪ್ರೇಮಾನಂದಿತನಾಗಿ ಅಲ್ಲಿ ಸ್ವಾನ ಮಾಡುತ್ತಿರುವನು. ಕಿಟಕಿಯು ತರೆದಿದೆ. ಅಂಥಕಾರವು ಅಳಿಸಿಹೋಗಿದೆ. ಇದೆಲ್ಲವನ್ನು ಹೋರಿಸಿದ ಸದ್ಗುರು ಧನ್ಯನಿರುವನು. ಕೈಮುಗಿದು ಧರಮದಾಸರು ಹೇಳುವರು, ನಾನು ಸದ್ಗುರು ಚರಣಗಳಲ್ಲಿ ಒಂದಾಗಿ ಹೋಗಿರುವೇ ಎಂದು.

## ಪದ - 9 : ಬಹುವಿಧ ಆಧ್ಯಾತ್ಮಿಕ ಅನುಭವಗಳನ್ನು ಕುರಿತಂತೆ ಯಾರಿ ಕವಿ - ಯಾರಿ :

ಧಳಧಳ ಹೋಳೆಯುವ ಪ್ರಕಾಶವು ಸುರಿಯುತ್ತಿದೆ ಮತ್ತು ಸದಾಕಾಲವು ಪರಿಪೂರ್ಣವಾಗಿ ಪ್ರಕಟವಾಗುತ್ತದೆ. ಅನಾಹತನಾದದ ರುಣತ್ವಾರವು ಏಳುತ್ತಿದೆ. ಭೃಂಗದ ಗಗನಭೇದ ಗುಂಜಾರವು ಗಜೆಸುತ್ತಿದೆ. ಮುತ್ತುಗಳ ತುಂತುರ ಮಳೆ ಟಪಟಪ ಎಂದು ಬೀಳುತ್ತಿದೆ ಮತ್ತು ನಿರಂತರವಾಗಿ ಜ್ಯೋತಿಯ ಪ್ರಕಾಶ ಬೆಳಗುತ್ತಿದೆ. ನಾಮವು ನಿಮ್ಮಲ, ನಿಮ್ಮಲ ಪಾವನ ನಾಮವಾಗಿದೆ; ಅಲ್ಲಿನಾನು ವಿಶ್ವಾಸಿರುವೇ ಎಂದು ಯಾರಿ ಹೇಳುವರು.

## ಪದ - 10 : “ಸರ್ವತ್ರಾಂತರ ನನ್ನ ದೇವರ ದ್ವಾರ ಇರುವುದು”, ಎಂದು ಚರಣದಾಸರೆನ್ನುವರು

### ಕವಿ - ಚರಣದಾಸ :

ಇತರ ದೇವಾಲಯಗಳಲ್ಲಿ ಆಸ್ತಿಷ್ಟವಾಗಿ ಆಧವಾ ಮಸುಕಿನಲ್ಲಿ ಪೂಜೆ ಆಗುವುದು. ಏಕೆಂದರೆ ಅಲ್ಲಿ ದೇವರು ಕಣ್ಣಗೆ (ದರ್ಶನ) ಕಾಣುವುದಿಲ್ಲ, ಆದರೆ ನಮ್ಮ ದೇವರು ನಮಗೆ ಪ್ರತ್ಯಕ್ಷಾಕ್ಷವಾಗಿ ಕಣ್ಣಮುಂದ ಕಾಣುವನು. ಅವನು ಮಾತನಾಡುವನು, ನಡೆಯುವನು ಮತ್ತು ಉಣಿಷಾವನು. ಎಲ್ಲಿ ನೋಡಿದಲ್ಲಿಲ್ಲ ಪ್ರಭುವಿನ ಮಂದಿರವೇ ಇದೆ. ಅಲ್ಲಿ ನಾನು ಅವನ

ಅವಿಂದ ಸೇವೆ ಮಾಡುವೆ. ಪ್ರಾಜೆಯ ವಿಧಿವಿಧಾನಗಳು ನನಗೆ ಚೆನ್ನಾಗಿ ತಿಳಿದಿವೆ, ಅದರಿಂದ ದೇವನು ನಿಶ್ಚಯವಾಗಿಯೂ ಪ್ರಸನ್ನಗೊಳ್ಳುವನು. ಅವನಿಗೆ ಗೌರವದಿಂದ ಸನ್ಮಾನಪೂರ್ವಕ ಸ್ವಾನ ಮಾಡಿಸುವೆ ಮತ್ತು ಭಕ್ತಿಯೆಂಬ ಗಂಧದ ಲೇಪ ಲೇಟಿಸಿ, ಮಧುರ ಮತ್ತು ವಿನಮ್ಯ ವಚನಗಳೆಂಬ ಹೂವುಗಳನ್ನು ಅವನ ಮೇಲೆ ಏರಿಸಿ, ಪದೇ ಪದೇ (ಪ್ರೇಮಾದರದಿಂದ) ಆತನೆಡೆ ನೋಡುತ್ತಾ ಅವನ ದರ್ಶನ ಪಡೆಯುತ್ತಾ, ನನ್ನನ್ನು ನಾನು ಅವನಿಗೆ ಸಮರ್ಪಿಸಿಕೊಳ್ಳುವೆ. ಸುಕದೇವರು ನನಗೆ ಮಾರ್ಗ ತೋರಿಸಿದರು; ಅದರಿಂದ ನಾನು ಅಹೋರಾತ್ಮಿ ಸುಖಾನಂದ ಹೊಂದುವೆ ಎಂದು ಚರಣದಾಸರೆನ್ನುವರು.

### ಪದ - 11 : ಪ್ರಜ್ಞೀಯ ಎಲ್ಲಾ ಅವಸ್ಥೆಗಳಲ್ಲಿ ದೇವರ ದರ್ಶನವಾಗುವಿಕೆಯ ಕುರಿತಂತೆ ಏಕನಾಥರು

ಕವಿ - ಏಕನಾಥ :

ಗುರುಕೃಪೆಯ ಅಂಜನವನ್ನು ನನ್ನ ಕಣ್ಣಗೆ ಹಚ್ಚಿಕೊಂಡಿರುವೆ. ಅದರಿಂದ ರಾಮನ ಹೊರತು ಬೇರೆನೂ ಕಾಣಿಸುವುದಿಲ್ಲ. ಒಳಗೆ ರಾಮನಿದ್ವಾನೆ, ಹೊರಗೂ ರಾಮನಿದ್ವಾನೆ. ಎಲ್ಲಿ ನೋಡಿದಲ್ಲೆಲ್ಲ ರಾಮನೇ ತುಂಬಿಕೊಂಡಿರುವನು. ಎಚ್ಚರವಿದ್ವಾಗ ರಾಮನಿರುವ, ನಿದ್ರೆಯಲ್ಲಿದ್ವಾಗ ರಾಮನಿರುವ, ಕನಸಿನಲ್ಲಾಸಹ ಆತ್ಮರಾಮನನ್ನೇ ನೋಡುತ್ತಿರುವೆ. ನನ್ನ ಅನುಭವ ಸತ್ಯವಾಗಿದೆ. ಏಕೆಂದರೆ, ನಾನು ನೋಡಿದಲ್ಲೆಲ್ಲಾ ನಿರಂತರವಾಗಿ ರಾಮನೇ ಕಾಣಿಸಿಕೊಳ್ಳುವನು ಎಂದು ಜನಾರ್ಥನಸ್ವಾಮಿಯ ಶಿಷ್ಯನಾದ ಏಕನಾಥರು ಹೇಳುವರು.

### ಪದ - 12 : ತೇಜ ಮತ್ತು ವರ್ಣದ ಗಲಭೆಯಲ್ಲಿ ಒಬ್ಬ ಅನುಭಾವಿಯ ಜೀವನ ಕುರಿತಂತೆ ಮಹಿಪತಿಯವರು

ಕವಿ - ಮಹಿಪತಿ :

ಅಲಕ್ಕೂ ಪುರುಷನು ಒಂದೇ ಕ್ಷಣದಲ್ಲಿ ಹೊಳೆಯತೊಡಗುವನು. ಮಿಂಚಿನ ಚಿಗುರು ಸುಂದರವಾಗಿ ಪ್ರಕಾಶಿಸುತ್ತಿರುವುದು. ಮನಸ್ಸು ಮಗ್ನಿಕಾಗಿದೆ, ಇವತ್ತು ಗುರು ಸ್ವಾಮಿನಾಥರು ನನಗೆ ಭೇಟಿಯಾದರು. ಅವರು ನನ್ನ ಕೈಹಿಡಿದು ಕೂಡಿಸಿ, ನನಗೆ ಎರಡಕ್ಕರದ ಬೇಜ ಮಂತ್ರವನ್ನು ಉಪದೇಶಿಸಿದರು. ನನ್ನ ಶಿರದ ಮೇಲೆ ಕೃಯಿಟ್ಯು

ಹೇಳಿದರು, “ನೀನೀಗ ನಿಜವಾದ ಗುರುವಿನ ಶಿಷ್ಯನಾಗಿರುವೆ. ಈಗ ಪರೀಕ್ಷೆಗೆ ಸಂತೋಷನಾಗು. ಷಟ್ಕಾರ್ಥಕರ್ತಾಗಳನ್ನು ಯುಕ್ತಿಯಿಂದ ಬಿಗಿಯಾಗಿ ಕಟ್ಟು. ಭಯ ಪಡಬೇಡ. ಗಟ್ಟಿಯಾಗಿ ಹಿಡಿ, ಮಧ್ಯದಲ್ಲಿ ಯಾರೇ ಬರಲಿ ಅವರನ್ನು ಆಚೆ ನೂಕು. ಹಿಂದೆ-ಮುಂದೆ ನವಿಲು ಗರಿಗಳನ್ನು ನೋಡು. ಮಿಂಚಿನ ಪ್ರಕಾಶ (ಚಿಗುರು) ಹೊಳೆಯುತ್ತಿದೆ. ಕೆಳಗೆ ಪೃಥ್ವಿ (ಮೂಲಾಧಾರ) ಮೇಲೆ ಆಕಾಶವನ್ನು (ಸಹಸ್ರಾರ್ಥ) ಬಿಟ್ಟು ನಡುವೆಯೇ ಬರಹೊಗುವಿಕೆಯನ್ನು ಮಾಡು, ಕಲ್ಪನೆಗಳನ್ನು ದೂರ ಮಾಡಿ ಮುಂದೆ ಹೋಗು. ತ್ವಿಯ ಶಿಷ್ಯನೇ, ತಿರುವು-ಮುರುವಾಗಿ ನಡೆದು ಯುಕ್ತಿಯಿಂದ ಈಶ್ವರನನ್ನು (ಸಾಹಬ) ಭೇಟಿಯಾಗು. ಭ್ರಮಟಿಯ ಸ್ವಲ್ಪ ಮೇಲೆ ಇರುವ ಶ್ರೀಕೂಟದ ಶಿಖರವನ್ನೇರಿ ಧ್ಯಾನ ಮಾಡು. ಎಲ್ಲಿನೋಡಿದಲ್ಲಿಲ್ಲಾ ಬೆಳ್ಳಿ ಮತ್ತು ಚಿನ್ನ ಚದುರಿವೆ. ಆದು ಮೂಲ ಮಾಯೆಯ (ಪ್ರಕೃತಿಯ) ಕಾಂತಿಯಾಗಿದೆ. ಮಾಯೆಯನ್ನು ತ್ಯಜಿಸಿ ನಿಜವಾದ ಸ್ವರೂಪವನ್ನು ಗುರುತಿಸು. ಮಿಂಚಿನ ಚಿಗುರು ಶೋಭಿಸುತ್ತಿದೆ. ಮುತ್ತಿನ ಮಳೆಗೈಯುವ ಮೇಘವು ಆ ಜ್ಞಾನವಿಧಾತನಾದ ಬ್ರಹ್ಮನಿರುವನು. ಮಳೆ ಸುರಿಯುವ ಫನಮೇಘಗಳ ಸರಣಿಗಳು ಕಾಣುತ್ತಿವೆ. ತಾರೆಗಳಿಂದ ಅಲಂಕೃತನಾದ, ವಿಶ್ವವನ್ನು ಪಾಲಿಸುವವ, ಯೋವನ, ಸಂಪನ್ಮೂಲಗಳಿಂದ ತುಂಬಿ ನಿಶ್ಚಿಂತನಾದ ವಿಷ್ಣುವಿನ ರೂಪವು ಕಾಣಿಸುತ್ತಿದೆ. ಬೆಳಕಿನ ವಲಯಗಳಿಂದ ಸುತ್ತಿದ, ಪ್ರಕಾಶಮಾನ ಮಂಡಲಗಳಿಂದ (ಚಕ್ರಗಳಿಂದ) ಯುಕ್ತನಾದ, ಉನ್ನತನಾದ ಶಿವ ಅಲ್ಲಿರುವನು. ಇಲ್ಲಿಂದ ಮುಂದೆ ನಡೆ, ಮುಂದೆ ಇನ್ನೂ ಸ್ವಲ್ಪ ವಿಭಿನ್ನವಾದುದೇನೋ ಕಾಣಿಸುವುದು. ದೊಡ್ಡ ದೊಡ್ಡ ಆನಂದದ ಅಲೆಗಳು ಮತ್ತು ಮಹೇಶ ಮೂರಂ ರೂಪಗಳು (ಪ್ರತೀಕಗಳು). ಇಲ್ಲಿಂದ ಮುಂದೆ ನಡೆ, ಮುಂದೆ ಇನ್ನೂ ವಸಂತ ಖುತ್ತಾವಿನ ಶೋಭೆ ಕಾಣುವುದು. ವನಸ್ಪತಿ ತೂರ್ಯಾವಸ್ಥೆಯಲ್ಲಿ ತಲ್ಲಿನಗೊಂಡಿದೆ. ಮಿಂಚಿನ ಚಿಗುರು ಪ್ರಕಾಶಿಸುತ್ತಿದೆ. ನರಹರಿನಾಥರು ನನ್ನ ಗುರುಗಳು, ನಾನು ‘ಮಹಿಪತಿ’ ಅವರ ಗುಲಾಮನಾಗಿರುವೆ. ಮತ್ತೇನು ಹೇಳಲಿ! ಯಾರನ್ನು ವೇದಗಳು ತಿಳಿದಲ್ಲವೋ ಆವನನ್ನು ನಾನು ನನ್ನ ಕಣ್ಣಗಳಿಂದ ನೋಡಿದೆ. ನನ್ನ ನಿಜವಾದ ಒಡೆಯ, ಗುರು ಗೋಸ್ಯಾಮಿಯು ತನ್ನ ಮಾರ್ಗವನ್ನು ನನಗೆ ಬೋಧಿಸಿದ. ನನ್ನ ಎಲ್ಲಾ ಭ್ರಮ ಮತ್ತು ಭ್ರಮಣ (ವ್ಯಧಿ ತಿರುಗಾಟ) ಅಂತ್ಯಗೊಂಡಿತು. ಜನ್ಮ-ಮರಣದ ಬಂಧನ ಮುರಿಯಿತು. ಕರ್ಮವೆಂಬ ಕತ್ತಲೆಯ ಕಾರಾಗ್ವಹ ಕೊಳಡಿಯು ಒಡೆಯಿತು. ಈಗ ಪ್ರೇಮ-ಭಕ್ತಿಯಲ್ಲಿ ಮಗ್ನವಾದ ಮನಸ್ಸು ಅನಂದಗೊಂಡಿದೆ. (ಆ ಅನಂದಕ್ಕೆ ಮಿತಿಯೇ ಇಲ್ಲ) ಮಿಂಚಿನ ಚಿಗುರು ಪ್ರಕಾಶಮಾನವಾಗಿ ಹೊಳೆಯುತ್ತಿದೆ.



## ಪದ - 13 : ವಿಭಿನ್ನ ಪ್ರಕಾರದ ಅನಾಹತನಾದಗಳ ಕುರಿತಂತೆ ಚರಣದಾಸರು

ಕವಿ - ಚರಣದಾಸ :

ಹೇ ಜನರೇ, ಈ ಪ್ರದೇಶವು ಎಷ್ಟು ಹುಟ್ಟು ಹಿಡಿಸುವಂತದ್ದು ಎಂದರೆ, ಇಲ್ಲಿ ಪ್ರವೇಶಿಸಿದ ತಕ್ಷಣ ಮನುಷ್ಯನು ಉನ್ನತನಾಗುವನು. ಮದಿರೆಯನ್ನು ಕುಡಿಯದೆ (ಆತ್ಮಾನಂದದ) ಅಮಲಿನಲ್ಲಿ ತೂಗಾಡುವನು ಮತ್ತು ಜನ್ಮ-ಮರಣದ ದುಃಖದ ಚಕ್ರದಿಂದ ಪಾರಾಗುವನು. ಚಿಪ್ಪಗಳಿಲ್ಲದ ಅವೂಲ್ಯ ವುತ್ತಾಗಳು ಇಲ್ಲಿ ಉತ್ತನ್ನವಾಗುವವು. ಮಿಂಚಿಲ್ಲದ ಹೊಳಪ್ಪ ಕಾಣುವುದು. ಆಕಾಲದಲ್ಲಿ ಖುತ್ತುವಿಲ್ಲದೆ ಹೂವುಗಳು ಅರಳುವವು. ಫಲಗಳು ಅಮೃತ ರಸದಿಂದ ತುಂಬಿರುತ್ತವೆ. ಭ್ರಮರದ ಹಾಗೆ ಅನಾಹತನಾದ ಗುಂಜಾರವ ಕೇಳಿಸುತ್ತದೆ. ಶಂಬಿ, ಮೃದಂಗ, ತಾಳ, ಘಂಟಾನಾದ ಮತ್ತು ಹೊಳಲು ಬಾರಿಸುತ್ತಿವೆ. ಫನಫೋರವಾದ ಭೇರಿ ಮತ್ತು ನಗಾರಿಯಂತಹ ವಾದ್ಯಗಳೂ ಬಾರಿಸುತ್ತಿವೆ. ಕಾಲಿಲ್ಲದ ರಂಭೆ ಇಲ್ಲಿ ನರ್ತಿಸುವಳು. ಪೈಜಣವಿಲ್ಲದೆ ಒಯ್ಯಾರದಿಂದ ಹೆಚ್ಚೆ ಹಾಕುವಳು. ಅಷ್ಟಸಿದ್ಧಿಗಳು ತಮ್ಮ ಗೆಂಟಿಗಳ ರುಣತಾಂತ್ರಿಕದಿಂದ ಗಂಭೀರ ಗರ್ಜನೆಯ ನಾದವನ್ನು ಉತ್ಪಾದಿಸುವವು. ನನ್ನ ಗುರು ಸುಕದೇವರು ನನ್ನ ಮೇಲೆ ಕೃಪೆದೋರಿದ್ದಕ್ಕಾಗಿ ಇಂತಹ ದೇಶವನ್ನು ಸೋಡುವ ಭಾಗ್ಯ ನನ್ನದಾಯಿತು. ಚರಣದಾಸರು ತಮ್ಮ ಗುರುವಿನ ಪಾದ ಸ್ವರ್ಶ ಮಾಡಿ ಜನ್ಮ ಮರಣವನ್ನು ಕಳೆದುಕೊಂಡರು.

## ಪದ - 14 : ಅನಾಹತನಾದದಿಂದ ಉಂಟಾಗುವ ಶಾರೀರಿಕ ಮತ್ತು ನೃತ್ಯಿಕ ಪರಿಣಾಮಗಳ ಕುರಿತಂತೆ ಚರಣದಾಸರು

ಕವಿ - ಚರಣದಾಸ :

ಯಾವಾಗಿನಿಂದ ಫೋರ ಅನಾಹತ ಶಬ್ದವನ್ನು ಕೇಳಿತೊಡಗಿದೇನೋ, ಆಗಿನಿಂದ ಇಂದ್ರಿಯಗಳಿಲ್ಲನಿಕ್ಷಲವಾದವು. ಮನಸ್ಸು ಸ್ಥಿರವಾಯಿತು, ಎಲ್ಲಾ ಆಸೆಗಳು (ವಾಸನೆಗಳು) ಸುಟ್ಟು ಹೋದವು. ಯಾವಾಗ ಚಿತ್ತ ನಿರ್ವಿಲವಾಯಿತೋ, ಆಗ ಕಣ್ಣಗಳು ಸುತ್ತತೊಡಗಿದವು ಮತ್ತು ದೇಹ ಶಿಧಿಲವಾಯಿತು. ರೋಮರೋಮಗಳಿಂದ ಆನಂದವು ಉತ್ತನ್ನವಾದಾಗ, ಸುಲಭವಾಗಿ ಆಲಸ್ಯ, ನಿದ್ರೆ, ಓಡಿಹೋದವು. ಉನ್ನತನಾಗಿ ಶಬ್ದದಲ್ಲಿ ಒಂದಾದಾಗ, ಆಂತಯ್ರದ ಕಣಕಣವೂ ಅಮೃತರಸದಲ್ಲಿ ಚೆನ್ನಾಗಿ ನೆನೆಯುವವು. ಕರ್ಮ

ಮತ್ತು ಭ್ರಮೆಯ ಬಂಧನಗಳು ಮುರಿದು ಹೋಗುವವು. ದ್ವೈತರೂಪಿ ವಿಪತ್ತುಗಳು ನಷ್ಟವಾದವು. ತನ್ನನ್ನು ಮರೆತು ಜಗತ್ತನ್ನು ಮರೆತುಹೋದನು. ಅಂದ ಮೇಲೆ ಪಂಚತತ್ವಗಳ ಸಮುದಾಯ ಎಲ್ಲಿ ಹೋದವು? ಲೋಕಭೋಗದ ಯಾವುದೇ ಸೃಷ್ಟಿ ಉಳಿಯಲ್ಲ. ಸಜ್ಜನರು ತಾವು ಪಡೆದ ಜ್ಞಾನವನ್ನೂ (ಲೋಕಜ್ಞಾನ) ಮರೆತುಹೋದರು. ಎಲ್ಲೆ ಚರಣದಾಸನೇ, ಅಲ್ಲಿ ಲೀನನಾಗಿ ಧ್ಯಾನ ಮಾಡು. ಸುದೃಢಿಯಿಂದ ಆ ಧ್ಯಾನ ಪ್ರಕ್ರಿಯೆಯಲ್ಲಿ ಅನುಭವದ ಮೊನಚಾದ ಶಿಶಿರವನ್ನು ಏರುವೆಂದು ಸುಕರ್ದೇವರೆನ್ನುವರು.

### ಪದ - 15 : ಅತೀಂದ್ರಿಯ ಅನುಭವದ ಪ್ರದೇಶದಲ್ಲಿ ಅನುಭಾವಿಯ ಜೀವನ ಕುರಿತಂತೆ ಕಬೀರರು

ಕವಿ - ಕಬೀರ :

ಹೇ ಸಾಧುವೇ, ಯಾರು ಪಾರಮಾರ್ಥಿಕ ಅಂತರಂಗವನ್ನು ಭೇದಿಸಿಕೊಂಡು ಒಳಗೆ ಪ್ರವೇಶಿಸುವರೋ, ಅವರಿಗಷ್ಟೇ ಪಾರಮಾರ್ಥಿಕ ಪ್ರದೇಶದ ಸ್ವರೂಪ ತಿಳಿಯುವುದು. ವೇದ ಮತ್ತು ಕುರಾನಕ್ಕೆ ಅದರ ಅಂತ ಹತ್ತುವುದಿಲ್ಲ. ಆ ದೇಶವು ಹೇಳು-ಕೇಳುವುದರಾಚೆ ಇದೆ. ಶೂನ್ಯ ಮಹಲಿನಲ್ಲಿ ಡೋಲು, ನಗಾರಿ, ಪಿಟಿಲು, ವೀಣೆ, ಸಿತಾರಗಳು ಬಾರಿಸುತ್ತಿವೆ. ಅಲ್ಲಿ ಮೋಡಗಳಿಲ್ಲದೆ ಮಿಂಚುವುದು, ಸೂರ್ಯನಿಲ್ಲದೆ ಪ್ರಕಾಶಿಸುವುದು, ಚಿಪ್ಪಿಲ್ಲದೆ ಮುತ್ತುಗಳು ಉತ್ತನ್ನವಾಗುವವು; ಸ್ವರವಿಲ್ಲದ ಶಬ್ದಗಳ ಉಚ್ಛರವಾಗುವುದು. ಅಲ್ಲಿ ಬೇರೆಲ್ಲ ಬೆಳಕುಗಳನ್ನು ನಾಚಿಸುವಂತಹ ದೇದಿಪ್ಯಮಾನ ಬ್ರಹ್ಮನು ಕಾಣಿಸುವನು. ಮುಂದೆ ಗ್ರಹಿಸಲಾಗದ ಅನಂತವಿದೆ. ಅದೇ ನಮ್ಮ ವಾಸಸ್ಥಾನವಾಗಿದೆ. ಸದ್ಗುರುವಿಗೆ ಅತ್ಯಂತ ಶ್ರಿಯನಾದ ಶಿಷ್ಯನಿಗಷ್ಟೇ ನಾನು ಹೇಳುವುದೆಲ್ಲ ತಿಳಿಯುವುದು ಎಂದು ಕಬೀರರೆನ್ನುವರು.

### ಪದ - 16 : ಅತೀಂದ್ರಿಯ ಅನುಭವದ ಉದಾತ್ತತೆ, ಭವ್ಯತೆ ಮತ್ತು ಅನಿವಾರ್ಯನಿಯತೆ ಕುರಿತಂತೆ ಕಬೀರರು

ಕವಿ - ಕಬೀರ :

ಅಮೃತರಸದ ಸ್ತಾವದಿಂದಾಗಿ ಎಲ್ಲಿ ಸರೋವರವು ತುಂಬುತ್ತಿರುವುದೋ, ಅಲ್ಲಿ ಗಗನಭೇದ ಶಬ್ದ ಏಳುವುದು. ನದಿಗೆ ಮಹಾಪೂರ ಬಂದು ಸವುದ್ರವನ್ನೇ



ಕಬಳಿಸಿಬಿಡುವುದು, ಅದರ ವರ್ಣನೆಯನ್ನು ಮಾಡಲಾಗುವುದಿಲ್ಲ. ಅಲ್ಲಿ ಸೂರ್ಯ, ಚೆಂದ್ರ, ತಾರೆಗಳು ಮತ್ತು ಹಗಲು ರಾತ್ರಿಗಳು ಏನೂ ಇರುವುದಿಲ್ಲ. ಸಿತಾರ ಮತ್ತು ಕೊಳಿನಂತಹ ವಾದ್ಯಗಳು ಬಾರಿಸುತ್ತಿವೆ. ಅತ್ಯಂತ ಮಧುರ ವಾಣಿಯಲ್ಲಿ ರಾಮ-ರಾಮ ಧ್ವನಿ ಏಳುತ್ತಿದೆ. ಎಲ್ಲ ನೋಡಿದಲ್ಲಿಲ್ಲ ಕೋಟ್ಯಂತರ ಬೆಳಕಿನ ಕಿಡಿಗಳು ಹೊಳೆಯುತ್ತಿವೆ. ಜಲವಿಲ್ಲದೆ ಬೆಳಕಿನ ತುಂತುರು ಮಳೆಯಾಗುತ್ತಿದೆ. ದೇವರ ಹತ್ತಾ ಅವತಾರಗಳು ಒಂದೇ ರಾತ್ರಿಯಲ್ಲಿ ನಿರಂತರವಾಗಿ ಕಾಣಿಸುತ್ತಿವೆ. ಮುಖದಿಂದ ಅದರ ಪ್ರಶಂಸೆ ತಾನಾಗಿಯೇ ಹೊರಬರುವುದು. ಇದೆಲ್ಲವೂ ನಿಗೂಢವಾದ ಸಂಗತಿಯಾಗಿದೆ. ವಿರಳವಾಗಿ ಯಾರಾದರೊಬ್ಬು ಇದನ್ನು ಅರಿಯುವನು ಎಂದು ಕಬೀರರೆನ್ನುವರು.

### ಪದ - 17 : ಪಾರಮಾರ್ಥಿಕ ಸಾಕಾಶಾರದ ಸ್ನೇತಿಕ ಮತ್ತು ಮಾನಸಿಕ ಪರಿಣಾಮಗಳನ್ನು ಕುರಿತಂತೆ ಕಬೀರರು

ಕೇವಿ - ಕಬೀರ :

ಎಲ್ಲ ವಾದ್ಯಗಳಿಲ್ಲದೆ ರುಣತಾತ್ಮಾರವು ಏಳುವುದೋ, ಅಂತಹ ಗಗನಗವಿಯಲ್ಲಿ (ಶೂನ್ಯಮಹಲ, ಬ್ರಹ್ಮರಂಧ್ರ) ಅವಿನಾಶಿ ಅಮೃತರಸವು ಸ್ರವಿಸುತ್ತಿದೆ. ನೀನು ಧ್ಯಾನ ಮಾಡಿದರಷ್ಟೇ ನಿನಗಿದು ತಿಳಿಯುವುದು. ಎಲ್ಲ ಸರೋವರವಿಲ್ಲದೆ ಕಮಲ ಅರಭುವುದೋ, ಅದರ ಮೇಲೆ ಹಂಸವು ಕ್ರೀಡೆಯಲ್ಲಿ ತೊಡಗುವುದು. ಚಂದ್ರನಿಲ್ಲದ ಬೆಳದಿಂಗಳು ಅಲ್ಲಿ ಕಾಣಿಸುವುದು. ಅಲ್ಲಲ್ಲಿ ಹಂಸಗಳು ದೃಷ್ಟಿಗೆ ಬೀಳುವವು. ಕೀಲಿಕೈಯಿಂದ ಹತ್ತನೆಯ ಧ್ಯಾರವನ್ನು ತೆಗೆದಾಗ, ಸಾಧಕನು ಆಲ್ಲಿರುವ ಆಲಕ್ಷ್ಯ ಪುರಾಣನ ಹೇಳೆ ಧ್ಯಾನಮಗ್ನನಾಗುವನು. ಈಶ್ವರ ಧ್ಯಾನದಲ್ಲಿ ಮಗ್ನನಾಗಿದ್ದಾಗ ಕರಾಳ ಮೃತ್ಯು ಹತ್ತಿರವೂ ಸುಳಿಯುವುದಿಲ್ಲ. ಕಾಮ, ಕ್ಷೋಧ, ಮದ, ಲೋಭ ಎಲ್ಲವೂ ಸುಟ್ಟು ಹೋಗುವವು. ಯುಗಯುಗೆ ತೃಷ್ಣೆ ಹಿಂಗುವುದು. ಕರ್ಮಗಳು, ಭ್ರಮೆ, ರೋಗರುಚಿನ, ಪಾಪಗಳು ತೊಲಗುವವು. ಹೇ ಸಾಧುಗಳೇ ಕೇಳಿ, ಜೀವವು ಅಮರವಾಗುವುದು ಮತ್ತು ಎಂದಿಗೂ ಮೃತ್ಯುವಿನ ಬಲೆಯಲ್ಲಿ ಬೀಳುವುದಿಲ್ಲ ಎಂದು ಕಬೀರರೆನ್ನುವರು.

## ಪದ - 18 : ಕಬೀರರ ರಸಾನುಭವ

ಕವಿ - ಕಬೀರ :

ಹೇ ಸೋದರನೇ, ಹರಿ-ರಸ ಹೇಗಿರುವುದೆಂದರೆ, ಅದನ್ನು ಕುಡಿಯುವುದರಿಂದ ಜೀವಾತ್ಮನು ಅಮರನಾಗುವನು. ಅದನ್ನು ಧ್ವನಿ ಕುಡಿದನು, ಪ್ರಖ್ಯಾದನು ಕುಡಿದನು ವುತ್ತು ಮೀರಾಬಾಲಿಯೂ ಕುಡಿದಳು. ಹ'ರಿ-ರ'ಸ' ತುಂಬಾ ದುಬಾರಿ ಬೆಲೆಯುಳ್ಳದಾಗಿದೆ. ಕ್ಷಚಿತ್ತಾಗಿ ಯಾರಾದರೊಬ್ಬ ಅದನ್ನು ಕುಡಿಯುವನು. ಯಾರ ಮುಂದದ ಮೇಲೆ ಶಿರವಿಲ್ಲವೋ (ಅಹಂಕಾರವಿಲ್ಲವೋ) ಅವನಷ್ಟೇ ಈ ದುಬಾರಿ ಹರಿ-ರಸವನ್ನು ಸೇವಿಸುವನು. ಮುಂದ ಮುಂದ ದಾವಾಗ್ನಿಯು ಉರಿಯುತ್ತಿದೆ, ಹಿಂದ ಹಚ್ಚಿಹನು ಪೈರು ಬೆಳೆಯುವುದು. ಅಂದರೆ ಬೆಂಕಿಯ ಹಬ್ಬಿದ ಬೇಗೆಯನ್ನು ಯಾರು ಅನುಭವಿಸುವರೋ ಅವರು ದೇವರ ಕೃಪೆಯೆಂಬ ಹಸಿರಿನಿಂದ ಕೂಡಿದ ಪ್ರತಿಫಲವನ್ನು ಪಡೆಯುವರು. ಹೇ ಸಾಧುಗಳೇ, ಹರಿಯನ್ನು ಭಜಿಸಿ ಜನರು ನಿರ್ಮಲರಾಗುವರು ಎಂದು ಕಬೀರರೆನ್ನುವರು.

## ಪದ - 19 : ಆಧ್ಯಾತ್ಮಿಕ ತೃಷ್ಣೆ ತಣೆಸುವಿಕೆ ಎಂದರೆ ಮತ್ತಷ್ಟು ತೃಷ್ಣೆಗೆ ಕಾರಣವಾಗುವಿಕೆ

ಕವಿ - ಕಬೀರ :

ಯಾರಿಗಾದರೂ ಬಾಯಾರಿಕೆಯಾದರೆ ರಾಮ-ರಸವನ್ನು ಕುಡಿಯಬೇಕು. ಎಲ್ಲೆ ಮೂರ್ಖನೇ, ಮೃಗಜಲದಿಂದ ಬಾಯಾರಿಕೆಯನ್ನು ಹಿಂಗಿಸಿಕೊಳ್ಳುವುದನ್ನು ಬಿಡು, ಅಪ್ಯಾತರಸದ (ಸುಧಾರಸದ) ಆಸೆಯನ್ನು ಮಾಡು. ಧ್ವನಿ ಕುಡಿದನು, ಪ್ರಖ್ಯಾದನು ಕುಡಿದನು ಮತ್ತು ರ್ಯಾದಾಸನೂ ಕುಡಿದನು. ಗೋತ್ರಿನು ಕುಡಿದನು, ಮತ್ತೇಂದ್ರನೂ ಕುಡಿದನು. ಮೀರಾಳಂತೂ ಕಂಚನ ಪಾತ್ರೆಯಲ್ಲಿ ತುಂಬಿ ತುಂಬಿ ಕುಡಿದಳು. ಯಾರು ಗುರುಮುಖನಾಗಿರುವನೋ, ಅವನು ತುಂಬಿ ತುಂಬಿ ಕುಡಿಯುವನು. ಮನಮುಖನಿಗೆ ನಿರಾಶನಾಗಿ ಹಿಂದಿರುಗಬೇಕಾಗುವುದು. ಹೇ ಸಂತರೇ, ಇದನ್ನು ಕುಡಿಯುವುದರಿಂದ ಮತ್ತೆ ಮತ್ತೆ ಕುಡಿಯುವ ಆಸೆಯಾಗುತ್ತದೆ ಎಂದು ಕಬೀರರೆನ್ನುವರು.



## ಪದ - 20 : ರಷಾನುಭವ ಎಂದರೆ ರಷದೊಂದಿಗೆ ಒಂದಾಗುವಿಕೆ ಎಂದು ದಾದುರ ಹೇಳಿಕೆ

ಕವಿ - ದಾದು :

ರಾಮರಸವು ಮಧುರವಾಗಿದೆ. ಜ್ಞಾನಿಯಾದ ಸಂತನಿಗಷ್ಟೇ ಅದನ್ನು ಸೇವಿಸಲಾಗುವುದು. ಸದಾಕಾಲವು ಯಾರು ಅತ್ಯಂತ ಪ್ರೇಮದಿಂದ ರಾಮರಸವನ್ನು ಸೇವಿಸುವನೋ, ಆ ಪ್ರಾಣೀಯು ಅವಿನಾಶಿಯಾಗುವುದು. ನಾಮದೇವ, ಪೀಪಾ ಮತ್ತು ರ್ಯಾದಾಸರು ಇದೇ ರಸದಲ್ಲಿ ಅನುರಕ್ತರಾಗಿದ್ದರು. ಕಬಿರನಂತೂ ಅದನ್ನು ಎಷ್ಟೇ ಕುಡಿದರೂ ದಣೆಯಲ್ಲಿಲ್ಲ. ಇವತ್ತಿಗೂ ಅವನಿಗೆ ಪ್ರೇಮದ ಬಾಯಾರಿಕೆ ಇದೆ. ಹೇ ಶುಕರೇವನೇ, ಸಿದ್ಧರು, ಸಾಧಕರು, ಯೋಗಿಗಳು, ಯತೀಗಳು ಮತ್ತು ಸಾಧ್ಯಾಯರು ಇತ್ಯಾದಿ ಎಲ್ಲರೂ ಅದನ್ನು ಕುಡಿದರು. ಆದರೆ ಅವರ ದಾಹ ಮಾತ್ರ, ಅತ್ಯಪ್ರವಾಗಿಯೇ ಉಳಿಯಿತು. ಹೇಗೆ ಅದು ಅಲಕ್ಷ್ಯ ಮತ್ತು ಭಯರಹಿತವಾಗಿದೆ. ಯಾರು ಈ ಮಧುರ ರಸವನ್ನು ಸೇವಿಸಿರುವರೋ, ಅವರು ಇದೇ ರಸದಲ್ಲಿ ಒಂದಾಗುವರು. ಮಾಧುರ್ಯವು ಮಧುರತೆಯಲ್ಲಿ ಒಂದಾಯಿತು. ಈಗ ದಾದು ಬೇರೆಯಾಗಿ ಎಲ್ಲಿ ಹೋಗುವನು? (ಹೇಗೆ ಇರುವನು?)

## ಪದ - 21 : ಪಾರಮಾರ್ಥಿಕ ಮದಿರೆಯ ಭಟ್ಟಿ ಇಳಿಸುವಿಕೆಯು ಕುರಿತಂತೆ ಕಬಿರರು

ಕವಿ - ಕಬಿರು :

ಸಹಜ ಸುಖವನ್ನು (ದೃವೀರಸವನ್ನು) ಉತ್ಸಾಹಿಸುವ ಸಂತರು ಯಾರಾದರೂ ಇದ್ದಾರೆಯೇ? ಅಂಥವರಿಗೆ ನನ್ನ ಜಪ ತಪ ಶಕ್ತಿಯ ದಲ್ಲಾಳಿಯನ್ನು ಕೊಡುವೆ. ಒಬ್ಬ ಮಧ್ಯ ಮಾರುವ ಹೆಂಗಸು ಹೇಗೆ ಕಂಚಿನ ಪಾತ್ರ, ತುಂಬಿ ತುಂಬಿ ಮದ್ಯವನ್ನು ಕೊಡುವಳೋ ಹಾಗೆಯೇ, ಒಂದು ಹನಿ ರಾಮರಸವನ್ನು ನನಗೆ ಯಾರಾದರೂ ಕೊಡಬಹುದೇ? ದೇಹವನ್ನು ಮದಿರೆಯ ಮೊಹರು ಹಾಕಿದ ಮಡಕೆಯನ್ನಾಗಿ ಮಾಡಿದ. ಗುರುವಚನವನ್ನು ಬೆಲ್ಲವನ್ನಾಗಿ ಮಾಡಿದ. ಕಾಮ, ಕ್ಷೋಧ, ಮೋಹ, ಮದ, ಮತ್ಸರಗಳನ್ನು ತುಂಡರಿಸಿ, ಪ್ರಡಿ



ಮಾಡಿರಸ ತೆಗೆದು ಅದರಲ್ಲಿ ಹಾಕಿದ. ಹದಿನಾಲ್ಕು ಲೋಕಗಳ ಭಟ್ಟಿಯನ್ನು ಮಾಡಿ, ಅದರಡಿ ಬ್ರಹ್ಮಾಗ್ನಿಯನ್ನು ಪ್ರತ್ಯಾಲಿಸಿದನು. ಯಾವಾಗ ಮದನನ ಕುತ್ತಿಗೆ ಹಿಂಡುಕಲಾಗುವುದೋ, ಆಗ ಅನಾಹತನಾದ ಏಳುವುದು. ಸುಷುಪ್ತಿಯನ್ನು, ಶುದ್ಧಿಕರಣಗೊಳಿಸುವ ನಳಿಕೆಯನ್ನಾಗಿ ಮಾಡಿದನು. ದಿವ್ಯರಸವು ಹನಿಹನಿಯಾಗಿ ಜಿನುಗತೊಡಗಿತು. ನಂತರ ಮದಿರೆಯ ನಿರಂತರ ಧಾರೆಯನ್ನು ಸೇವಿಸಿ ಕಬೀರನು ಶೃಷ್ಟಿಗೊಂಡನು. ಈ ತರದ ಬದುಕು ಆತ್ಮಂತ ಕರಿಣವಿದೆ. ಯಾರು ಗುರುವಿನಿಂದ ಜ್ಞಾನ ಪಡೆದುಕೊಳ್ಳುವನೋ, ಅವನಷ್ಟೇ ಈ ವಿಷಯದಲ್ಲಿ ತಜ್ಞನಿರುವನು ಎಂದು ಕಬೀರರೆನ್ನುವರು.

## ಪದ - 22 : ದೇವರ ದರ್ಶನದಿಂದ ಅಮಲೇರಿದ ಹುಚ್ಚು

ಕವಿ - ಕಬೀರ :

ದೇವರ ದರ್ಶನದಿಂದ ಉನ್ನತನಾದ (ಹುಚ್ಚನಾದ) ಮೂರ್ಖ ಫಕೀರನಿಗೆ ಸಂಪೂರ್ಣವಾಗಿ ಅಮಲೇರಿದೆ. ಸಧ್ಯ ಅವನು ಏಕಾಂಗಿಯಾಗಿ ಇರುವನು. ಹೃದಯದಲ್ಲಿ ಈಶ್ವರನ ಶಾಸ್ತ್ರದ (ಸ್ವರಣೆಯ) ಬಟ್ಟಲು ಸತತವಾಗಿ ಉಪಸ್ಥಿತವಿದೆ. ಗುರುಮುಖಿಯಾದ ರತ್ನಪರೀಕ್ಷೆಕನಷ್ಟೇ ಅದನ್ನು ಕುಡಿದು ಉನ್ನತನಾಗುವನು. ಈ ಸಂತನು ಪ್ರೇಮವೆಂಬ ಮದಿರೆಯನ್ನು ಸೇವಿಸಿದರರೆ, ಅವನ ಜೊತೆಗಿರುವವರು ಸುಧಾರಿಸುವರು. ಇಂತಹ ಉನ್ನತ ಸಂತನು ಮದವೇರಿದ ಆನೆಯ ಹಾಗೆ ಎಂಟೂ ಪ್ರಹರಗಳಲ್ಲಿ ತಲೆದೂಗುತ್ತಾ ಇರುವನು. ಮೋಹಮಾಯಿಗಳ ಬಂಧನಗಳಿಂದ ಮುಕ್ತನಾಗಿ, ಸಂದೇಹರಹಿತನಾಗಿ ಕೂಡುವನು. ರಾಜನಾಗಲಿ, ಬಡವನಾಗಲಿ, ಯಾವುದೇ ಭೇದವನ್ನು ಅವನೀಗ ಮಾಡುವುದಿಲ್ಲ. ಅವನು ಪೃಥಿವ್ಯಯನ್ನು ಆಸನ ಮಾಡಿ, ಆಕಾಶವನ್ನು ದೇರೆಯನ್ನಾಗಿ ಮಾಡಿದ; ಸಾಧುಗಳಂತೆ ಧೂಳನಿಂದ ಕೂಡಿದ ಉದ್ದ ನಿಲುಂಗಿಯನ್ನು ಧರಿಸಿದನು. (ಮುಂದೆ) ಶುದ್ಧನಾಗಿ, ಪವಿತ್ರನಾಗಿ ಅವನು ಈಶ್ವರನಲ್ಲಿ ಒಂದಾಗುವನು. ಸೇವಕನಿಗೆ (ದಾಸನಿಗೆ) ಸದ್ಗುರುವಿನ ಭೇಟಿಯಾಗುವುದು. ಆಗ ಯಾವುದೇ ವಿನಾಶ ಘಟಿಸುವುದಿಲ್ಲ. ಎಲ್ಲಿ ಮೃತ್ಯು ಪ್ರವೇಶಿಸುವುದಿಲ್ಲವೋ, ಅಂತಹ ಶಾಶ್ವತವಾದ ನಮ್ಮ ಮನೆಗೆ ಹೋಗೋಣ ಎಂದು ಕಬೀರರೆನ್ನುವರು.



**ಪದ - 23 : ದೇವರ ಸ್ತೀತಿಯ ಮೂಲಕ ವ್ಯಾಮೋಹದಿಂದ ಬಿಡುಗಡೆ**

**ಕವಿ - ಕಬೀರ :**

ನಾವು ಪ್ರೇಮದಲ್ಲಿ ಉನ್ನತರಾಗಿದ್ದೇವೆ. ಎಚ್ಚರಿಕೆಯಿಂದ ನಮಗೇನು ಪ್ರಯೋಜನ? ನಾವು ಈ ಜಗತ್ತಿನಲ್ಲಿ ಸ್ವತಂತ್ರವಾಗಿದ್ದೇವೆ. ಜಗದ ಜೊತೆಗಿನ ಗಳಿಗೆ ನಮಗೇಕೇ ಬೇಕು? ಯಾರು ತಮ್ಮ ಸ್ತೀತಿಪಾತ್ರರಿಂದ ಬೇರೆಯಾಗಿದ್ದಾರೋ, ಅವರು ಮನೆಯಿಂದ ಮನಗೆ ಅಲೆಯುತ್ತಿದ್ದಾರೆ. ಆದರೆ ನಮ್ಮ ಸಬ್ಲಿ ನಮ್ಮಲ್ಲಿಯೇ ಇರುವನು. ಯಾರ ಪ್ರತೀಕ್ಷೆಯಿಂದ ನಮಗೇನು ಪ್ರಯೋಜನ? ಸಂಪೂರ್ಣ ಜಗತ್ತಿನ ಜನ ಕೀರ್ತಿ, ಪ್ರತಿಷ್ಠೆಗಳಾಗಿ ಎಷ್ಟೊಂದು ವ್ಯಾಕುಲರಾಗಿ ಹೇಳಾಡುತ್ತಿದ್ದಾರೆ? ನಾವಂತು ಹರಿನಾಮದಲ್ಲಿ ಅನುರಕ್ತರಾಗಿದ್ದೇವೆ. ಹೀಗಾಗಿ ಪ್ರಪಂಚದಲ್ಲಿಯ ವೈಶಿಖಿಯಿಂದ ನಮಗೇನು ಪ್ರಯೋಜನ? ನನ್ನ ಸ್ವಾಮಿ ಒಂದು ಕ್ಷಣಿಕ್ಕಾ ನನ್ನಿಂದ ಅಗಲುವುದಿಲ್ಲ ಮತ್ತು ನಾವು ನಮ್ಮ ಸ್ತೀತಿಪಾತ್ರರಿಂದ ದೂರ ಹೋಗುವುದಿಲ್ಲ. ಅವನೊಡನೆ (ಸ್ವಾಮಿಯೊಂದಿಗೆ) ಈಗ ಸ್ವೇಹ-ಪ್ರೇಮ ಬೆಳೆದಿದೆ. ಈಗಲ್ಲಿಯ ಕಳವಳ, ಅಶಾಂತಿ? ದ್ವಾಂದ್ವಗಳನ್ನು, ದ್ವೈತ ಭಾವವನ್ನು ಹೃದಯದಿಂದ ದೂರಗೊಳಿಸಿ, ಕಬೀರನು ಈತ್ವರ-ಪ್ರೇಮದಲ್ಲಿ ಮಗ್ನಾಗಿರುವನು. ಕಿರಿದಾದ, ಸೂಕ್ತ ದಾರಿಯಿಂದ ನಿನಗೆ ನಡೆದು ಹೋಗುವುದಾದರೆ, ಶಿರದ ಮೇಲೆ ಭಾರವಾದ (ದ್ವೈತದ) ಹೂರೆಯನ್ನೇಕೆ ಹೊತ್ತಿರುವೆ?

**ಪದ - 24 : ದೇವರ ಸ್ವಾಧೀನದಿಂದಾಗಿ ಉಂಟಾಗುವ  
ಉನ್ನತತೆಯ ಸಮಚಿತ್ತತೆ**

**ಕವಿ - ಕಬೀರ :**

ಮನಸ್ಸು ದೇವರ ದರ್ಶನದಿಂದ ತುಂಬಿ ಹೋದ ಮೇಲೆ ಮಾತನಾಡುವುದೇಕೆ? ಅತ್ಯುತ್ತಮ ವಜ್ರವನ್ನು ಕಂಡು ಗಂಟು ಕಟ್ಟಿ ಇಟ್ಟೆ. ಅದನ್ನು ಪದೇ ಪದೇ ಬಿಟ್ಟೆ ನೋಡುವ ಅವಶ್ಯಕತೆ ಇದೆಯೇನು? ತಕ್ಷಾದಿಯ ತಟ್ಟೆಹಗುರವಿದ್ದಾಗ ಮೇಲಕ್ಕೇರಿತು; ಅದು ಯಾವಾಗ ಸಮವಾಯಿತೋ, ಆಗ ವುತ್ತೇಕೆ ತೂಕ ವಾಡಬೇಕು? ಧ್ಯಾನರೂಪಿ ವುದ್ದು ಮಾರಾಟಗಾತ್ರ ಉನ್ನತಳಾಗಿ ತೂಕ ಮಾಡದೆ ಮದಿರೆಯನ್ನು ಕುಡಿಯುವಳು. ಮಾನಸ

ಸರೋವರವನ್ನು ಹಂಸವು ಒಂದು ಸಲ ಮುಟ್ಟಿತೆಂದರೆ, ಸಣ್ಣ ಕೊಳ್ಳು, ತೊಟ್ಟಿಗಳನ್ನೇಕೆ ಅದು ಶೋಧಿಸುವುದು? ನಿನ್ನ ಸ್ವಾಮಿಯು ನಿನ್ನ ಶರೀರದಲ್ಲಿಯೇ ಇರುವನು. ಹೊರಗೇಕೆ ಕಣ್ಣು ತೆರೆದು ನೋಡುವೆ? ಹೇ ಸಾಧುವೇ, ಸ್ವಾಮಿಯು ಎಳ್ಳಿನ ಹಿಂದೆಯೂ ಕಾಣುವನು ಎಂದು ಕಬೀರರನ್ನುವರು.

## ಪದ - 25 : ಅನಾಹತರೂಪಿ ಈಶ್ವರ ಕೃಪೆಯು ವಿಶ್ವಭ್ರಮೆಯ ಮೋಸದಿಂದ ಕಬೀರರನ್ನು ಸಂರಕ್ಷಿಸುವುದು

ಕವಿ - ಕಬೀರ :

ರಾಮನ ಹೆಂಡತಿ (ಮಾಯೆ) ಜಗತ್ತನ್ನೇ (ಬಾಜಾರ) ಲಾಟಿ ಮಾಡುತ್ತಿರುವಳು. ಸುರಲೋಕವನ್ನು ಕೊಳ್ಳು ಹೊಡೆದು ಪಾತಾಳ ಲೋಕವನ್ನು ಲಾಟಿ ಮಾಡುತ್ತಿದ್ದಾಳೆ. ಮೂರೂ ಲೋಕಗಳಲ್ಲಿ ಹಾಹಾಕಾರ ಎಬ್ಬಿಸುವಳು. ಬ್ರಹ್ಮನನ್ನು, ಮಹಾದೇವನನ್ನು ಲಾಟಿ ಮಾಡಿದಳು, ನಾರದ ಮುನಿಯ ಹಿಂದೆಯೇ ಬಿದ್ದಿದ್ದಾಳೆ. ಶೃಂಗಿ ಯಷಿಯನ್ನಂತೂ ನಾಶ ಮಾಡಬಿಟ್ಟಳು. ಪರಾಶರನ ಹೊಟ್ಟೆ ಬಗೆದಳು. ಕೆವಿಯಲ್ಲಿ ಮಂತ್ರ ಉದುವವರನ್ನು ಮತ್ತು ಚಿದಾಕಾಶಿಯರನ್ನು (ಕಾಶಿಯಲ್ಲಿ ವಾಸಿಸುವವರು) ಲಾಟಿ ಮಾಡಿದಳು. ಇವರೆಲ್ಲ ಯೋಗೇಶ್ವರರು ಲಾಟಿಗೊಂಡ ಮೇಲೆ ವಿಚಾರ ಮಾಡತೊಡಗಿದರು. ನಾವಾದರೋ ಸ್ವಾಮಿಯ ದಯೆಯಿಂದ ಪಾರಾದವು ಮತ್ತು ಶಬ್ದರೂಪಿ ಹಗ್ಗವನ್ನು ಹಿಡಿದು ಆಚೆ ದಡವನ್ನು ಮುಟ್ಟಿದೆವು. ಹೇ ಸಾಧುಗಳೇ, ಈ ಮೋಸಗಾತೀಯಿಂದ ಜಾಗೃತವಾಗಿರಿ ಎಂದು ಕಬೀರ ಹೇಳುವರು.

## ಪದ - 26 : ಕಬೀರರ ಸಹಜ ಸಮಾಧಿ

ಕವಿ - ಕಬೀರ :

ಹೇ ಸಾಧುಗಳೇ, ಸಹಜ ಸಮಾಧಿಯು ಹಿತವಾಗಿ ಕಲ್ಯಾಣಕಾರಕವಾಗಿದೆ. ಗುರುವಿನ ಪ್ರತಾಪದ ಮೂಲಕ ಯಾವ ದಿನ ಅದು ಜಾಗೃತವಾಗಿದೆಯೋ, ಅಂದಿನಿಂದ ಅದು ಬೆಳೆಯುತ್ತಲೇ ಹೋಗುತ್ತಿದೆ. ಕಣ್ಣ ಮುಚ್ಚುವುದಿಲ್ಲ, ಕೆವಿ ಮುಚ್ಚುವುದಿಲ್ಲ, ಸ್ವಲ್ಪವೂ ಕಷ್ಟ ತೆಗೆದುಕೊಳ್ಳುವುದಿಲ್ಲ. ತೆರೆದ ಕಣ್ಣಗಳಿಂದ ನೋಡಿ ಗುರುತಿಸುವೆ ಮತ್ತು ನಗುನಗುತ್ತಾ



(ಆನಂದದಿಂದ) ಸುಂದರ ರೂಪವನ್ನು ನೋಡುವೆ. ನಿರಂತರವಾದ ಶಬ್ದದ ಅನುಭವದಿಂದ ಮನಸ್ಸಿನ ಕಲ್ಪಣಳೆಲ್ಲ ದೂರವಾಗಿವೆ. ನಾನು ಎದ್ದರೆ ಕೂತರೆ ತೀವ್ರವಾದ ಧ್ಯಾನ ಸಮಾಧಿಯು ನನ್ನನ್ನು ಬಿಡುತ್ತಾ ಇಲ್ಲ. ಇದೇ ಉನ್ನನಿ ಅವಸ್ಥೆಯಾಗಿದೆ. ನನ್ನ ಬದುಕಿನಲ್ಲಿ ಇದನ್ನು ಪ್ರಕಟಗೊಳಿಸಿಕೊಂಡು ನಾನಂದನ್ನು ಹಾಡುತ್ತೇನೆ. ಸುಖ ದುಃಖಗಳಾಚೆಯಿರುವ ದ್ವಂದ್ವಾತ್ಮೀತ ಅವಸ್ಥೆಯಲ್ಲಿ ಒಂದು ಅನಿರ್ವಚನೀಯ ಪರಮಪದವಿದೆ (ಉನ್ನನಿ). ಅದರಲ್ಲಿ ನಾನು ಒಂದಾಗಿ ಹೋಗಿರುವೆ ಎಂದು ಕಬೀರರೆನ್ನುವರು.

**ಪದ - 27 : ಆನಂದದ ಭಾವಪರವಶತೆಯಲ್ಲಿ ಸ್ವಯಂ ಮತ್ತು ದೇವರ ನಡುವಿನ ಭೇದದ ನಿರೂಪಣೆಯ ಕುರಿತಂತೆ ಮೌಲಾ ಕವಿ - ಮೌಲಾ :**

ನನ್ನ ಗುರು ಒಬ್ಬ ಮಹಾನ್ ಸಿದ್ಧನಾಗಿರುವನು. ಅವನು ನನಗೆ ಒಂದು ಕುರುಹು ಅಥವಾ ಚಿಹ್ನೆಯನ್ನು ತೋರಿಸಿದನು. ಅದನ್ನು ನೋಡಿ ನಾನು ಮೂಕನಾದೆ ಮತ್ತು ನನ್ನ ಶಾಶ್ವತ ನಿವಾಸವನ್ನು ಪ್ರಾಪ್ತಿ ಮಾಡಿಕೊಂಡೆ. ಪಂಚಭೂತಗಳ ಶರೀರದಲ್ಲಿ ನಾನು ಏಕಾಂಗಿಯಾಗಿ ಕುಳಿತೆ. ಅಲ್ಲಿ ನಾನಾ ಪ್ರಕಾರದ ವರ್ಣಗಳನ್ನು ನೋಡಿದೆ, ವಾರ್ಷಗಳನ್ನು ಕೇಳಿದೆ, “ತತ್ತ್ವಮಸಿ” ಎಂಬ ಮಹಾವಾಕ್ಯವನ್ನು ನನಗೆ ಬೋಧಿಸಲಾಯಿತು; ಅದರಿಂದ ನಾನು ಜಾಗ್ರತನಾದೆ. ನಾದ, ಬಿಂದುಗಳ ಕಲೆಯನ್ನು (art) ನೋಡಿ ಅರಿತು ನಿಶ್ಚಿಂತನಾದೆ. ಕೆಂಪು ಶೂನ್ಯದ ಮೇಲೆ ಶೈತ್ಯ ಶೂನ್ಯವನ್ನು ನೋಡಿದೆ. ಅದರ ಮೇಲೆ ಮೂರನೆಯದಾದ ಕಪ್ಪು ಶೂನ್ಯವಿದೆ, ಅದನ್ನು ಸುಷುಪ್ತಿ ಎನ್ನುವರು. ಅದರ ಮೇಲೆ ನಾಲ್ಕನೆಯ ಶೂನ್ಯವಿದೆ, ಅದು ಶೂಯಾವಸ್ಥೆಯದ್ವಾಗಿದೆ. ಅದರ ಉಜ್ಜಲಪ್ರಕಾಶದ ಬಗ್ಗೆ ಗುರು ನನಗೆ ಹೇಳಿದರು. ಆ ಉನ್ನನಿ ಸ್ಥಿತಿಯಲ್ಲಿ ನಾನು ದೇವರನ್ನು ಜಾಗ್ರತಗೊಳಿಸಿದೆ ಮತ್ತು ಅವನನ್ನು ಅರಿತುಕೊಂಡೆ. ಆನಂದಸಾಗರದಲ್ಲಿ ಮುಖುಗಿ “ಭಕ್ತ ಮತ್ತು ದೇವರ” ನಡುವಿನ ಭೇದವನ್ನು ಮರೆತುಬಿಟ್ಟೆ. ಎರಡು ನಾಮಗಳು ಒಂದಾಗಿ ಸಂಸಾರ ಚಕ್ರದಲ್ಲಿ ಬರು-ಹೋಗುವುದು ತಪ್ಪಿತು. ಯಾರು ಕೆಂಪು, ಶೈತ್ಯ ಮತ್ತು ಕಪ್ಪು ಶೂನ್ಯಗಳ ಮೇಲೆ ನೀಲಿ ಶೂನ್ಯವನ್ನು ನೋಡುವನೋ, ಅವನೇ ಪೂರ್ಣಬ್ರಹ್ಮನನ್ನು ಅರಿಯುವನು. ಯಾರು ಗುರುವನ್ನು ಪಡೆದು, ಅಮೃತರಸ ಸೇವನೆಯ ಕುರಿತು ತಿಳಿದಿರುವನೋ, ಅವನೇ ಈಶ್ವರನ ಪ್ರಾಪ್ತಿಯನ್ನು ಮಾಡಿಕೊಳ್ಳುವನು. ಈ ಮಾತನ್ನು ತಿಳಿದುಕೊ ಎಂದು ಮೌಲಾ ಹೇಳುವರು.

## ಪದ - 28 : ಬಿಡುಗಡೆಯಾದ ಆತ್ಮ, (ಪ್ರಾಪಂಚಿಕ) ಪೋಷಣೆಯ ಕಾರಣ ಮತ್ತು ಜಗತ್ತಿನ ಉನ್ನತಿ

ಕವಿ - ಸಖಾ (ಗಿರೀಶಚಂದ್ರ ಶರ್ಮಾ) :

ಈವರೆಗೂ ಸಾಧು, (ಸಾಧಕನು ಸಂಸಾರವೆಂಬ) ಕಾರಾಗೃಹದಲ್ಲಿ ಬಂಧಿತನಾಗಿದ್ದ,  
ಈಗವನು ಅದನ್ನು ಮುರಿದು ಹೊರಗೆ ಬಂದಿರುವನು. ಜಾಗೃತಗೊಳ್ಳುವ ಒಂದು  
ವಿಶಿಷ್ಟವಾದ ಶಾಸ್ತ್ರ ದೊರೆತು ಪೂಜಾರಿಯು ಮುಕ್ತನಾದನು. ಚಿಕ್ಕ ಪೆಟ್ಟಿಗೆಯಿಂದ  
(ಕೆಮಲದ ಮೊಗ್ಗನಿಂದ) ಮುಕ್ತವಾದ ತಕ್ಷಣ ಭ್ರಮರವು ರೇಖೀಯರಿಸುತ್ತ, ರೆಕ್ಕೆಗಳನ್ನು  
ಹರಡಿ ಹಾರಲು ಇಚ್ಛಿಸುವುದು. ಈಗದು ಸ್ವತಂತ್ರವಾಯಿತು. ಅಂದ ಮೇಲೆ ಅದು ಸೀಮಿತ  
ಸದನದಲ್ಲಿ ಏಕೆ ಇರಬೇಕು? ಇವತ್ತು ಈ ಹಕ್ಕಿ ಸಂತೋಷಗೊಂಡು ತೃತ್ಯಿಯಿಂದ  
ಹಾರಾಡುವುದು. ಇಲ್ಲಿಯವರೆಗೂ ಅದು ಅಸ್ಥಿಚುರ್ಮಸುಯ ದೇಹದಲ್ಲಿ (ಪಂಜರದಲ್ಲಿ)  
ಸಿಕ್ಕಿಕೊಂಡಿತ್ತು. ಈಗದು ಪರಮ ಪಾವನಮಯ ರೂಪವನ್ನು ನೋಡಿ ಸುಖಿದ  
ಪರಮಾನಂದದಲ್ಲಿ ಕ್ರಿಡಿಸುತ್ತಿದೆ. ನಾದ, ಬಿಂದು, ಕಲಾ (ನಾದ, ರೂಪ, ತೇಜ) ಇವುಗಳ  
ಆಧಾರದಿಂದ ಜೀವನ ಸಾರ್ಥಕವಾಯಿತು. ರಾಗ, ತಾಳ, ಸ್ವರ, ಶ್ರತಿ, ಆರೋಹ,  
ಅವರೋಹಗಳಲ್ಲಿ ಅಪರಿಮಿತವಾಗಿ ಚಿತ್ತ ಸಂಗರಹಿತ ಮತ್ತು ಸಮಚಿತ್ವವಾಗಿ ಹೋಗಿದೆ.  
ತನ್ನಾಳಗೆ ತಾನು ಸಮಾಚಿತ್ತನಾಗಿ ಮಾಗ್ನಾದಾಗ ವಾಣಿಯಿಂದ ತನ್ನಿಂದ ತಾನೇ  
ಅನಿರ್ವಚನೀಯ ಗೀತೆಗಳು ಹೊರಹೊಮ್ಮುವವು. ಭಾವನೆಯು ಸೌಭಾಗ್ಯವತೀಯಾಗಿ ತನ್ನ  
ಶ್ರಿಯಕರನ ಜೊತೆ ಮಾತನಾಡುತ್ತಿರುವಳು. ಕೊನೆಗೆ, ಪೂಜಾರಿಯು ತನ್ನ ಸ್ವಂತ ರೂಪದ  
(ಸ್ವರೂಪದ) ಪೂಜೆಯನ್ನು ನಿರಗಳ ಮೌನ ಸ್ಥಿರ್ಯಲ್ಲಿ ಈ ಜಗತ್ತಿನಲ್ಲಿ ಮಾಡುತ್ತಿರುವನು.  
ನೂರಾರು ದಳಗಳ ಕುಮಳವು ಆರಳಿತು. ಆದರೆ ಅಲ್ಲಿಯೇ ಇರುವ ಸ್ವೇಹಿತ ಕಪ್ಪೆಗೆ ಅದರ  
ಪರಿಮಳದ ಅರಿವೂ ಕೂಡ ಇಲ್ಲ. ಭಾಗ್ಯಶಾಲಿಯು ಯಾಚಿಸದೆ ಈ ದಿವ್ಯ ಸಂಪತ್ತನ್ನು  
ಪಡೆದುಕೊಂಡನು. ಫಲಗಳಿಂದ ತುಂಬಿದ ವೃಕ್ಷವು, ಪರಮಾರ್ಥ ಪಥದಲ್ಲಿ, ಭಾರದಿಂದ  
ಭೂಮಿಯೆಡೆ ವಾಲಿದೆ. ಈ ವೃಕ್ಷದ ನೆರಳಿಗೆ ಬರುವಂಥ ಭಾಗ್ಯಶಾಲಿಗೆ, ಸೌಭಾಗ್ಯದಿಂದ  
ಎಂಬಂತೆ ಅಮೃತರಸದಿಂದ ತುಂಬಿದ ಫಲಗಳನ್ನು ಸೇವಿಸಲು ಸಾಧ್ಯವಾಯಿತು. ಇಂತಹ  
ಸಂತನ ಸ್ವೇಹವು (ಪ್ರೇಮ) ವಿಸ್ತಾರವಾಗಿ ಪೃಥ್ವಿ ಮೇಲಿನ ಜಲ್ಲಿ ಕಲ್ಲುಗಳವರೆಗೂ ಹರಡಿದೆ.  
ಮತ್ತವನ ತೇಜವು ಕ್ಷಮಿಜದಮೇರಿಯನ್ನು ಏರಿಹೊಳೆಯುತ್ತಿದೆ.

## ಪದ - 29 : ಜೋಗುಳಿದ ಶಕ್ತಿಯಿಂದ ಅನಂತದಲ್ಲಿ ಗುಲಾಲನ ಹಾರಾಟ

ಕವಿ - ಗುಲಾಲ :

ತತ್ತ್ವರೂಪಿ ಹಿಂಡೋಲಾವನ್ನು (ಜೀವಾತ್ಮನೆಂಬ ಕೂಸು) ಸದ್ಗುರುಗಳು ತೂಗುತ್ತಿದ್ದಾರೆ ಮತ್ತು ಅದರಲ್ಲಿ ನನ್ನ ಮನಸ್ಸು ತೂಗುತ್ತಿದೆ. ಹಗ್ಗಗಳಿಲ್ಲದ ಮತ್ತು (ಅಧಾರ) ಕಂಬಗಳಿಲ್ಲದ ತೊಟ್ಟಿಲೀನಲ್ಲಿ ಅವನು (ಜೀವಾತ್ಮನು) ಮಲಗಿದ್ದಾನೆ. ಎಂಟೂ ಪ್ರಹರಗಳಲ್ಲಿ ರುಣಾತ್ಮಾರವು ಏಳುತ್ತಿದೆ. ಹೇ ಸಬಿಯರೇ, ಅನುಭವ ಮಂಗಲಗೀತೆಯ ರೂಪದಲ್ಲಿ ಹಿಂಡೋಲ (ಜೋಗುಳಿ) ಗೀತೆಯನ್ನು ಹಾಡಿರಿ. ಈಗ ಜನ್ಮ-ಮರಣದ ಚಕ್ರ ನಿಂತು ಹೋಗುವುದು. ತೊಟ್ಟಿಲು ಜಗತ್ತಿನಿಂದ ಬೇರೆಯಾಗಿ ದೂರ ಹೋಯಿತು ಮತ್ತು ಪ್ರೇಮ-ಪದಾರ್ಥ (ಆಶ್ಚರ್ಯ) ಬೇರೆಟ್ಟು ಅತೀತವಾಗಿ ಹೋಯಿತು. ನನಗೆ ನನ್ನ ಸಮಿನು ಸಿಕ್ಕಿನು ಎಂದು ದಾಸ ಗುಲಾಲರು ಹೇಳುವರು.

## ಪದ - 30 : ನಾನೀಗ ನನ್ನ ಸ್ವಾಮಿಯ ಗುಲಾಮನಾಗಿದ್ದೇನೆ. ನನಗೇಕೆ ಈಗ ಈ ಪ್ರಪಂಚದ ಗೋಡವೇ? ಎಂದು ನರಹರಿನಾಥರು ಕೇಳುವರು

ಕವಿ - ನರಹರಿನಾಥ :

ನನಗೆ ಯಾರ ಆವಶ್ಯಕತೆ ಇದೆ? ನಾನು ನನ್ನ ಗುರುವಿನ ಮನೆಯ ಗುಲಾಮನಾಗಿದ್ದೇನೆ; ನಾನು ನಿತ್ಯಿಂತನಾಗಿ ಮನಸ್ಸಿನ ಸಂತೋಷಕ್ಕಾಗಿ, ಅದಕ್ಕನುಸಾರವಾಗಿ ಕೆಲಸ ಮಾಡುವವನಾಗಿದ್ದೇನೆ. ನಾನು ನನ್ನ ಮನಸ್ಸಿನ ರಾಜನಾಗಿದ್ದೇನೆ. ಯಾರ ಆವಶ್ಯಕತೆಯೂ ನನಗಿಲ್ಲ. ಭಿಕ್ಷೆ ಬೇಡಿ ತಿನ್ನುತ್ತೇನೆ. ಗುರುಜ್ಞಾನದ ಗಾಢ ಉನ್ನಾದದಲ್ಲಿ ತೂಗುತ್ತಿರುವೆ. ಗಗನ ಮಂಡಲದಲ್ಲಿ ದಶವಿಧ ನಾದಗಳ ಧ್ವನಿ ಕೇಳುತ್ತಿರುವೆ. ಮೂರೂ ಅವಸ್ಥೆಗಳಾಚಿರುವ ತೂರ್ಯೆಯ ಅಗ್ನಿ (ಧೂನಿ) ಉರಿಸಿ ಅಲ್ಲಿ ಕುಳಿತುಕೊಳ್ಳುವೆ. ಸೂರ್ಯ-ಚಂದ್ರರಿಬ್ಜರೂ ಪಂಚಗಾರರಾಗಿ ವುನ್ನಡೆಯುವರು. ನಾನು ಅರ್ಥಕಪಾಲದಲ್ಲಿ ಅಮೃತವನ್ನು ತುಂಬಿ ತುಂಬಿ ಕುಡಿಯುವೆ. ತೂರ್ಯೆಯು ತಿರುಗಿಸಿದರೆ ಉನ್ನನಿಯಾಗುವುದು, ಮತ್ತು ಮತ್ತು ಪರಮಾತ್ಮನಲ್ಲಿ ವಿಲೀನಗೊಳ್ಳುವುದು. ಪ್ರತಿಯೊಂದು ಕ್ಷಣದ ಎಚ್ಚರಿಕೆಯಿರಲಿ; ನಿನ್ನ ಕಲ್ಪಣಾಳನ್ನೆಲ್ಲ (ಪಾಪಗಳನ್ನು) ಸುಟ್ಟು,

ಅಲಕ್ಕೂಟ ದೇವರನ್ನು ಜಾಗೃತಗೊಳಿಸು. ಭೋಳೆ ಘಕೀರನು ಹುಚ್ಚನಂತೆ ಅಲೆದಾಡುತ್ತಿರುವನು. ಇಡೀ ಪ್ರಪಂಚವು, ಹುಸಿ ಮಾಯೆಯನ್ನು ಶ್ರೀತಿಸುತ್ತಾ ಮೋಸ ಹೋಗುತ್ತಿದೆ. “ನೀನಿಲ್ಲಿ ಶಾಶ್ವತವಾಗಿ ಇರುವುದಿಲ್ಲ ಕೆಲಸ ಮಾಡು, ಈ ದೇರೆ ಯಾವಾಗ ಕುಸಿಯುವುದೋ ಹೇಳಲಿಕ್ಕಾಗದು” ಹೀಗೆಂದು ನರಹರಿನಾಥರು ಶೀಫ್ರವೇ ಬಂದು ಎಚ್ಚರಿಸುವರು.

## ಪದ - 31 : ಸರ್ವಾಖಾಪಿ ದೇವರ ಮುಂದೆ ನಿರಘರಕವಾಗಿ ದೀಪಗಳನ್ನು ಬೆಳಗುವ ಕುರಿತಂತೆ ರೈದಾಸರು

ಕವಿ - ರೈದಾಸ :

ನಾನೆಲ್ಲಿ ಈಗ ನಿನಗೆ ಆರತಿಯನ್ನು ಬೆಳಗಲಿ? ಈ ವಿಷಯದಿಂದ ಸೇವಕ ದಾಸನಿಗೆ ಅಶ್ಚಯರವಾಗುತ್ತಿದೆ. ಶುದ್ಧ ಚಿನ್ನದ ಆರತಿ ತಟ್ಟೆಯಿಂದ ದೀಪ ಬೆಳಗಿದರೂ, ಆ ಜಡ ಬೃರಾಗಿಗೆ ದೇವರ ದರ್ಶನವಾಗುವುದಿಲ್ಲ. ಯಾರ ರೋಮರೋಮದಲ್ಲಿ ಕೋಟಿ ಸೂರ್ಯರ ಶೋಭೆ, ಕಾಂತಿ ತುಂಬಿದೆಯೋ, ಅವನ ಮುಂದೆ ಆರತಿ ಬೆಳಗುವುದರಿಂದ ಅಥವಾ ಅಗ್ನಿಯಲ್ಲಿ ಹವನ ಮಾಡುವುದರಿಂದ ಏನು ಲಾಭ? ಪಂಚತತ್ವ ಮತ್ತು ತ್ರಿಗುಣಗಳಿಂದ ಕೂಡಿದ ಮಾಯೆಯ ದೃಷ್ಟಾರನು ಸಂಪೂರ್ಣ ವಿಶ್ವದಲ್ಲಿ ತುಂಬಿರುವನು. ನಾನು ಅವನನ್ನು ನನ್ನಲ್ಲಿಯೇ ನೋಡಿರುವೆನು ಎಂದು ರೈದಾಸರೆನ್ನುವರು. ಜಗತ್ತಿನಲ್ಲಿಯ ಎಲ್ಲಾ ಪ್ರಕಾಶಗಳನ್ನು ಒಟ್ಟುಗೂಡಿಸಿದರೂ, ಆದು ಅವನ ಒಂದು ರೋಮಕ್ಕೆ (ಪ್ರಕಾಶಕ್ಕೆ) ಸಮವಾಗುವುದಿಲ್ಲ.

## ಪದ - 32 : ಪಾಪರಹಿತತೆಯ ಮುಂದೆ ಕ್ಷಮೆಗೆ ಯಾವುದೇ ಕಾರ್ಯವಿಲ್ಲ

ಕವಿ - ರೈದಾಸ :

ಹೇ ಮಾಧವನೇ, ನಿನ್ನ ಯಶಸ್ವಿ ಪಾವನವಾಗಿದೆ. ನೀನು ನನ್ನ ಘೋರ ಘಾತಕಗಳ ವಿಮೋಚಕನಾಗಿರುವೆ. ನಿನ್ನ ಕೀರ್ತಿಯ ಗುಣಗಾನವು ಪಾಪವಿನಾಶಕವಾಗಿದೆ. ಹೀಗೆಂದು ಜನರು ಹಾಗೂ ವೇದ ಗ್ರಂಥಗಳು ನಿನ್ನ ಬಗ್ಗೆ ಹೇಳುವವು. ಹೇ ಧರಣಪಾಲಕನೇ, ನಾನು ಪಾಪವನ್ನೇ ಮಾಡಿದಾಗ, ನಿನ್ನಾವ ನನ್ನ ಪಾಪಗಳನ್ನು ನಾಶ ಮಾಡುವೆ? ಕೊಳಚೆಯು ಶರೀರವನ್ನು ಸ್ವರ್ವವನ್ನೇ ಮಾಡಿದಾಗ, ನೀರು ಅದನ್ನು ಹೇಗೆ ತೊಳೆಯುವುದು?



ಮನಸ್ಸು ವಿಷಯ ರಸಗಳಲ್ಲಿ ಮಗ್ನಾವಾಯಿತೆಂದರೆ ಮಲೀನಗೊಳ್ಳುವುದು, ಆಗ ಹರಿನಾಮವೊಂದೇ ಅದನ್ನು ಸಂಭಾಳಿಸುವುದು. ನನ್ನ ಮನ, ಬುದ್ಧಿ ಮತ್ತು ಚಿಕ್ಕ ನಿರ್ಮಲವಾಗಿದ್ದರೆ, ಆಗ ನೀನ್ನಾವ ನನ್ನ ದೋಷಗಳನ್ನು ಪರಿಹರಿಸುವೆ? ಹೇಪ್ರಭು, ನೀನು ದಯಾಳುವಾಗಿರುವೆ. ಯಾರಿಗೆ ಬಂಧನವೇ ಇಲ್ಲವೋ, ಅವರನ್ನೇಗೆ ನೀನು ಮುಕ್ತಗೊಳಿಸುವೆ? ಎಂದು ರ್ಯಾದಾಸರು ಕೇಳುವರು.

### ಪದ - 33 : ಪ್ರಪಂಚದ ವಿಮೋಜನೆಗಾಗಿ ಸಂದೇಶವನ್ನು ಸ್ವಿಕರಿಸಿದ ಶುರಿತಂತೆ ಕಬೀರರು

ಕವಿ - ಕಬೀರ :

ಯಾವುದು ಶ್ರೀಯಸ್ಸಿನ ಸಂಗತಿಯಾಗಿದೆಯೋ, ಅದನ್ನೇ ನಾನು ಹೇಳುತ್ತಿರುವೆ. ಆದರೆ ಅದನ್ನು ಯಾರೂ ಅರಿತಿಲ್ಲ ಯಾರೂ ಅದನ್ನು ಮಾನ್ಯ ಮಾಡುವುದೂ ಇಲ್ಲ. ಇದರಿಂದ ನಾನು ಆಶ್ಚರ್ಯಚಕಿತನಾಗಿರುವೆ. ಎಲ್ಲರೂ ತಮ್ಮ ತಮ್ಮ ಮನಸ್ಸಿನ ಅರಸನಾಗಿದ್ದಾರೆ. ಯಾರೂ ಒಪ್ಪುತ್ತಾ ಇಲ್ಲ. ಅತ್ಯಂತ ದುರಹಂಕಾರದಿಂದ ಮತ್ತು ದುರಾಸೆಯಿಂದ ತಮ್ಮನ್ನು ತಾವು ಕಳೆದುಕೊಳ್ಳುತ್ತಿದ್ದಾರೆ. ಮೂರಿರು “ನಾನು-ನನ್ನದು” ಎನ್ನುತ್ತಾ ತಮ್ಮ ದೇಹವನ್ನು ವ್ಯಧಿಗೊಳಿಸುತ್ತಿರುವರು, ಯಾವುದನ್ನೂ ತಿಳಿದುಕೊಳ್ಳುತ್ತಿಲ್ಲ. ಸಂಸಾರ ಸಾಗರದ ಮಧ್ಯದಲ್ಲಿಯೇ ಹಲವರು ದಣೀದು ಹೋಗುವರು ಮತ್ತು ಆಸಂಖ್ಯಾ ಮುಳುಗುವರು. ಪ್ರಭುವು ನನ್ನ ಮೇಲೆ ದಯೆತೋರಿ, ನನಗೆ ಆದೇಶ ನೀಡಿದ್ದಾನೆ. ಕನಿಷ್ಠಪಕ್ಷ ಕೆಲವರಿಗಾದರೂ ತಿಳಿಸಿ ಹೇಳು ಎಂದು. ನಾನಂತರ ಹೇಳಿ ಹೇಳಿ ಸೋತು ಹೋದೆ. ಈಗ ನನಗ್ನಾರೂ ದೋಷ ಕೊಡಬೇಡಿ ಎಂದು ಕಬೀರರೆನ್ನುವರು.

### ಪದ - 34 : ಕಬೀರರ ಪರಿವಾರ-ಮುಕ್ತಿಯ ಪರಿಕಲ್ಪನೆ

ಕವಿ - ಕಬೀರ :

ಸದ್ಗುರುಗಳು ನನಗೆ ಒಂದು ವಿಲಕ್ಷಣವಾದ ಗಿಡಮೂಲಿಕೆಯನ್ನು ಕೊಟ್ಟಿದ್ದಾರೆ. ಅದು ಅಮೃತರಸದಿಂದ ತುಂಬಿ ಹೋಗಿದೆ. ಮತ್ತು ನನಗೆ ಅತ್ಯಂತ ಪ್ರಿಯವಸ್ತುವಾಗಿದೆ. ಈ ಶರೀರವೆಂಬ ನಗರದಲ್ಲಿ ಒಂದು ವಿಲಕ್ಷಣ ಬಂಗಲೆಯಿದೆ. ಅದರಲ್ಲಿ ನಾನು ಈ

ಗಿಡಮೂಲಿಕೆಯನ್ನು ಬಚ್ಚಿಟ್ಟಿರುವೆ. ಅದನ್ನು ಮೂಸಿ ನೋಡಿದಾಕ್ಷಣ ಐದು ನಾಗರು ಮತ್ತು ಇಪ್ಪತ್ತೆಂದು ನಾಗಿನೆಯರು ತಕ್ಷಣವೇ ಸಾಯುವರು. ಈ ಕಾಲಸರ್ವವು ಇಡೀ ಸಂಸಾರವನ್ನು ನುಂಗಿ ಹಾಕುವುದು. ಆದರೆ, ಸದ್ಗುರುವನ್ನು ನೋಡಿದಾಕ್ಷಣ ಆದು ಭಯಭೀತವಾಗುವುದು. ಹೀಗೆ ಸೋದರನೇ ಕೇಳು, ಸದ್ಗುರುಗಳು ಪರಿವಾರಸಮೇತ (ಈ ಸಂಸಾರದಿಂದ) ಪಾರಾಗಿ ಹೋಗುವರು ಎಂದು ಕಬೀರರೆನ್ನುವರು.

---

---

## ಭಾಗ - 2 ದೋಹೆಗಳು

### ಪ್ರಕರಣ - 1:

ಪಾರಮಾರ್ಥಿಕ ಜೀವನಕ್ಕೆ ಪ್ರೇರಣೆಗಳು

---

### ದೋಹೆ - 1 : ನಿರಂತರ ಬದಲಾವಣೆ

ಕವಿ - ರಹೀಮು:

ಪ್ರಸ್ಥಾನದ (ಮೃತ್ಯುವಿನ) ನಗಾರಿ ಎಂಟೂ ಪ್ರಹರಗಳಲ್ಲಿ ಬಾರಿಸುತ್ತಿದೆ. ಈ ಜಗತ್ತಿಗೆ  
ಬಂದವನು ಎಲ್ಲಿಮುಕ್ಕಾಮು ಮಾಡುವನು? ಎಂದು ರಹೀಮುರು ಕೇಳುವರು.

ದೋಹೆ - 2 : ಒಬ್ಬ ಮುಂಚಿತವಾಗಿ ಹೋದರೆ, ಮಗದೊಬ್ಬ  
ಅವನನ್ನು ಅನುಸರಿಸಿ ಹಿಂದೆ ಹೋಗುವನು

ಕವಿ - ಅಜ್ಞಾತ

ಎಲೆಗಳನ್ನು (ಒಣಗಿದ ಹಣ್ಣೆಲೆ) ಉದುರುವುದನ್ನು ನೋಡಿ ಕೋಮಲ (ಚಿಗುರೆಲೆ)  
ಎಲೆ ನಕ್ಕಿತು. (ಆಗ ಹಣ್ಣೆಲೆ ಅನ್ನವುದು) ಎಲ್ಲೆ ಮೂರ್ಖ ಎಲೆಗಳೇ, ಸ್ವಲ್ಪ ತಾಳ್ಳೆಯಿರಲಿ.  
ನಾವಾದರೋ ಉದುರಿ ಹೋದೆವು, ನಿಮಗೂ ಸಹ ನಮ್ಮ ಹಿಂದೆ ಬರಬೇಕಾಗುವುದು.

ಆಮೇಲೆ ಹಣ್ಣೆಲೆಗಳು ಆ.ಗಿಡಕ್ಕೂ ಸಹ ಹೀಗೆ ಹೇಳಿದವು, “ ಹೇ ಗಿಡವೇ (ಮರ),  
ಒಂದು ಮಾತು ಹೇಳುವೆ ಕೇಳು, ಆ ದೇವರು ಈ ಸೃಷ್ಟಿಯನ್ನು ಹೀಗೆ ರಚಿಸಿದ್ದಾನೆಂದರೆ,  
ಒಂದು ಬರುವುದು, ಒಂದು ಹೋಗುವುದು.”

## ದೋಹೆ - 3 : ಅನಿಶ್ಚಯತೆಯ ಸಾರ್ವತ್ರಿಕ ಆಳ್ವಿಕೆ

ಕವಿ - ಅಜ್ಞಾತ :

ಈ ಕ್ಷಣಾಭಂಗುರ ಜೀವನದ ಮೊಗ್ಗು ನಾಳೆ ಪ್ರಾತಃಕಾಲದಲ್ಲಿ ಅರಳುವುದೋ ಅಥವಾ ಇಲ್ಲವೋ, ಯಾರಿಗೆ ಗೊತ್ತು? ಮಲಯ ಪರ್ವತದ ಮೇಲಿಂದ ಮಂದ, ಶುದ್ಧ ಮತ್ತು ಸುಗಂಧವಾದ ತಂಗಾಳಿಯು ನಾಳೆಯೂ ಬೀಸುವುದೋ ಇಲ್ಲವೋ? ಕಲಿಪುರುಷನು ಕೊಡಲಿಯನ್ನು ಹಿಡಿದು ಎಲ್ಲೆಡೆ ತಿರುಗುತ್ತಿದ್ದಾನೆ. ಈ ಕೋಮಲ ಶರೀರಕ್ಕೆ ಅವನ ಹೊಡೆತಗಳನ್ನು ಸಹಿಸಲಾಗುವುದೋ, ಇಲ್ಲವೋ? ಎಲ್ಲೆ ನಾಲಿಗೆಯೇ, ಈ ಕ್ಷಣಾದಿಂದ ಹರಿನಾಮವನ್ನು ಜಚಿಸು. ಅಂತ್ಯ ಕಾಲದಲ್ಲಿನಿನಗೆ ಚಲಿಸಲಾಗುವುದೋ, ಇಲ್ಲವೋ ಗೊತ್ತಿಲ್ಲ.

## ದೋಹೆ - 4 : ದುರವಸ್ಥೆಯೇ ಮಾನವ ದೇಹದ ಅಂತಿಮ ಗತಿ

ಕವಿ - ಅಜ್ಞಾತ :

ಅಪಕ್ಷವಿದ್ವಾಗ (ಈ ಹಣ್ಣು) ಎಲ್ಲರಿಗೂ ಇಷ್ಟವಾಗುವುದು. ಅರ್ಥ ಮಾಗಿದ ಸ್ಥಿತಿಯಲ್ಲಿ ಅದು ಅತ್ಯಂತ ರುಚಿಯಾಗಿರುವುದು. ಆದರೆ ಸಂಪೂರ್ಣವಾಗಿ ಮಾಗಿದಾಗ ಅದು ಕಹಿಯಾಗುವುದು. ಹಾಗಾದರೆ ಇದ್ದಾವ ಹಣ್ಣು ಸಬಿಯೇ?

## ದೋಹೆ - 5 : ಮಣ್ಣನಿಂದ ಬಂದೆ, ಮಣ್ಣಗೇ ಹಿಂತಿರುಗುವೆ

ಕವಿ - ಅಜ್ಞಾತ :

ತಾಯಿಯ ಗಭರಕ್ಕೆ ಹೇಗೆ ಬಂದೆ? ಗಭರದಿಂದ ಹೇಗೆ ಜನಿಸಿದೆ? ಹೇಗೆ ಎಲ್ಲರ ಮುದ್ದಿನ (ಸ್ತ್ರೀತಿಯ) ವಸ್ತುವಾದೆ? ಎಲ್ಲಿ ಹೇಗೆ ವೈಭವದಿಂದ ವಿರಾಜಮಾನನಾದೆ? ಕೊನೆಗೆ, ಯಾವ ತಗ್ಗು ಅಥವಾ ಹೊಂಡ ಅಥವಾ ಕೊಲ್ಲಿಯಲ್ಲಿ ನಿನ್ನ ಮೂರ್ಖಗಳು (ಮೃತದೇಹ) ಬೀಳುವವು? ಈ ಬಗ್ಗೆ ಪ್ರಜ್ಞ ಇರಲಿ.

## ದೋಹೆ - 6 : ಅಂತಿಮ ಚಿತೆಯು ಆಧ್ಯಾತ್ಮಿಕ ಜೀವನಕ್ಕೆ ಪ್ರೇರಣೆಯಾಗುವುದು.

ಕವಿ - ಕಬೀರ :

ಮೂರ್ಖಗಳು ಕಟ್ಟಿಗೆಯ ಹಾಗೆ ಸುಡುತ್ತಿವೆ, ಕೂಡಲು ಹುಲ್ಲಿನ ಹಾಗೆ ಸುಡುತ್ತಿವೆ. ಎಲ್ಲಾ ಪ್ರಾಣಿಗಳು ಸುಡುವುದನ್ನು ನೋಡಿ ಕಬೀರನು ದುಃಖಿತನಾಗಿದ್ದಾನೆ.

## ಪ್ರಕರಣ - 2:

### ನೈತಿಕ ಸಿದ್ಧತೆಯ ಅವಶ್ಯಕತೆ

---

**ದೋಹೆ - 1 : ದೇವರು ಮತ್ತು ಧನಲೋಭಗಳನ್ನು ಒಟ್ಟಿಗೆ  
ಸೇವೆಗೊಯಲು ಸಾಧ್ಯವಿಲ್ಲ**

**ಕವಿ - ಕಬೀರ :**

ಇರುವೆಯೊಂದು (ಬಾಯಲ್ಲಿ) ಅಕ್ಕಿಯ ಕಾಳನ್ನು ತೆಗೆದುಕೊಂಡು ಹೊರಟಿತ್ತು.  
ದಾರಿಯಲ್ಲಿ ಅದಕ್ಕೆ ಬೇಳೆಯ ಕಾಳು ಕಾಣಿಸಿತು. ಎರಡೂ ಸಿಗುವುದು ಸಾಧ್ಯವಿಲ್ಲ.  
ಒಂದನ್ನು ಸ್ವೀಕರಿಸಿ ಮತ್ತೊಂದರ ತ್ವಾಗಮಾಡಬೇಕಾಗುವುದು ಎಂದು ಕಬೀರರನ್ನು ವರು.

**ದೋಹೆ - 2 : ಅದೇ ಒಂದು ನೀರಿನ ಹನಿ ಜೈಷಧಿಯಾಗಬಹುದು,  
ಮುತ್ತು ಆಗಬಹುದು ಅಥವಾ ವಿಷವಾಗಬಹುದು**

**ಕವಿ - ಅಜ್ಞಾತ :**

ಕದಳ ಹೂವಿನ ಮೇಲೆ, ಚಿಟ್ಟನಲ್ಲಿ ಮತ್ತು ಸರ್ವದ ಬಾಯಲ್ಲಿ ಬಿದ್ದ ಅದೇ ಒಂದು  
(ಸಾಫ್ತಿ) ನೀರಿನ ಹನಿ, ಮೂರು ಬೇರೆ ಬೇರೆ ಗುಣ (ರೂಪ)ಗಳನ್ನು ಪಡೆಯುತ್ತವೆ.  
ಸಂಗತಿಯಂತೆ ಅದು ಘಲನೀಡುವುದು.

## ದೋಹे - 3 : ಸುತ್ತುವರಿದ ಸರ್ವದ ವಿಷದಿಂದ ಶ್ರೀಗಂಥದ ಮರವು ಕಲುಪಿತವಾಗುವುದಿಲ್ಲ

ಕವಿ - ರಹಿಂಮು :

ಸ್ವಭಾವ ಪಕ್ಷವಾಗಿದ್ದರೆ (ಉತ್ತಮವಾಗಿದ್ದರೆ) ಕುಸಂಗತಿಗೆ ಏನು ಮಾಡಲಾಗುವುದು?  
ಚಂದನದ ಮರಕ್ಕೆ ಸರ್ವವು ಸುತ್ತಿಕೊಂಡಿದ್ದರೂ ಅದರ ವಿಷ ಮರದಲ್ಲಿ ಇಳಿಯುವುದಿಲ್ಲ  
ಎಂದು ರಹಿಂಮರನ್ನುವರು.

## ದೋಹೆ - 4 : ಕಟುಕರ ಸಹವಾಸದಿಂದ ಕಬಿರನು ಪ್ರಭಾವಿತನಾಗಲು ಸಾಧ್ಯವಿಲ್ಲ

ಕವಿ - ರಹಿಂಮು :

ಎಲ್ಲೆ ಮನಸ್ಸೇ, ನಿನ್ನ ಗುಡಿಸಲು ಕಟುಕರ ವಸತಿಯ ಬಳಿ ಇದ್ದರೂ ಅದರಿಂದ ನಿನ್ನ  
ಮೇಲೆ ಯಾವುದೇ ಪ್ರಭಾವ ಬೀಳುವುದಿಲ್ಲ. ಎಲ್ಲರೂ ಮಾಡಿದ್ದನ್ನು ಉಣ್ಣಿವರು. ನೀನೇಕೆ  
ಉದಾಸನಾಗುವೇ? ಎಂದು ಕಬಿರರನ್ನುವರು.

## ದೋಹೆ - 5 : ನೃತ್ಯ ಕಲೆಯಿಂದ ಕಾಮಪ್ರಚೋದನೆ

ಕವಿ - ಅಜ್ಞಾತ :

“ಧಿಕ್ಕಾರವಿದೆ, ಧಿಕ್ಕಾರವಿದೆ” ಎಂದು ಮೃದಂಗವನ್ನುವುದು. ಕಾಲೆಜ್‌ಗಳು  
ಪ್ರಶ್ನಾಸುವು “ಯಾರಿಗೆ? ಯಾರಿಗೆ?” ಎಂದು. ಆಗ, ವೇಶ್ಯೆಯು ಅಲ್ಲಿ ಉಪಸ್ಥಿತವಿದ್ದ  
ಜನರೆಡೆ ಬೊಟ್ಟು ಮಾಡಿ ಹೇಳುವಳು, “ಇವರಿಗೆ, ಇವರಿಗೆ, ಇವರಿಗೆ, ಇವರಿಗೆ” ಎಂದು.

## ದೋಹೆ - 6 : ಸಂಗೀತವು ಅನುಭೂತಿಯಲ್ಲಿ ಕೊನೆಗೊಳ್ಳಬೇಕು

ಕವಿ - ಕಬಿರ :

ನೀನು ಹಾಡಿರುವೆ, ಆದರೆ ಆದರಭಾವನನ್ನು ಅರಿಯಲಿಲ್ಲ. ನಿನ್ನ ಮನದ ಮೋಹ  
ಇಳಿಯಲಿಲ್ಲ. ನಿನಗೆ ಪರುಷಮಣಿಯವರೆಗೂ ಮುಟ್ಟಳಾಗಲಿಲ್ಲ. ಆದ್ದರಿಂದ, ನೀನು  
ಇನ್ನೂ ಲೋಹವಾಗಿಯೇ ಉಳಿದಿರುವೆ.



## ದೋಹೆ - 7 : ಕೊಟ್ಟಿದಾನ ಮರಳುವುದು

ಕವಿ - ಅಜ್ಞಾತ :

ವಸಂತ ಯಿತು ಯಾಚಕನಾದನು. ಎಲ್ಲ ಮರಗಳು ಎಲೆಗಳನ್ನು ಕೊಟ್ಟವು. ಕೊಡುವುದರಿಂದ (ಆಗುವ ಉಪಯೋಗವೆಂದರೆ) ತಿರುಗಿಪುನಃ ಸಿಗುವುದು.

## ದೋಹೆ - 8 : ಪಡೆಯುವಿಕೆಯ ಬಗೆಗಳು

ಕವಿ - ಕಬೀರ :

ಸಹಜ ಸುಲಭವಾಗಿ ಸಿಗುವುದು ಹಾಲಿನ ಸಮ; ಕೇಳಿ ಪಡೆದುಕೊಳ್ಳುವುದು ನೀರಿನ ಸಮ; ಹೊಡೆದಾಡಿ, ಬಡಿದಾಡಿ, ಕಸಿದುಕೊಳ್ಳುವುದು ರಕ್ತದ ಸಮ ಎಂದು ಕಬೀರರೆನ್ನುವರು.

## ದೋಹೆ - 9 : ಭಿಕ್ಷೆ ಬೇಡುವುದು ಆಧ್ಯಾತ್ಮಿಕ ಜೀವನದ ನಿಯಮವಲ್ಲ

ಕವಿ - ತುಳಸಿದಾಸ :

ನಿಮ್ಮ ಕೈ ಯಾವಾಗಲೂ ಕೊಡುವ ಕೈಯಾಗಿ ಮೇಲಿರಬೆಕು, ಪಡೆಯುವ ಕೈಯಾಗಿ ಕೆಳಗಿರಬಾರದು. ಯಾವ ದಿನ ಬೇಡಲು ಕೈ ಕೆಳಗೆ ಮಾಡುವೆಯೋ, ಆ ದಿನ ನಿನಗೆ ಮರಣಾಂತರವಾಗುವುದು ಎಂದು ತುಳಸಿದಾಸರೆನ್ನುವರು.

## ದೋಹೆ - 10 : ಶಾಶ್ವತ-ಪ್ರೇಮ ಎಲ್ಲವನ್ನೂ ಒಳಗೊಂಡಿದೆ

ಕವಿ - ತುಳಸಿಪತ್ನಿ :

ನನ್ನ ದೇಹವು ಅಸ್ಥಿಚರ್ಮಮಯವಾಗಿದೆ. ಇದರ ಮೇಲೆ ನಿನಗೆ ಎಷ್ಟೊಂದು ತೀವ್ರ ಪ್ರೀತಿಯದೆಯೋ, ಅಷ್ಟೇ ತೀವ್ರತೆಯಿಂದ ಶ್ರೀರಾಮನ ಬಗ್ಗೆ ಪ್ರೀತಿ ಇದ್ದಿದ್ದರೆ, ಇಂದು ನಿನಗೆ ಭವದ ಭೀತಿ ಇರುತ್ತಿರಲ್ಲ.

**ದೋಹे - 11 : ಭಕ್ತನು ಎಲ್ಲ ಜೀವಿಗಳನ್ನು ಭಗವಂತನ ನಿಜ  
ರೂಪಗಳೆಂದೇ ನೋಡಬೇಕು**

ಕವಿ - ತುಳಸಿದಾಸ :

ಈ ಜಗತ್ತಿಗೆ ಬಂದ ಮೇಲೆ, ಧಾವಿಸಿ ಹೋಗಿ ಎಲ್ಲರನ್ನೂ ಭೇಟಿಯಾಗಬೇಕು.  
ಏಕೆಂದರೆ ಯಾವ ರೂಪದಲ್ಲಿ ನಾರಾಯಣನು ಭೇಟಿಯಾಗುವನು ಎಂದು ತಿಳಿಯುವುದಿಲ್ಲ  
ಎಂದು ತುಳಸಿದಾಸರೆನ್ನುವರು.

**ದೋಹे - 12 : ಮನೆ ಬಿಡು ಮತ್ತು ಕಾಡನ್ನೂ ಬಿಡು,  
ದೇವನಗರಿಯಲ್ಲಿ ವಾಸಿಸು**

ಕವಿ - ತುಳಸಿದಾಸ :

ಮನಯನ್ನು ರಕ್ಷಿಸಿದರೂ ಮನೆ ಹೋಗುವುದು, ಮನಯನ್ನು ತ್ಯಜಿಸಿದರೂ ಮನೆ  
ಹೋಗುವುದು. ಹೀಗಾಗಿ, ಮನೆ ಮತ್ತು ಕಾಡಿನ ಮಧ್ಯದಲ್ಲಿ ಈಶ್ವರ-ಪ್ರೇಮವೆಂಬ  
ಪುರವನ್ನು ಕಟ್ಟಿ ಅಲ್ಲಿರು ಎಂದು ತುಳಸಿದಾಸರೆನ್ನುವರು.

**ದೋಹೆ - 13 : ನಿನ್ನ ಮನೆಗೆ ಬೆಂಕಿ ಹಚ್ಚಿ ನನ್ನನ್ನೂ ಹಿಂಬಾಲಿಸು**

ಕವಿ - ಕಬೀರ :

ಕೃಯಲ್ಲಿ ಉರಿಯುವ ಕೊಳ್ಳಿಯನ್ನು ಹಿಡಿದು ಕಬೀರನು ಮಾರುಕಟ್ಟೆಯಲ್ಲಿ  
ನಿಂತಿರುವನು. ಯಾರು ತನ್ನ ಮನೆ-ಮರ (ಆಸ್ತಿ-ಪಾಸ್ತಿ) ಎಲ್ಲದಕ್ಕೂ ಬೆಂಕಿ ಇಡುವನೋ,  
ಅವನೇನನ್ನ ಜೊತೆ ಬರಬಹುದು ಎಂದು ಕಬೀರರೆನ್ನುವರು.

**ದೋಹೆ - 14 : ಅವರು ಬಿದ್ದರೆ, ನುಚ್ಚನೂರಾಗಿ ಬಿಡುತ್ತಾರೆ**

ಕವಿ - ಕಬೀರ :

ಸಾಧು ಸಂತನೆನಿಸಿಕೊಳ್ಳುವುದು ಕರಿಣವಿದೆ. ಖಿಜೂರದ ಮರವು ತುಂಬಾ  
ಎತ್ತರವಾಗಿ ಬೆಳೆಯುತ್ತದೆ. ಮರದ ತುತ್ತ ತುದಿಯವರೆಗೂ ಯಾರು ಏರುವರೋ,  
ಅವರಷ್ಟೇ ಪ್ರೇಮ-ರಸವೆಂಬ ಖಿಜೂರ ಘಲಗಳನ್ನು ಸವಿಯುವರು. ಯಾರು ಜಾರಿ  
ಬೀಳುವರೋ ಅವರು ನುಚ್ಚನೂರಾಗಿ ಬಿಡುವರು.



## ದೋಹ - 15 : ನೇಣುಗಂಬವೆಂದರೆ ಆಧ್ಯಾತ್ಮಿಕ ವಿಜಯಕ್ಕು

### ಎಣೆಯಾಗಿದೆ

**ಕವಿ - ಅಜ್ಞಾತ :**

ಮನೂರ್ಧನು ಬಲಿಪೀಠವನ್ನೇರಿದನು. ಆಗವನು ಸ್ವಯಂ ಫೋಟಿತ ಈಶ್ವರ ಭಕ್ತರ ಮುಂದೆ ಹೀಗೆಂದು ಕೂಗಿ ಹೇಳಿದನು, ಇದು (ಬಲಿಪೀಠವು) ದೇವರೆಡೆ ಏರಿ ಹೋಗುವ ಎಣೆಯಾಗಿದೆ. ಯಾರಿಗೆ ಬರುವ ಇಚ್ಛೆ ಇದೆಯೋ ಅವರು ಬರಬಹುದು.



## ಪ್ರಕರಣ - 3: ದೇವರು ಮತ್ತು ಸಂತರ ಸಂಬಂಧ

---

**ದೋಹೆ - 1 :** ಎಲ್ಲಿಡೆಯೂ ಸಂತರಿದ್ದಾರೆ; ಅವರಲ್ಲಿ ಅಪರೂಪಕ್ಕೆ  
ಯಾರೋ ಒಬ್ಬರು ದೇವರಿಗೆ ಷ್ಟೀಯರಾಗುತ್ತಾರೆ

**ಕವಿ - ಕಬೀರ್:**

ಅಭೀಮು ಬೆಳೆಯುವ ಹೊಲದಲ್ಲಿ ಎಲ್ಲ ಗಸಗಸೆಯ ಬೀಜಗಳು (ಅಭೀಮು ಬೀಜ)  
ಸಮಾನವಾಗಿರುವ ಹಾಗೆ ಎಲ್ಲಾ ಸಂತರು ಸಮಾನವಾಗಿರುತ್ತಾರೆ. ಗಸಗಸೆಯ ಬೀಜಗಳಲ್ಲಿ  
ಕ್ಷಚಿತ್ತಾಗಿ ಎಲ್ಲೋ ಒಂದು ಭಾಗ್ಯದಿಂದೆಂಬಂತೆ ಕೆಂಪು ಬೀಜ ಇರುವುದು, ಉಳಿದೆಲ್ಲವೂ  
ಬಿಳಿಯ ಬಣ್ಣದ ಬೀಜಗಳಿರುವವು.

**ದೋಹೆ - 2 : ಸಂತರು ಹಿಂಡಾಗಿ ಚಲಿಸುವುದಿಲ್ಲ**

**ಕವಿ - ಕಬೀರ್:**

ಸಿಂಹಗಳು ಹಿಂಡಾಗಿ ಚಲಿಸುವುದಿಲ್ಲ, ಹಂಸಗಳು ಸಾಲಾಗಿ ಹೋಗುವುದಿಲ್ಲ.  
ಮಾಣಿಕ್ಯಗಳ ತುಂಬಿದ ಚೀಲಗಳು ಸಿಗುವುದಿಲ್ಲ. ಅದೇರೀತಿ, ಸಾಧುಗಳು ತಂಡಗಳಲ್ಲಿ  
ಪ್ರಯಾಣಸುವುದಿಲ್ಲ.



## ದೋಹೆ - 3 : ಈಶ್ವರನು ಎಲ್ಲರಲ್ಲಿಯೂ ಅಂತರ್ಗತನಾಗಿರುವನು

ಕವಿ - ಕರ್ಬೀರಮತ್ತು ತುಳಸಿದಾಸ :

ಮದರಂಗಿ ಎಲೆಯಲ್ಲಿ ಹೇಗೆ ಕೆಂಪು ಬಣ್ಣ ವ್ಯಾಪಕವಾಗಿರುವುದೋ ಹಾಗೆಯೇ, ಈಶ್ವರನು (ರಾಮನು) ಪ್ರತಿಯೊಂದು ವಸ್ತು ಹಾಗೂ ಜೀವಿಗಳಲ್ಲಿ ಸಮಾವೇಶವಾಗಿರುವನು ಎಂದು ತುಳಸಿದಾಸರೆನ್ನುವರು.

ಕಸ್ತೂರಿ ಮೃಗದ ನಾಭಿಯಲ್ಲೇ ಕಸ್ತೂರಿ (ಸುಗಂಧ) ಗುಪ್ತವಾಗಿರುವುದು. ಆದರೆ ಮೃಗವು ಕಸ್ತೂರಿಯನ್ನು ವನದಲ್ಲಿ ಶೋಧಿಸುತ್ತಾ ಅಲೆದಾಡುವುದು. ಅದೇ ರೀತಿ, ಈಶ್ವರನು ಎಲ್ಲರ ಆಂತರ್ಯಾದಲ್ಲಿಯೇ ಇರುವನು. ಆದರೆ, ಜನ ಅವನನ್ನು ಹೊರಗಡೆ ಶೋಧಿಸುತ್ತಾ ಅಲೆಯುವರು.

## ದೋಹೆ - 4 : ಬಹಿಯಾರಮಿ ಈಶ್ವರನು ಅಂತಯಾರಮಿ

**ಈಶ್ವರನಿಗಿಂತ ಶ್ರೇಷ್ಠನಾಗಿರುವನು**

ಕವಿ - ತುಳಸಿದಾಸ :

ಅಂತಯಾರಮಿಗಿಂತ ಬಹಿಯಾರಮಿ ರಾಮನು ಶ್ರೇಷ್ಠನಾಗಿರುವನು. ಈಶ್ವರನ ನಾಮ ತೆಗೆದುಕೊಳ್ಳುವಾಗ ಪ್ರಹಾದನಿಗೆ ಪ್ರತಿಜ್ಞೆ ಮಾಡಬೇಕಾಯಿತು. ಆಗ ದೇವರು ಪ್ರಹಾದನ ಹೃದಯದಿಂದ ಪ್ರಕಟವಾಗದೆ ಕಲ್ಲಿನ ಕಂಬದಿಂದ ಪ್ರಕಟವಾದನು.

## ದೋಹೆ - 5 : ಬಹಿಯಾರಮಿತ್ವ ಮತ್ತು ಅಂತಯಾರಮಿತ್ವದ

**ಅಂತಮ ಬಕ್ಕ ದೇವರ ಬಹುರೂಪಿ ಸ್ವರೂಪದಲ್ಲಾಗುವುದು**

ಕವಿ - ತುಳಸಿದಾಸ :

ಸಗುಣ ಮತ್ತು ನಿಗುಣದಲ್ಲಿ ಯಾವುದೇ ಭೇದವಿಲ್ಲ. ಈ ಪ್ರಕಾರ, ಖುಷಿ ಮುನಿಗಳು, ವೇದ ಪುರಾಣಗಳು ಮತ್ತು ಪಂಡಿತರು ಹೇಳುತ್ತಾ ಬಂದಿರುವರು. ಯಾವುದು ಅಗುಣ (ನಿಗುಣ), ಅರೂಪ (ರೂಪವಿಲ್ಲದ್ದು), ಅಲಖ (ಅದೃಶ್ಯ) ಮತ್ತು ಅಜ (ಜನ್ಮಿರಹಿತ) ಇರುವುದೋ, ಅದೇ ಭಕ್ತರ ಪ್ರೇಮವಶವಾಗಿ ಸಗುಣರೂಪ ಧಾರಣೆ

ವೂಡುವುದು. ಯಾರು ಗುಣರಹಿತನಿರುವನೋ (ನಿಗುಂಜ) ಅವನ್ನೋಗೆ ಸಗುಣನಾಗುವನು? ಜಲ, ಹಿಮ ಮತ್ತು ಆವಿ ಹೇಗೆ ಬೇರೆ ಬೇರೆಯಲ್ಲವೋ ಹಾಗೆಯೇ (ಅವನಿರುವನು).

### ದೋಹೆ-6 : ದೇವರ ಸಾಮೀಪ್ಯ ಮನುಷ್ಯನನ್ನು ವಿನಾಶದಿಂದ ರಕ್ಷಿಸುವುದು

ಕವಿ - ಕಬೀರ :

ಬೀಸುವ ಕಲ್ಲನ್ನು ನೋಡಿ ಕಬೀರನು ಅಳತೊಡಗಿದ. ಎರಡೂ ಕಲ್ಲಗಳ ನಡುವೆ ಸಿಕ್ಕು ಎಲ್ಲಾ ಕಾಳುಗಳು ಇಡಿಯಾಗಿ ಉಳಿಯಲ್ಲಿಲ್ಲ ಎಂದು.

ಬೀಸುವ ಕಲ್ಲು, ಬೀಸುವ ಕಲ್ಲು ಎಂದು ಎಲ್ಲರೂ ಅನ್ನವರು. ಆದರೆ, ಆದರ ಮಧ್ಯದಲ್ಲಿರುವ ಗೂಟದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಯಾವ ಕಾಳುಗಳು ಗೂಟಕ್ಕೆ ಹತ್ತಿಕೊಂಡಿರುವವೋ (ಸಮೀಪದಲ್ಲಿರುವವೋ) ಅವೇ ಕಾಳುಗಳು ಸುರಕ್ಷಿತವಾಗಿರುವವು.

### ದೋಹೆ - 7 : ಸೀಮಿತ ಮಾನವ ಸ್ವಾತಂತ್ರ್ಯ

ಕವಿ - ಕಬೀರ :

ನಾನು ರಾಮನ ನಾಯಿಯಾಗಿರುವೆ. ನನ್ನ ಹೆಸರು 'ಮೋತಿಯಾ' ಎಂದು. ಕೊರಳಲ್ಲಿ ರಾಮನಾಮದ ಪಟ್ಟಿ ಕಟ್ಟಲಾಗಿದೆ. ರಾಮನು ನನ್ನನ್ನು ಎಲ್ಲಿ ಕರೆದೊಯ್ಯುವನೋ ಅಲ್ಲಿ ನಾನು ಹೋಗುವೆ ಎಂದು ಕಬೀರರೆನ್ನುವರು.

### ದೋಹೆ - 8 : ಎಲ್ಲಾ ಗೌರವಾದರ, ಘಣತೆಗಳ ಮೂಲ ದೇವರು

ಕವಿ - ತುಳಸಿದಾಸ :

ಮೊದಲು ಮನಮನಗೆ ಹೋಗಿ ಭಿಕ್ಷೆ ಬೇಡುತ್ತಿದ್ದರು. ಇವತ್ತು ಚಕ್ರವರ್ತಿಗಳು (ಅವರ) ಪಾದಪೂಜೆ ಮಾಡುವರು. ಆವತ್ತು ತುಳಸಿ ರಾಮಭಿಹೀನರಾಗಿದ್ದರು. ಇವತ್ತು ರಾಮನೇ ಅವರ ಸೇವಕ ಮತ್ತು ಸಹಾಯಕನಾಗಿದ್ದಾನೆ.

## ದೋಹ - 9 : ಸಂತರ ಸೇವೆಯಲ್ಲಿ ದೇವರು

ಕವಿ - ತುಳಸಿದಾಸ :

ಚಿತ್ರಕಳಿಟದಿಯ ಘಾಟಿನಲ್ಲಿ ಸಂತರ ಗುಂಪು ನೆರೆದಿತ್ತು. ತುಳಸಿದಾಸರು ಶ್ರೀಗಂಧವನ್ನು ತೇಯುತ್ತಿದ್ದರು ಮತ್ತು ರಘುವಿರನು(ರಾಮ) ತಿಲಕ ಕೊಡುತ್ತಿದ್ದನು.

## ದೋಹ - 10 : ದೇವರು ಭಕ್ತರ ಇಷ್ಟಾರ್ಥಗಳನ್ನು ಮುಂಚಿತವಾಗಿಯೇ ಪೂರ್ವಿಸುತ್ತಾನೆ

ಕವಿ - ಕಬಿರೆ :

ದೇವರು ಮೊದಲು ವೇತನವನ್ನು ಕೊಟ್ಟು ನಂತರ ಸೇವೆಯನ್ನು (ಕೆಲಸ) ಅಪೇಕ್ಷಿಸುವನು. ಅಂತಹ ದೇವರಿಗೆ ನಿನ್ನ ಶಿರವನ್ನು ಅರ್ಪಿಸಲು ನೀನೇಕೆ ನಿನ್ನ ದೇಹವನ್ನು ಹಿಮ್ಮೈಟಿಸುವೆ.

## ದೋಹ - 11 : ಅಧ್ಯಾತ್ಮಿಕ ಸುಖಿಸಮುಚ್ಛಯವಾದ

ಕವಿ - ಸೂರದಾಸ :

ಗೆಳತಿಯೇ, ನಡೆ, ನಾವಿಭ್ಯರೂ ಎಲ್ಲಿ ವ್ರಜರಾಜನಿರುವನೋ (ಶ್ರೀಕೃಷ್ಣ) ಅಲ್ಲಿಗೆ ಹೋಗೋಣ. ಹಾಲು, ಬೆಣ್ಣೆ ಮೊಸರನ್ನು ಮಾರುತ್ತಾ ಹರಿಯನ್ನು ಭೇಟಿಯಾಗೋಣ. ಎರಡನ್ನೂ ಏಕಕಾಲದಲ್ಲಿ ಸಾಧಿಸಬಹುದು.

## ದೋಹ - 12 : ಸಾಧು ಎಂದರೆ ದೇವರ ಸಾಕಾರ ರೂಪ, ನಿಜರೂಪ ಎಂದರೆ ದೇವರ ನಿರಾಕಾರ ರೂಪ

ಕವಿ - ಕಬಿರೆ :

ದೇವರ ಸಾಕಾರ ರೂಪ ನೋಡಬೇಕೆಂದರೆ, ಸಾಧುವು ಪ್ರತ್ಯಕ್ಷದ ದೇವರ ರೂಪವಾಗಿದ್ದಾನೆ. ನಿರಾಕಾರ ರೂಪವನ್ನು ನೋಡಬೇಕೆಂದರೆ, ನಿಜರೂಪವಿದೆ. ಭಕ್ತಿ, ಪ್ರೇಮದಿಂದ ಅವನ ಸೇವೆ ಮಾಡು.

**ದೋಹे - 13 : ಸಾಧುವಿನಲ್ಲಿ ನಿರಾಕಾರವು ಸಂಪೂರ್ಣವಾಗಿ  
ಪ್ರತಿಬಿಂಬಿತವಾಗಿದೆ**

**ಕವಿ - ಕರ್ಣಿರೇ:**

ಸಾಧುವಿನ ದೇಹವೆಂದರೆ ಒಂದು ಕನ್ನಡಿಯಿದ್ದ ಹಾಗೆ. ಅದರಲ್ಲಿ ನಿರಾಕಾರವು ಪ್ರತಿಬಿಂಬಿತವಾಗುವುದು. ನಿನಗೆ ಅಲಕ್ಕೂನನ್ನು ನೋಡಬೇಕೆಂದರೆ, ಇದರಲ್ಲಿಯೇ ನೋಡು.

**ದೋಹೆ - 14 : ಬ್ರಹ್ಮನ ಮಡಿಲಲ್ಲಿ ಕರ್ಣಿರನು ಮಲಗಿದ್ದಾನೆ**

**ಕವಿ - ಅಜ್ಞಾತ:**

ರಾಮನ ಭಜನೆಯಲ್ಲಿ ದೃಢವಿಶ್ವಾಸವಿಟ್ಟು ಮಗಹರನಲ್ಲಿ (ಉರು) ಶರೀರವನ್ನು ತ್ಯಜಿಸಿದನು. ಕರ್ಣಿರದಾಸರು, ಅವಿನಾಶಿ ಬ್ರಹ್ಮನ ಮಡಿಲಲ್ಲಿ ಆಟವಾಡುತ್ತಿದ್ದಾರೆ.

## ಪ್ರಕರಣ - 4:

### ಆಧ್ಯಾತ್ಮಿಕ ಯಾತ್ರೆಯ ಆರಂಭ

**ದೋಹೆ - 1 : ಸಂತನೆಂಬ ಹಂಸವು ಸಂಸಾರವೆಂಬ ನೀರಿನಿಂದ  
ಸತನಾಮವೆಂಬ ಹಾಲನ್ನು ಬೇರೆಡಿಸುತ್ತದೆ**

**ಕವಿ - ಕಬೀರ :**

ಸತೋನಾಮವು (ಅಂತಿಮಸತ್ಯ) ಕ್ಷೀರರೂಪವಾದರೆ(ಹಾಲು), ವ್ಯವಹಾರವು (ಸಂಸಾರವು) ಜಲರೂಪವಾಗಿದೆ (ನೀರು). ಸಾಧುವು ಹಂಸರೂಪನಾಗಿದ್ದಾನೆ, ಅವನು ಎರಡನ್ನೂ ಬೇರೆಡಿಸುವನು.

**ದೋಹೆ - 2 : ಗುರುವಿನ ಚೋಧನೆಗಳ ಪ್ರಭಾವದಿಂದ ಶುದ್ಧಿಕರಣ**

**ಕವಿ - ಕಬೀರ :**

ಯಾವ ಗುರು ಸಿಕ್ಕುಲಗಾರನಂತೆ, ಜನ್ಮಜನ್ಮಾಂತರಗಳಿಂದ ತಗಲಿದ ಕಿಲುಬನ್ನು ಒಂದೇ ಕ್ಷಣದಲ್ಲಿ ತೆಗೆದುಹಾಕುವನೋ, ಅಂತಹ ಗುರುವಿನ ಶಾಫ್ಫನೆ ಮಾಡಬೇಕು.

### ದೋಹे - 3 : ಗುರುವಿನ ರಕ್ಷಣೆಯಡಿ (ಸಂಕಟಗಳಿಂದ) ನರಳುವುದು ಒಂದು ವರವೇ ಸರಿ .

ಕವಿ - ಕಬೀರ :

ಗುರು ಕುಂಬಾರನಾದರೆ, ಶಿಷ್ಯನು ಕುಂಭನಿರುವನು (ಮುಡಕೆ). ಗುರು ಪೆಟ್ಟು ಕೊಟ್ಟು ಕೊಟ್ಟು ಶಿಷ್ಯನ ದೋಷಗಳನ್ನು ನಿವಾರಿಸುವನು. ಹೊರಗಿನಿಂದ (ಮುಡಕೆಯನ್ನು) ತಟ್ಟುವನು; ಆದರೆ, ಒಳಗಿನಿಂದ ತನ್ನ ಕೈಗಳ ಆಧಾರ ಕೊಡುವನು.

### ದೋಹೆ - 4 : ಅಪರಿಮಿತದ ಮಾರ್ಗವನ್ನು ಚೋಧಿಸುವವನೇ ನಿಜವಾದ ಗುರು

ಕವಿ - ಕಬೀರ :

ಕಿವಿಯಲ್ಲಿ ಮಂತ್ರ, ಉದುವ ಗುರು ಸೀಮಿತನಾಗಿರುತ್ತಾನೆ. ಸೀಮಾತೀತ ಗುರು ಬೇರೆಯೇ ಆಗಿರುವನು. ಸೀಮಾತೀತನಾದ ಗುರು ಲಭಿಸಿದರೆ ಮಾತ್ರ, ಶಾಶ್ವತ, ಅಚಲ ಸ್ಥಾನ ಪ್ರಾಟ್ಟಿಯಾಗುವುದು.

### ದೋಹೆ - 5 : ಗುರು, ದೇವರಿಗಿಂತ ಶ್ರೀಷ್ಟನು

ಕವಿ - ಕಬೀರ :

ಗುರು ಮತ್ತು ಗೋವಿಂದ ಇಬ್ಬರೂ ಮುಂದೆ ನಿಂತಿದ್ದಾರೆ. ಯಾರಿಗೆ ಮೊದಲು ವಂದಿಸಲಿ? ಹೇ ಗುರು, ನಾನು ನಿನಗೆ ಸಮರ್ಪಿಸಿಕೊಂಡಿದ್ದೇನೆ. ಏಕೆಂದರೆ, ನೀನು ನನಗೆ ಗೋವಿಂದನನ್ನು ತೋರಿಸಿದಿ.

### ದೋಹೆ - 6 : ಗುರುವಚನ ಮಾತ್ರ, ಅಂಥಕಾರವನ್ನು ನಿವಾರಿಸುವ ಸಾಮಧ್ಯ ಹೊಂದಿದೆ

ಕವಿ - ಕಬೀರ :

ಒಂದು ಲಕ್ಷ ಚಂದ್ರರನ್ನು ತಂದಿಡಿ ಅಥವಾ ಕೋಟಿ ಸೂರ್ಯರನ್ನು ಕೂಡಿಸಿದಿ. ಆದರೆ, ಸದ್ಗುರುಗಳ 'ಶಬ್ದ'ದ ಹೊರತು ಅಜ್ಞಾನದ ಅಂಥಕಾರ ಎಂದಿಗೂ ದೂರವಾಗಿದು.



## ದೋಹೆ - 7 : ನಾಮದ ಅಧೀನವಾಗಿರುವ ಸರ್ಗಣ ಮತ್ತು ನಿರ್ಗಣ ದೇವರು

**ಕವಿ - ತುಳಸಿದಾಸ :**

ನಿರ್ಗಣ ಮತ್ತು ಸರ್ಗಣವೆರಡೂ ಬ್ರಹ್ಮನ ಸ್ವರೂಪವೇ ಆಗಿವೆ. ಎರಡೂ, ಅನಿರ್ವಚನೀಯ (ಅಕಥನೀಯ), ಅಗಾಧ, ಅನಾದಿ ಮತ್ತು ಅನುಪಮವಾಗಿವೆ. ಯಾವ ನಾಮವು ತನ್ನ ಪ್ರಭಾವದಿಂದ ಎರಡನ್ನೂ ತನ್ನ ಅಧೀನ ಮಾಡಿಕೊಂಡಿದ್ದೋ, ಆ ನಾಮವು ಅವರಡಕ್ಕಿಂತಲೂ ಶ್ರೇಷ್ಠವಾಗಿದೆ ಎನ್ನುವುದು ನನ್ನ ಮತ.

ಈ ಪ್ರಕಾರವಾಗಿ, ನಾಮದ ಪ್ರಭಾವ ನಿರ್ಗಣಕ್ಕಿಂತ ಶ್ರೇಷ್ಠ ಮತ್ತು ಅಪಾರವಾಗಿದೆ. ಆದರೆ, ನನ್ನ ವಿಚಾರಕ್ಕನುಸಾರವಾಗಿ, ನಾಮವು ರಾಮನಿಗಿಂತ ಶ್ರೇಷ್ಠವಿದೆ ಎನ್ನುವುದಾಗಿದೆ.

## ದೋಹೆ - 8 : ಗೃಹಿಸಲಾಗದ್ದನ್ನು ನೀವು ಹೇಗೆ ಗೃಹಿಸುವಿರಿ? ಎಲ್ಲೆ ಮೂರ್ಖನೇ, ದೇವರ ನಾಮದ ಮೇಲೆ ಧ್ಯಾನ ಮಾಡು

**ಕವಿ - ತುಳಸಿದಾಸ :**

ಆಶ್ವವನ್ನು ನೋಡು; ದೃಶ್ಯವನ್ನು ನೋಡು. ಆಶ್ವ ಮತ್ತು ದೃಶ್ಯದ ನಡುವೆ ಏನಿದ್ದೋ ಅದನ್ನು ನೋಡು. ಹೇ ಪಾಮರನೇ, ಅಲಕ್ಷಣನ್ನು ಹೇಗೆ ನೋಡುವೆ? ರಾಮನಾಮದ ಜಪ ಮಾಡು.

## ದೋಹೆ - 9 : ರಾಮನ ನಾಮದ ಸಾವಾಭೌಮ ಸ್ಥಿತಿ

**ಕವಿ - ತುಳಸಿದಾಸ :**

‘ರಾಮ’ನಾಮದಲ್ಲಿ ಎರಡು ವಣಾಕ್ಷರಗಳಿವೆ. ರೇಖ (‘ರ’ಕಾರ) ಮತ್ತು ಅನುಸ್ವಾರ. ಅವರಡೂ ಭತ್ತ (ಕೊಡೆ) ಮತ್ತು ಮುಕುಟಮಣಿಯ ಸಮಾನವಿದ್ದು, ಎಲ್ಲ ಅಕ್ಷರಗಳ ಮೇಲೆ ವಿರಾಜಸುವವು. (ಇದು ಕೇವಲ ದೇವನಾಗರಿ ಲಿಪಿಗಷ್ಟೇ ಸೀಮಿತವಾಗಿದೆ).

## ದೋಹೆ - 10 : ರೂಪದಲ್ಲಿ ಮೊಳಕೆಯೋಡೆಯುವ ನಾಮ ಮತ್ತು ಮೊಳಕೆಯೋಡೆಯದ ನಾಮ

ಕವಿ - ಅಜ್ಞಾತ :

ರಾಮನಾಮವನ್ನು ವಂಚಕ, ಖರಿಸುವ, ಕಳ್ಳು ಎಲ್ಲರೂ ಉಚ್ಛರಿಸುವರು. ಆದರೆ, ಯಾವ ನಾಮದಿಂದ ಧ್ವನಿ ಹಾಗೂ ಪ್ರಕಾಶದರು ಪಾರಾಗಿ ಹೋದರೋ, ಆ ನಾಮ ಬೇರೆಯದೇ ಆಗಿದೆ.

## ದೋಹೆ - 11 : ನಾಲಿಗೆಯ ಮೇಲಿನ ನಾಮವು ಒಳ-ಹೊರಗೆ ಕೂಡಿಯೇ ಬೆಳಗುತ್ತದೆ

ಕವಿ - ತುಳಸಿದಾಸ :

ಒಳ-ಹೊರಗೆ ಕೂಡಿಯೇ ಪ್ರಕಾಶಮಾನವಾಗುವುದನ್ನು ಇಚ್ಛಿಸುವಿರಾದರೆ, ಮುಖಿದ್ವಾರದ ನಾಲಿಗೆಯೆಂಬ ಹೊಸ್ತಿಲಲ್ಲಿ ರಾಮನಾಮದ ಮಣಿ ದೀಪವನ್ನು ಇಡಬೇಕು ಎಂದು ತುಳಸಿದಾಸರೆನ್ನುವರು.

## ದೋಹೆ - 12 : ನಾಮವು ಪಾಪಿಯನ್ನೂ ಸಂತನಾಗಿ ಪರಿವರ್ತಿಸುತ್ತಿರು

ಕವಿ - ತುಳಸಿದಾಸ :

ರಾಮನ ನಾಮವು ಕಲ್ಪತರುವಾಗಿದೆ. ಈ ಕಲೀಯುಗದಲ್ಲಿ ಅದು ಆಧ್ಯಾತ್ಮಿಕ ಸುಖಿದ (ಕಲ್ಯಾಣಕಾರಿ) ನಿವಾಸವಾಗಿದೆ. ಆದರೆ ಸ್ವರಂ ಮಾಡುತ್ತಾ ಮಾಡುತ್ತಾ ನಾನು ಬಂಗಿ ಗಿಡದಿಂದ ತುಳಸಿಯಾದೆ ಎಂದು ತುಳಸಿದಾಸರು ಹೇಳುವರು.

## ದೋಹೆ - 13 : ನಾಮ ಮಾತ್ರ, ಅಮರತ್ವವನ್ನು ನೀಡುವ ಸಾಮಧ್ಯವನ್ನು ಹೊಂದಿದೆ

ಕವಿ - ಕಬೀರ :

ಶೂನ್ಯವು ಸಾಯುವುದು; ಅಜಪಾಜಪವು ಸಾಯುವುದು; ಅನಾಹತವೂ ಸಾಯುವುದು. ಆದರೆ, ದಾಸ ಕಬೀರನು ಸಾಯುವುದಿಲ್ಲ. ಏಕೆಂದರೆ ಅವನು ನಿರಂತರವಾಗಿ ರಾಮನಾಮ ಜಪಿಸುವನು.



## ದೋಹೆ - 14 : ಪ್ರಸ್ತುತ ಕ್ಷಣದ ಮೌಲ್ಯ ಅಶ್ವಧಿಕ

ಕವಿ - ಅಜ್ಞಾತ :

ನಾಳೆ ಮಾಡುವುದನ್ನು ಇವತ್ತು ಮಾಡು ಮತ್ತು ಇವತ್ತು ಮಾಡುವುದನ್ನು ಈಗಲೇ,  
ಈ ಕ್ಷಣಕ್ಕೆ ಮಾಡು. ಯಾವ ಕ್ಷಣಕ್ಕೂ ಪ್ರಳಯವಾಗಬಹುದು. ಆಗ ನೀನ್ಯಾವಾಗ  
ಮಾಡುವೆ?

## ದೋಹೆ - 15 : ನಿಮ್ಮ ಪ್ರತಿಯೊಂದು ಶಾಸ್ತ್ರದ ಕಾಳಜಿ ವಹಿಸಿ

ಕವಿ - ಅಜ್ಞಾತ ಮತ್ತು ಕಟೀರ :

ಪ್ರತಿಯೋಂದು ಶಾಸ್ತ್ರದಲ್ಲಿ ದೇವರನ್ನು ಭಜಿಸು. ಶಾಸ್ತ್ರವನ್ನು ವ್ಯಧಿ  
ಯೋಗಸೂಡಬೇಡ. ಶಾಸ್ತ್ರವನ್ನುವದು ಪರ ಉರಿನ ಅತಿಧಿಯ ಹಾಗೆ. ಅದು ತಿರುಗಿ  
ಬರುವುದೋ, ಇಲ್ಲಫ್ರೋ ಎಂಬ ಭರವಸಯಿಲ್ಲ. (ಕಟ್ಟಿಗೆಯ) ಜಪಮಾಲೆಯನ್ನು  
ತಿರುಗಿಸುವುದು ಕಷ್ಟದ ಕೆಲಸವಾಗಿದೆ. ಶಾಸ್ತ್ರದಲ್ಲಿನಾಮ ಪೋಣಿಸುವ ಮಾಲೆಯಲ್ಲಿಗಂಟು  
ಇರುವುದಿಲ್ಲ, ಮೇರುಮಣಿಯೂ ಇರುವುದಿಲ್ಲ. ಆದ್ದರಿಂದ ಶಾಸ್ತ್ರದ ಮಾಲೆಯನ್ನು  
ಮಾಡಿ ಅಜಪಾದ ಜಪ ಮಾಡು. ಪರಮತತ್ವದ ಧ್ಯಾನಮಾಡು. ಆಗನೀನೇ “ಸೋಽಹಂ”  
ಆಗಿರುವುದು ತಿಳಿಯುವುದು.

## ದೋಹೆ - 16 : ದೇವರು ಕಿವುಡನಲ್ಲಿ ಮೌನವಾಗಿ ಧ್ಯಾನಿಸು

ಕವಿ - ಅಕಬರಿಲಾಹಾಬಾದಿ ಮತ್ತು ಕಟೀರ :

ಸುಣ್ಣಿದ ಯರಖು, ಕಲ್ಲುಗಳನ್ನು ಜೋಡಿಸಿ ಮಸೀದಿಯನ್ನು ಕಟ್ಟಿದರು. ಅದರ  
ಮೇಲೇರಿ ಮುಲ್ಲಾ ಅಜಾನನ್ನು ಕೂಗುವನು. ದೇವರೇನು ಕಿವುಡನಾಗಿರುವನೇ?  
ಉಗಬಂಡಿಯ (train) ಸಿಳ್ಳು ಅಜಾನಕ್ಕಿಂತಲೂ ಹೆಚ್ಚು ನಿಭರ್ಯ, ನಿಯಮಿತ ಮತ್ತು  
ಶತ್ತಿಯುಳ್ಳಧ್ಯಾಗಿದೆ. ಈ ಸಿಳ್ಳನ್ನು ಕೇಳಿ ಶೇಖಿನು (ಮುಲ್ಲಾ) ತನ್ನ ಎದೆಬಡಿದುಕೊಂಡು  
ಅಳತ್ತೊಡಗಿದನು.

ಬಾರಹ್ಯಣಕ್ಕಿಂತ ಕಿರುಚುವ ಕತ್ತೆಯೇ ಉತ್ತಮ, ಬೋಗಳುವ ನಾಯಿ ದೇವರ  
ಪ್ರತಿಮೆಗಿಂತ ಉತ್ತಮ; ಮುಲ್ಲಾಫಿಗಿಂತ ಕೂಗುವ ಮಂಜವೇ ಉತ್ತಮ. ಏಕೆಂದರೆ,  
ಮಲಗಿರುವ ಜನರನ್ನು ಅದು ಎಚ್ಚರಿಸುವುದು.

## ದೋಹे - 17 : ಮನಸ್ಸಿನ ಅಲೆದಾಟದ ನಿಯಂತ್ರಣ

ಕವಿ - ಅಜ್ಞಾತ :

ಜಪಮಾಲೆ ಕೈಯಲ್ಲಿ ತಿರುಗುವುದು, ನಾಲಿಗೆ ಬಾಯಲ್ಲಿ ತಿರುಗುವುದು ಮತ್ತು  
ಮನಸ್ಸುಹತ್ತೂ ದಿಶೆಗಳಲ್ಲಿತಿರುಗುವುದು. ಇದು ನಿಜವಾದ ಧ್ಯಾನವಲ್ಲ.

## ದೋಹे - 18 : ದೇವರ ಮೇಲೆ ಮನಸ್ಸಿನ ತೀವ್ರ ಏಕಾಗ್ರತೆ

ಕವಿ - ರಹಿಮ :

ರಹಿಮ, ನೀನು ನಿನ್ನ ಮನಸ್ಸನ್ನು ಸುಂದರವಾದ ಚಕೋರವನ್ನಾಗಿ ಮಾಡಿಕೊ.  
ಅದರಿಂದಾಗಿ ಮನಸ್ಸು ಹಗಲು ರಾತ್ರಿ ಶ್ರೀಕೃಷ್ಣ ಚಂದ್ರನೆಡೆ ನಿರಂತರವಾಗಿರುವುದು.

## ದೋಹೆ - 19 : ಕಿಕ್ಕಿರಿದ ಧರ್ಮಶಾಲೆಯೊಳಗೆ ಹೋಗಿನವರು ಪ್ರವೇಶಿಸಲಾರರು

ಕವಿ - ರಹಿಮ :

ಪ್ರಿಯತಮನ ಶೋಭೆ, ಕಾಂತಿ ಕಣ್ಣಗಳಲ್ಲಿ ತುಂಬಿದೆ. ಬೇರೆ ಶೋಭೆ, ಹೊಳಪು ಎಲ್ಲಿ  
ಸವಾವೇಶಗೊಳ್ಳಬೇಕು? ಒಂದು ಧರ್ಮಶಾಲೆಯು ಯಾತ್ರಿಕರಿಂದ ತಾಂಬಿ  
ಹೋಗಿರುವುದನ್ನು ನೋಡಿ ನಂತರ ಬಂದ ಯಾತ್ರಿಕರು ತಿರುಗಿ ಹೋಗುವರು ಎಂದು  
ರಹಿಮ ಹೇಳುವರು.

## ದೋಹೆ - 20 : ಸಕ್ರಿಯ ಪ್ರಯತ್ನದ ಆವಶ್ಯಕತೆ

ಕವಿ - ಕಬೀರ :

ಯಾರು ಆಳವಾದ ನೀರಿನಲ್ಲಿ ಇಳಿದು ಶೋಧಿಸುವರೋ, ಅವರಿಗಷ್ಟೇ  
ದೂರೆಯುವುದು. ಮೂರಿಫಿಶಾದ ನಾನು ಮುಖುಗಿ ಹೋಗುವ ಭಯದಿಂದ,  
ದಡದಲ್ಲಿಯೇ ಕುಳಿತುಕೊಂಡೆ.

## ದೋಹे - 21 : ಪ್ರಪಂಚದ ಅಪಹಾಸ್ಯಕ್ಕೆ ಚಿಂತಿಸಬೇಡಿ

ಕವಿ - ಆಕಬರ ಇಲಾಹಾಬಾದಿ :

ಪಕ್ಷ ಆಧುನಿಕ ಕಾಲದಲ್ಲಿಯೂ ಆಕಬರನು ದೇವರೆ ನಾಮುವನ್ನು ತೆಗೆದುಕೊಳ್ಳುವನು ಎಂದು ಪ್ರತಿದ್ವಂದ್ವಿಗಳು (ಸಿ.ಪಿ.ಡಿ. ವರದಿಗಾರರು) ತಾಣೆಗೆ ಹೋಗಿ ದೇವರ ಧ್ಯಾನಮಾಡುವವರ ಏರುಧ್ವವರದಿಮಾಡುವರು.

## ದೋಹೆ - 22 : ಸಂತೋಷದಿಂದಾಗಲಿ ಅಧವಾ ಅಸಂತೋಷದಿಂದಾಗಲಿ ದೇವರ ನಾಮುವನ್ನು ಧ್ಯಾನಿಸಿ

ಕವಿ - ತುಳಸಿದಾಸ :

ಇಂತಹ ನಾಮವನ್ನು ದುಃಖಿದಲ್ಲಾಗಲಿ, ಸುಖಿದಲ್ಲಾಗಲಿ ಹೇಗಾದರೂ ಇರಲಿ, ಭಜಿಸು ಎಂದು ತುಳಸಿದಾಸರೆನ್ನುವರು. ಹೊಲದಲ್ಲಿ ಬಿತ್ತಿದ ಬೀಜಗಳು, ಮೇಲ್ಯಾಖಿವಾಗಲಿ, ಕೆಳಮುಖಿವಾಗಲಿ ಹೇಗೆ ಬಿತ್ತಿದರೂ ಸರಿ, ಮೊಳಕೆಯೊಡಯುವವೋ ಇಲ್ಲವೋ ಎನ್ನುವ ವಿಚಾರನಿರಘಾಕವಾಗಿದೆ.

## ದೋಹೆ - 23 : ನಂಬಿಕೆಯಿಂದ, ಅಪನಂಬಿಕೆಯಿಂದ, ಆಲಸ್ಯದಿಂದ ಅಧವಾ ದ್ವೇಷದಿಂದಲಾದರೂ ಸರಿ, ದೇವರ ನಾಮವನ್ನು ಉಚ್ಛರಿಸಿ

ಕವಿ - ತುಳಸಿದಾಸ :

ನಂಬಿಕೆಯಿರಲಿ, ಅಪನಂಬಿಕೆಯಿರಲಿ, ಆಲಸ್ಯವಿರಲಿ ಅಧವಾ ಹಗೆತನವಿರಲಿ ಏನೇ ಇರಲಿ, ನಾಮವನ್ನು ಜಚಿಸುವುದರಿಂದ ಹತ್ತು ದಿಶೆಗಳಲ್ಲಿ ಮಂಗಳವಾಗುವುದು. ಶಂಕರನು ಶದ್ಧ-ಪಿಶ್ಚಾಸದಿಂದ ನಾಮ ಜಚಿಸುವನು. ವಾಲ್ಯೇಕ ಮತ್ತು ಬಲಿ (ಚಕ್ರವರ್ತಿ) ಅರೆಮನಸ್ಸಿನಿಂದ ಅಧವಾ ಅಪನಂಬಿಕೆಯಿಂದ ನಾಮವನ್ನು ಉಚ್ಛರಿಸುತ್ತಿದ್ದರು. ಕುಂಭಕಣನು ಆಲಸ್ಯದಿಂದ ಮತ್ತು ರಾವಣನು ಮತ್ತುರದಿಂದ ನಾಮವನ್ನು ಉಚ್ಛರಿಸಿದರು.

**ದೋಹे - 24 : ಅಹಂಕಾರ ಮತ್ತು ಹುಸಿಗೌರವ ಎಲ್ಲವನ್ನೂ ತ್ಯಜಿಸಿ  
ಕವಿ - ಅಜ್ಞಾತ ಮತ್ತು ರಹಿಮ :**

ದೇವರ ಓಣಯು ಇಕ್ಕಟಾಗಿದೆ. ಇಲ್ಲಿ ಎರಡನೆಯವನಿಗೆ ಸ್ಥಳವಿಲ್ಲ, ಅಲ್ಲಿ ನೀನಿದ್ದರೆ (ಅಹಂಕಾರವಿದ್ದರೆ) ದೇವರಿಲ್ಲ, ದೇವರಿದ್ದರೆ ನೀನಿಲ್ಲ.

ಪ್ರೇಮ-ರಸವನ್ನು (ಅಮೃತಪಾನ) ಕುಡಿಯಲು ಬಯಸುವೆ ಮತ್ತು ಮಾನವೂ (ಕೀರ್ತಿ, ಪ್ರತಿಷ್ಠೆ) ಬೇಕೆನ್ನುವೆ. ಒಂದೇ ಒರೆಯಲ್ಲಿ ಎರಡು ಖಿಡ್ಗಳನ್ನು ಇಟ್ಟಿದ್ದು, (ನಾನು) ಈ ಕಣ್ಣಗಳಿಂದ ನೋಡಿಲ್ಲ, ಈ ಕಿವಿಗಳಿಂದ ಕೇಳಿಲ್ಲ.

**ದೋಹे - 25 : ಸಗುಣ ಮತ್ತು ನಿಗುರ್ಣ ಎರಡೂ ಏರಿದ್ದರ  
ಮೇಲೆ ಧ್ಯಾನಿಸಿ**

**ಕವಿ - ಕಬೀರ :**

ಸಗುಣದ ಸೇವೆ ಮಾಡು; ನಿಗುರ್ಣದ ಜ್ಞಾನವನ್ನು ಪಡೆದುಕೊ. ಯಾವುದು ನಿಗುರ್ಣ ಮತ್ತು ಸಗುಣದಾಚೆಗೆ ಇರುವುದೋ, ಅದರ ಮೇಲೆಯೇ ಧ್ಯಾನವಿರಲಿ.

**ದೋಹे - 26 : ದೇವರ ಉಪಸ್ಥಿತಿಯಲ್ಲಿ ಮಾಡುವ ಧ್ಯಾನವೇ  
ನಿಜವಾದ ಧ್ಯಾನ**

**ಕವಿ - ಕಬೀರ :**

ಸದ್ಗುರುಗಳು ಗ್ರಹಿಸಲಾಗದ (ಅಂತಿಮಸತ್ಯ, ಆತ್ಮಜ್ಞಾನ ಮತ್ತು ದೃವೀಶಸ್ತಿ) ಧಾರೆಯನ್ನು ತೋರಿಸಿಕೊಟ್ಟರು. ಈ ಧಾರೆಯನ್ನು ತಿರುಗಿಸಿ, ದೇವರ ಉಪಸ್ಥಿತಿಯಲ್ಲಿದ್ದು ಧ್ಯಾನ ಮಾಡು ಎಂದು ಕಬೀರರೆನ್ನುವರು.

**ದೋಹे - 27 : ಅನಾಹತನಾದದ ಸಹಾಯದಿಂದ ದೇವರ  
ನಾಮವನ್ನು ಸೃಂಗಿಸುವದು**

**ಕವಿ - ಕಬೀರ :**

ನಿಮ್ಮ ಗುರುಗಳು ನಿಮ್ಮಿಂದ ಲಕ್ಷ್ಯಾಂತರ ಮೈಲಿ ದೂರವಿದ್ದರೂ, ನಿಮ್ಮ ಚಿತ್ತವನ್ನು ಅವರೆಡೆ ಕಳಿಸಿಕೊಡಿ. ತೂರೆಯಲ್ಲಿ ಅನುಭವಿಸುವ ಶಬ್ದದ ಮೂಲಕ ಅಥವಾ ಶಬ್ದ ತುರಂಗದ ಮೇಲೆ ಸವಾರಿ ಮಾಡಿ ನಿಮ್ಮ ಸಂದೇಶವು (ಶಬ್ದಗಳು) ಕ್ಷಣಾಕ್ಷಣಾದಲ್ಲಿ ಬಂದು-ಹೋಗಿ ಮಾಡುವುದು.



## ದೋಹೆ - 28 : ಈ ದೇವರೇ, ಮೀನಿಗೆ ಸರೋವರವಿರುವಂತೆ, ನೀನು ನನಗೆ ಏಕೈಕ ಆಶ್ರಯದಾತನಾಗಿರುವೆ

ಕವಿ - ರಹೀಮು:

ಸರೋವರವು ಬತ್ತಿಹೋಯಿತೆಂದರೆ, ಪಕ್ಕಿಗಳು ಹಾರಿಹೋಗಿ ಬೇರೆಡೆ ಆಶ್ರಯ  
ಪಡೆಯುವವು. ಆದರೆ, ರಕ್ಕೆಗಳಿಲ್ಲದ ದೀನ ಮೀನು ಎಲ್ಲಿಗೆ ಹೋಗಬೇಕು, ಹೇಳು?

## ದೋಹೆ - 29 : ಸನ್ನಹಿತ ಅಪಾಯದಿಂದ ರಕ್ಷಿಸಲು ದೇವರಿಗೆ ಪ್ರಾರ್ಥನೆ

ಕವಿ - ಅಜ್ಞಾತ:

ಪ್ರವಾಹದ ನೀರು ದೋಷಯ ಅಂಚಿನವರೆಗೂ ತುಂಬಿಹೋಗಿದೆ. ಅಷ್ಟೇ ಅಲ್ಲದೆ  
ಪ್ರಚಂಡವಾದ ಚಂಡಮಾರುತವು ಬೀಸುತ್ತಿದೆ. ಹೇ ರಘುವರನೇ, ನನ್ನ ಮೇಲೆ  
ಕೃಪದೋರಿ, ನದಿಯಾಚೆ ದಡಕ್ಕೆ ಪಾರು ಮಾಡು.

## ದೋಹೆ - 30 : ಒಮ್ಮನಸಿನ ಭಕ್ತಿಯ ವಿಪತ್ತುಗಳ ತೀವ್ರ ಹೊಡಿತವನ್ನು ವಿರೋಧಿಸುವುದು

ಕವಿ - ತುಳಸಿದಾಸ:

ಒಂದೇ ನಂಬಿಕೆ, ಒಂದೇ ಬಲ, ಒಂದೇ ಭರವಸೆ ಮತ್ತು ಒಂದೇ ವಿಶ್ವಾಸದಿಂದ ಒಬ್ಬ  
ಫಂಶನ ರಾಮನಿಗಾಗಿ ತುಳಸಿದಾಸರು ಚಾತಕ ಪಕ್ಕಿಯಾಗಿದ್ದಾರೆ.

ಮೋಡಗಳು ಬೇಕಾದರೆ ಗುಡುಗು, ಮಿಂಚಿನಿಂದ ಕೂಡಿದ ಆಲಿಕಲ್ಲಿನ ಮಳೆ ಸುರಿಸಿ  
ಚಾತಕದ ರಕ್ಕೆಗಳನ್ನು ತುಂಡು ತುಂಡಾಗಿ ಮಾಡಲಿ, ಆದರೆ, ಚತುರ ಚಾತಕಕ್ಕೆ ನಾಮದ  
ವಿಸ್ತರಣೆ ಆಗಬಾರದು.

ಮಳೆ ಸುರಿಯಲಿ, ಗುಡುಗು ಗಜ್ರಣಿ ಹೆದರಿಸಲಿ ಮತ್ತು ಕರೋರ ವಜ್ರದಿಂದ  
ಹೊಡಿಯಲಿ (ಮಿಂಚು) ಎನು ಬೇಕಾದರೂ ಆಗಲಿ, ಚಾತಕ ಎಂದಾದರೂ ಕರುಣಾಮಯಿ  
ಮೋಡಗಳಿಂದ ನೋಡುವುದನ್ನು ಬಿಟ್ಟು ಬೇರೆಡೆ ನೋಡುವುದೇ?

ಬೇಟೆಗಾರನು ಚಾತಕಕ್ಕೆ ಬಾಣ ಹೊಡಿದಾಗ, ಅದು ಪ್ರಣ್ಯಾಜಲದಲ್ಲಿ (ಗಂಗೆಯಲ್ಲಿ)  
ಬಿದ್ದಿತು. ಹೀಗಾದರೂ ಅದು ತನ್ನ ಚುಂಚನ್ನು ಮೇಲ್ಯುವಿವಾಗಿಸಿ ಮೋಡದೆಡೆ  
ನೋಡುವುದು. ಸಾಯುವ ಸಮಯದಲ್ಲಿ, ಚಾತಕದ ಪ್ರೇಮರೂಪಿ (ಭಕ್ತಿಯೆಂಬ)  
ವಸ್ತುದ ಮೇಲೆ ಗೀರು ಬೀಳಲಿಲ್ಲ ಎಂದು ತುಳಸಿದಾಸರನ್ನುವರು.

## ಪ್ರಕರಣ - 5:

### ಅತ್ಯಂತ ಅನುಭಾವದತ್ತ

#### ದೋಹೆ - 1 : ಅಂತಪ್ರಜ್ಞೆ ಮತ್ತು ಬುದ್ಧಿ

ಕವಿ - ಅಜ್ಞಾತ :

ಇದು ಕಾಗದ ಪತ್ರದ ವ್ಯವಹಾರವಲ್ಲ. ಸಾಕ್ಷಾತ್ಕಾರದ ಮಾತಾಗಿದೆ. ಈಗ ವಥು-ವರರ ಮಿಲನವಾಯಿತೆಂದರೆ (ಮದುವೆ) ಸಮಾರಂಭವು ಮಂದವಾಗುವುದು.

#### ದೋಹೆ - 2 : ನೋಡಿದರೂ, ಅದನ್ನವರಿಗೆ ಗ್ರಹಿಸಲು ಸಾಧ್ಯವಿಲ್ಲ; ಕೇಳಿಸಿಕೊಂಡರೂ ಅದನ್ನವರಿಗೆ ಅರ್ಥ ಮಾಡಿಕೊಳ್ಳಲಾಗುವುದಿಲ್ಲ

ಕವಿ - ತುಳಸಿದಾಸ :

ಈ ಸಂಸಾರಕ್ಕೆ (ಕಣ್ಣನ) ಪೂರೆ ಬಂದಿದೆ. ಹತ್ತಿರವೇ ಇರುವ ವಸ್ತುಗಳೂ ಕಾಣಾದಾದವು. ಇಂತಹ ಬದುಕಿಗೆ ಧಿಕ್ಕಾರವಿರಲೀ ಎಂದು ತುಳಸಿದಾಸರೆನ್ನುವರು.

#### ದೋಹೆ - 3 : ಆಂತರಿಕ ಗ್ರಹಿಕೆ

ಕವಿ - ಸೂರದಾಸ :

ನಾನು ನಿಬಂಧನೆಂದು ತಿಳಿದೂ ನನ್ನ ಕೈಯನ್ನು ಬಿಟ್ಟುಹೊಡೆ. ನನ್ನ ಹೃದಯವನ್ನು ಬಿಟ್ಟುಹೊಗು ನೋಡೋಣ. ಆಗ ನಿನ್ನನ್ನು ಸಬಲನೆಂದು ಮಾನ್ಯ ಮಾಡುವೆ.



**ದೋಹೆ - 4 : ಆಧ್ಯಾತ್ಮಿಕ ಸಾಕ್ಷಾತ್ಕಾರಿಗೆ ಮಾತ್ರ, ಆಧ್ಯಾತ್ಮಿಕ ಸಾಕ್ಷಾತ್ಕಾರದ ಚಿಹ್ನೆಗಳನ್ನು ಅರ್ಥ ಮಾಡಿಕೊಳ್ಳಲಾಗುವುದು**

**ಕವಿ - ಕಬೀರ :**

ಯಾವ ರೀತಿ ಮೂಕನಿಗಷ್ಟೇ ಮೂಕನ ಸಂಕೇತಗಳು ತಿಳಿಯುವವೋ ಅದೇ ರೀತಿ, ಆತ್ಮಜ್ಞಾನಿಯ ಸಂಕೇತಗಳು ಆತ್ಮಜ್ಞಾನಿಗಷ್ಟೇ ತಿಳಿಯುವವು.

**ದೋಹೆ - 5 : ಇಂದಿಯಗಳ ನಡುವೆ ಪರಸ್ಪರ ಸಂವಹನಶೀಲತೆ**

**ಕವಿ - ಕಬೀರ :**

ಯಾರು ನೋಡುವರೋ, ಅವರು ವೂತನಾಡುವುದಿಲ್ಲ, ಯಾರು ವೂತನಾಡುವರೋ ಅವರು ನೋಡುವುದಿಲ್ಲ. ಯಾರು ಕೇಳುವರೋ ಅವರು ತಿಳಿದುಕೊಳ್ಳುವುದಿಲ್ಲ. ನಾಲಿಗೆ, ಕಣ್ಣ ಮತ್ತು ಕಿವಿ ಇವುಗಳಲ್ಲಿ ಯಾರಿಗೆ ಯಾರು ತಿಳಿಹೇಳುವರು?

**ದೋಹೆ - 6 : ನನ್ನ ಸದ್ಗುರುವಿನ ಸಹಾಯದಿಂದ, ನನ್ನಲ್ಲಿ ನಾಮವು ಚಿಗುರೂಡೆದಿದೆ. ಇನ್ನು ಮುಂದೆ ನಾನೇಕೆ ವ್ಯಾಧ ಬಡಬಡಿಸಬೇಕು?**

**ಕವಿ - ಕಬೀರ :**

ಸದ್ಗುರುಗಳು ನನಗೆ ಸಹಾಯ ಮಾಡಿದ್ದರಿಂದ ಗುಣ (ಶ್ರೀಗುಣಗಳ) ಮತ್ತು ಇಂದಿಯಗಳ ವ್ಯಾವಹಾರವು ಸುಲಭವಾಗಿ ನಿಯಂತ್ರಿತಗೊಂಡು ಸ್ಥಗಿತವಾದವು. ಅಂತಃಕರಣದಲ್ಲಿ ನಾವುವು ಪ್ರಕಟಗೊಂಡಿತು. ಎಲ್ಲಾ ಆಪತ್ತಿಗಳ ಚೀರಾಟ ಅಂತ್ಯವಾಯಿತು. ಈಗ ಬಡಬಡಿಸಿ ನನ್ನ ಸಂಕಷ್ಟಗಳೂ ಸತ್ತು ಹೋಗಲಿ!

**ದೋಹೆ - 7 : ದೇಹದ ಪ್ರತಿಯೋಂದು ರೋಮದಿಂದ ದೇವರ ನಾಮದ ಪ್ರತಿಧ್ವನಿ**

**ಕವಿ - ಅಜ್ಞಾತ :**

ಮೂರೆಗಳು ಒಣಗಿ ದೇಹ ಪಂಚರವಾಯಿತು. ನರಗಳೂ ಒಣಗಿ (ತಂಬಾರಿಯ) ತಂತಿಗಳಾದವು. ರೋಮರೋಮಗಳಿಂದ ಸ್ವರ್ವ(ಅನಾಹತನಾದ) ಏಳುತ್ತಿದೆ. ಹೇ ದೇವರೇ, ನಿನ್ನ ನಾಮವು ಮೊಳಗುತ್ತಿದೆ.

**ದೋಹे - 8 :** ನಾನೀಗ ನನ್ನೊಳಗಿನ ಸಂಗೀತಗಾರನನ್ನು ಕಂಡುಕೊಂಡಿದ್ದೇನೆ. ಅವನಿಂದ ಬಹುವಿಧ ಸಂಗೀತಪ್ರಮೋಶೊಮ್ಮೆತ್ತಿದೆ ಕವಿ - ಕಬೀರ :

ದೃಷ್ಟಿ-ಪ್ರೇಮ ಉಂಟಾಗಿದ್ದರಿಂದ ಹೋಲು, ನಗಾರಿ, ತಂತುವಾದ್ಯ ಹೀಗೆ ಅನೇಕ ವಿಧ ಸಂಗೀತವಾದ್ಯಗಳು ಅಂತಃಕರಣದಲ್ಲಿ ಬಾರಿಸುತ್ತಿವೆ. ಈಗ ದೇಗುಲಗಳಲ್ಲಿ ಹೋಧಿಸುತ್ತಾ ಯಾರು ಅಲೆಯುವರು? ಸಂಗೀತಗಾರನು ನನ್ನ ಅಂತರಂಗದಲ್ಲಿಯೇ ಸಿಕ್ಕಿರುವನು.

**ದೋಹे - 9 :** ನಿರಂತರ ಸೇವೆ ಮತ್ತು ಜಾಗರೂಕ ನಮ್ಮತೆ ಮಾತ್ರ ದೇವರ ಸಾಕಾಶಾರಕ್ಕೆ ಮತ್ತುವನ ಶಬ್ದದ ಪ್ರೀತಿಗೆ ಕಾರಣವಾಗುತ್ತದೆ

ಕವಿ - ಕಬೀರ :

ಅಲಕ್ಷ್ಯ ಪುರುಷನು ಮುಕ್ತಿದಾಯಕನಾಗಿರುವನು. ಅವನನ್ನು ನೋಡಲು ಯಾರಿಗೂ ಸಾಧ್ಯವಿಲ್ಲ. ಅವನ ಮನೆಯವನಾದರಷ್ಟೇ ಅವನನ್ನು ನೋಡಲು ಸಾಧ್ಯ.

ಕೇವಲ ಅವನ ಮನೆಯವರಾದರೇನು? ಅವನ ಆಸನದ (ಸಿಂಹಾಸನದ) ಅಡಿಯಲ್ಲಿ ಕುಳಿತುಕೊಳ್ಳಬೇಕು. ಸಿಂಹಾಸನದ ಕಾಲುಗಳಾಡಿಯಲ್ಲಿ ಕುಳಿತಿರುವವನೇ, ಶೂರವೀರನಿರುವನು. ಅವನೇ 'ಶಬ್ದ-ಪ್ರೇಮಿ'ಯಾಗುವನು.

**ದೋಹೆ - 10 : ಶಬ್ದದ ತಾತ್ತ್ವಿಕ ಹಾಗೂ ಜ್ಞಾನಶಾಸ್ತ್ರೀಯ ಮಹತ್ವ**

ಕವಿ - ಕಬೀರ :

ಶಬ್ದವು ಶಬ್ದದಲ್ಲೇ ಅಂತಭೂತವಾಗಿದೆ (ಗಭ್ರ). ಶಬ್ದವೇ ಶಬ್ದದ ಶಿರವಾಗಿದೆ. (ಶತ್ರು, ಸಾಮಧ್ಯ, ಬಲ). ಶಬ್ದದಿಂದಲೇ ಶಬ್ದದ ಅನ್ವೇಷಣೆಯಾಗುವುದು (ಕುರುಮ, ಸಾಧನ) ಶಬ್ದವೇ ಶಬ್ದದ ಈಶ್ವರವಾಗಿದೆ.



## ದೋಹೆ - 11 : ಶಬ್ದವು ಸತತವಾಗಿ ಏರುವ ಏಣೆಯಾಗಿದೆ

ಕವಿ - ಅಜ್ಞಾತ :

ಜೀಡರ ಹುಳ (ತಾನು ಹೆಣೆದ) ತಂತುವನ್ನು ಹಿಡಿದು ಮೇಲೇರುವುದು, ಮೇಲೇರಿ ಮತ್ತು ಕೆಳಗಿಳಿಯುವುದು. ಆದರೆ ಸಂತನು ಶಬ್ದದ ಮೂಲಕ ಏರುವನು, ಆದರೆ ಸತತವಾಗಿ ಮೇಲೆ ಏರುತ್ತಲೇ ಹೋಗುವನು.

## ದೋಹೆ - 12 : ದೇವರೆಂಬ ಮಹಾಸಾಗರದಲ್ಲಿ ಸಂತನೊಬ್ಬ ಕಪ್ಪೆಚಿಪ್ಪು ಇದ್ದ ಹಾಗೆ, ಅದರಲ್ಲಿ ಅನುಭಾವದ ಮುತ್ತು ಹುಟ್ಟುತ್ತದೆ

ಕವಿ - ಕಬೀರ :

ನಾಲ್ಕು ದಿಕ್ಕಿನಲ್ಲಿ ತುಂಬಿದ (ಹರಿ-ರೂಪ) ದೇವರೆಂಬ ಸಮುದ್ರದಲ್ಲಿ, ಸಾಧುವೆಂದರೆ ಕಪ್ಪೆಚಿಪ್ಪು ಇದ್ದ ಹಾಗೆ. ಅದರಲ್ಲಿ (ಬಿಂದುರೂಪ ಅಥವಾ ನಾಮರೂಪ) ಮುತ್ತುಗಳು ಉತ್ತನ್ನವಾಗುವವು. ಇದರ (ಮುತ್ತಿನ) ಬೆಲೆ ಚೇರೆ ದೇಶಗಳಲ್ಲಿ, ಬೇರೆ ದ್ವಿಪಗಳಲ್ಲಿ ಏರುತ್ತದೆ.

## ದೋಹೆ - 13 : ನಾದ ಮತ್ತು ರೂಪದ ಅನುಭವದ ಸಂಯೋಜನೆ

ಕವಿ - ಅಜ್ಞಾತ :

ಹನಿ, ಹನಿಯಲ್ಲಿ ಕೂಡುವುದು, ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಇಲ್ಲಿ ಹನಿಯು ಶಬ್ದದಲ್ಲಿ ಸಮರಸವಾಗುವುದು ಎಂದು ಹೇಳಲಾಗಿದೆ. ಇದನ್ನು ಆಪರೂಪಕ್ಕೊಬ್ಬ ತೀಳಿದಿರುವನು.

## ದೋಹೆ - 14 : ದೇಹದ ಪ್ರತಿಯೋಂದು ರೋಮವು

ದೇವರ ನಿಜ ದೀಪವೇ ಆಗಿದೆ

ಕವಿ - ಕಬೀರ :

ಶೂನ್ಯ ಮಂಡಲದಲ್ಲಿ (ಬ್ರಹ್ಮರಂಧ್ರ) ಮನ ಮಾಡಿದೆ. ಅದರಲ್ಲಿ ಮಥುರ  
ಶಬ್ದಗಳು ಬಾರಿಸತ್ತೊಡಗಿದವು. ರೋಮ ರೋಮಗಳು ದೀಪಗಳಾದವು ಮತ್ತು  
ದೀನದಯಾಳನಾದ ಈಶ್ವರನು ಪ್ರಕಟನಾದನು.

## ದೋಹೆ - 15 : ಗುಡುಗು ಮತ್ತು ಮಿಂಚಿನ ಬಿರುಗಾಳಿಯು ಅಮೃತವನ್ನು (ಮಳೆ) ಸುರಿಸಿದಾಗ (ಅದರಲ್ಲಿ) ಕಬೀರನು ಸ್ಥಾನ ಮಾಡುವನು

ಕವಿ - ಕಬೀರ :

ಗಗನದಲ್ಲಿ ದಟ್ಟವಾದ ಮೋಡಗಳು ಗಂಭೀರವಾಗಿ ಗಜ್ರಿಸುವವು ಮತ್ತು  
ಅಮೃತರಸವನ್ನು ಸುರಿಸುವವು. ನಾಲ್ಕು ದಿಶೆಗಳಲ್ಲಿ ಮಿಂಚು ಧಳಧಳಿಸುವುದು  
ಮತ್ತು ಕಬೀರ ದಾಸರು (ಇದರಲ್ಲಿ) ತೋಯ್ದು ಹೋಗುವರು.

## ದೋಹೆ - 16 : ದೇವರ ವೈಭವವನ್ನು ಆನಂದಿಸುವ ತೃಷ್ಣೆಯು ಅತ್ಯಷ್ಟವಾಗಿಯೇ ಉಳಿಯುವುದು

ಕವಿ - ಧರನಿದಾಸ :

1) ಕಣ್ಣಗಳು ದೇವರ ಸುಂದರ ರೂಪವನ್ನು ನೋಡುವಲ್ಲಿ  
ವಂಗ್ಯವಾಗಿದ್ದರಿಂದ ಕಣ್ಣ, ಪ್ರೇಗಳನ್ನು ವುಚ್ಚಲಾಗುತ್ತಿಲ್ಲ. ಪರವು  
ಪ್ರೇಮ-ರಸವನ್ನು (ಅಮೃತರಸ) ಪದೇ ಪದೇ, ಸತತವಾಗಿ ಕುಡಿಯುತ್ತಿರುವೆ,  
ಆದರೂ ನನ್ನ ಬಾಯಾರಿಕೆ ಹಿಂಗುತ್ತಿಲ್ಲ.



2) ದೇವರ ರೂಪ ಅತಿಶಯ ಸುಂದರವಾಗಿದ್ದರಿಂದ ಪೃಥ್ವಿಯೆಡೆ ದೃಷ್ಟಿ  
ಹಾಯಿಸಲೂ ಆಗುತ್ತಿಲ್ಲ. ಪ್ರ'ವು ಪ್ರೇಮ-ರ'ಸ' ಪದೇ ಪದೇ  
ಕುಡಿಯುತ್ತಿದ್ದರೂ ಬಾಯಾರಿಕೆ ಮಾತ್ರ ಹಿಂಗಸ್ತಿಲ್ಲ.

**ದೋಹೆ - 17 :** ಆನಂದದ ಭಾವಪರವಶತೆಯ ಪರಿಣಾಮವಾಗಿ  
ವಾಣೀಯು ಪರಿಮಳಯುತ್ಕುವಾಗುತ್ತದೆ

**ಕವಿ - ಕಬೀರ:**

ಭಕ್ತಿ-ಪ್ರೇಮಗಳಿಂದ ಶರೀರವು ತುಂಬಿ, ಅಂತಃಕರಣದೊಳಗೆ ಉಜ್ಜಳ  
ಪ್ರಕಾಶವು ಬೆಳಗಿತು. (ಜೀವಾತ್ಮನು) ಪರಮಾನಂದದ ನಿದ್ರೆ ಮಾಡಿದನು. ಆಗ  
ವಾಣೀಯು ಸುಗಂಧಿತವಾಯಿತು.

**ದೋಹೆ - 18 :** ಧ್ಯಾನದ ಬೆಳಕಿನಲ್ಲಿ ಸ್ವಯಂ ಪ್ರಕಟನಾದ  
ಪುರುಷನಿಗೆ ನಿಮ್ಮನ್ನು ನೀವು ಸಮರ್ಪಿಸಿಕೊಳ್ಳಿ

**ಕವಿ - ಅಜ್ಞಾತ:**

ನಿರ್ವಿಕಲ್ಪ ಮನಸ್ಸಿನಿಂದ ಸಹಜವಾಗಿ ನಾಮಸ್ವರಣೆ ಮಾಡುತ್ತಾ ಮಾಡುತ್ತಾ ಒಂದು  
ಜ್ಯೋತಿಯು ಪ್ರಕಟವಾಗುವುದು. ಅದರಲ್ಲಿಬ್ಬೆ ನಿರಾಲಂಬ ಪುರುಷನಿರುವನು. ಆವನಿಗೆ  
ನಾನು ಸಂಪೂರ್ಣವಾಗಿ (ತನು, ಮನದಿಂದ) ಅರ್ಪಿಸಿಕೊಂಡೇನು.

**ದೋಹೆ - 19 :** ಹೃದಯದ ಕನ್ನಡಿಯಲ್ಲಿ ಮುಖವನ್ನು ನೋಡುವುದು

**ಕವಿ - ಕಬೀರ:**

ಹೃದಯದಲ್ಲಿಂದು ಕನ್ನಡಿಯಿದೆ. ಅದರಲ್ಲಿ ನಿಮಗೆ ನಿಮ್ಮ ಮುಖ  
ಕಾಣಿಸುವುದಿಲ್ಲ. ನಿವ್ಯಾ ದ್ವಾರೆ ಭಾವನೆಯು ಸಂಪೂರ್ಣವಾಗಿ  
ನಷ್ಟವಾದಾಗಲೇ, ಅದರಲ್ಲಿ ಮುಖವನ್ನು ಕಾಣಬಹುದಾಗಿದೆ.

**ದೋಹे - 20 : ಪಾಯಶೀತ್ತ ಎಂದರೆ ದೃಷ್ಟಿಯ ಪಾರದರ್ಶಕತೆ**

**ಕವಿ - ಅಜ್ಞಾತ :**

ಎಲ್ಲರೂ ಅನ್ನವರು “ಪ್ರೀತಿಯಲ್ಲಿ ಬಿದ್ದಿರುವೆ, ಪ್ರೀತಿಯಾಯಿತು” ಎಂದು. ಆದರೆ ವ್ಯಾಮೋಹವೆನ್ನವುದು ಒಂದು ದೊಡ್ಡ ಭಾತಸಂಚಾರವೇ(ಬಾಧೆ)ಯಾಗಿದೆ. ಯಾವುದರಿಂದ ಪಾರದರ್ಶಿತ್ವ ಪ್ರಾಪ್ತವಾಗುವುದೋ, ಆ ವ್ಯಾಮೋಹ (ಒಲವು, ಬಯಕೆ) ಪ್ರಶಂಸನೀಯವಾಗಿದೆ.

**ದೋಹे - 21 : ದೇವರನ್ನು ಕಂಡುಕೊಳ್ಳುವುದೆಂದರೆ, ಅವನಲ್ಲಿ  
ಕಳಿದು ಹೋಗುವುದು**

**ಕವಿ - ಅಜ್ಞಾತ :**

ನಾನು ನನ್ನ ಪ್ರಿಯಕರನನ್ನು (ದೇವರನ್ನು) ಶೋಧಿಸುತ್ತಾ ಹೋರಟೆ. ಶೋಧಿಸುತ್ತಾ ಶೋಧಿಸುತ್ತಾ ನನ್ನನ್ನು ನಾನು ಶೋಧಿಸಿಕೊಂಡೆ. ನನ್ನ ಪ್ರಿಯನನ್ನು ನಾನು ಗುರುತಿಸಲಿಲ್ಲ. ಆದರೆ, ಅವನು ಮಾತ್ರ, ನನ್ನಲ್ಲಿ ಅಂತರ್ಗತನಾದ.

**ದೋಹे - 22 : ದೇವರೆನ್ನುತ್ತಾನೆ, “ಓ ಕಬೀರನೇ, ಸ್ವಾಲ್ಪನಿಲ್ಲ”  
ಎಂದು. ಕಬೀರ ಕೇಳುವುದಿಲ್ಲ ಮುಂದೆ ಸಾಗುತ್ತಾನೆ**

**ಕವಿ - ಕಬೀರ :**

ನನ್ನ ಮನಸ್ಸು ಸತ್ತು ಹೋಯಿತು ಮತ್ತು ಶರೀರವು ದುರ್ಬಲವಾಯಿತು. “ಕಬೀರ,  
ಕಬೀರ” ಎನ್ನುತ್ತಾ ದೇವರು ಹಿಂದೆ ಹಿಂದೆ ತಿರುಗುತ್ತಿರುವನು.

**ದೋಹೆ - 23 : ಕಬೀರನು ದೇವರನ್ನು ಸ್ವಾಶಿದನು, ಅವನು  
ಅನುಭವದ ಒಂದು ತುಣುಕನ್ನು ಮಾತ್ರ, ಪಡೆದನು**

**ಕವಿ - ಕಬೀರ :**

ಕಬೀರನಿಗೆ ದೇವರ ಒಂದು ಅಂಗದ ಅನುಭವವಾಯಿತು. ತೇಜಃಪುಂಜನಾದ ದೇವರನ್ನು ನಾನು ಸ್ವಾಶಿದನೆ. ಆದರ ವುಹಿವೆಯನ್ನು ಶಬ್ದಗಳ ಮೂಲಕ ಮಾಡಲಾಗುವುದಿಲ್ಲ. ಅವನು (ನನ್ನ) ಕಣ್ಣಗಳನ್ನು ವ್ಯಾಪಿಸಿ ಆದರಲ್ಲಿ ಅಂತರ್ಗತನಾಗಿದ್ದಾನೆ.



**ದೋಹೆ - 24 : ದೇವರ ಪಾದಗಳ ಮೇಲೆ ತನ್ನನ್ನು ತಾನು**

**ಸ್ಥಿರಗೊಳಿಸಲು (ಸ್ಥಿರಸಲು) ಆತ್ಮವು ಅತ್ಯಂತ ಶಿಶಿರಕ್ಕೆ ಹಾರುತ್ತದೆ**  
**ಕವಿ - ಕರ್ಣಿರೆ :**

ಚಿತ್ತವು ಬ್ರಹ್ಮರಂಧ್ರಕ್ಕೆ ಹಾರಿಹೋಗಿ, ದೇವರ ಪಾದ ಸ್ಥರದ ಅನುಭವ ಪಡೆಯಿತು.  
 ಸುಖಿದ ಪ್ರಾಪ್ತಿಯಾಯಿತು. ಅಲ್ಲಿ ದೇವರ ದರ್ಶನವಾಯಿತು. ಅಲ್ಲಿ ಹೃದಯದಲ್ಲಿ  
 ಹಿಡಿಯಲಾರದಪ್ಪು ಅನಂದವಾಯಿತು.

**ದೋಹೆ - 25 : ಅಲ್ಲಿ ಅಸಹನೀಯವಾದ ನೋವು ಇದೆ. ಆದರೆ,**  
**ಅದೇ ಸಮಯದಲ್ಲಿ ದೇವರ ದರ್ಶನವೂ ಆಗುವುದು**

**ಕವಿ - ಮನ್ಮಾರ್ತಿ :**

ಗಳೆಯನೇ, ಪ್ರೇಮದಲ್ಲಿ ತುಂಬಾ ಅನಂದವಿದೆ, ಪೆಟ್ಟು ಇದೆ, ಪ್ರೇಮವೂ ಇದೆ.  
 ಮನ್ಮಾರ್ತಿನು ಬಲಿಪೀಠದ ಮೇಲೆ ನಿಂತಿದ್ದಾನೆ. ನೋವೂ ಇದೆ, ಈಶ್ವರ ದರ್ಶನವೂ ಇದೆ.

**ದೋಹೆ - 26 : ಐಕ್ಯವನ್ನು ಪ್ರತಿಪಾದಿಸಿದಾಕ್ಷಣಾ ಅದು ಇಲ್ಲವಾಗುವುದು**

**ಕವಿ - ಅಭಿಜ್ಞಾತ :**

ಶಿಷ್ಯಾಚಾರವನ್ನು ಬಿಟ್ಟಿದ್ದಕ್ಕಾಗಿ ಮನ್ಮಾರ್ತಿನಿಗೆ ಬಲಿಪೀಠ ಏರಬೇಕಾಯಿತು.  
 ವಾಸ್ತವದಲ್ಲಿ ಅದು ಅವನ ಅಧಿಕಾರವೇ ಆಗಿತ್ತು. ಆದರೆ, ಒಂದೇ ಶಬ್ದದಿಂದಾಗಿ, ಅಂದರೆ  
 “ನಾನು ಈಶ್ವರನಿರುವೆ” ಎಂದಿದ್ದಕ್ಕಾಗಿ ಅವನ ಅಶಿಷ್ಟತೆ (ಉದ್ದಟತನ) ಪ್ರಕಟವಾಯಿತು.

**ದೋಹೆ - 27 : ತಿಳಿದಿರುವವನು ಮಾತನಾಡುವುದಿಲ್ಲ,**  
**ಮಾತನಾಡುವವನಿಗೆ ತಿಳಿದಿರುವುದಿಲ್ಲ**

**ಕವಿ - ಕರ್ಣಿರೆ ಮತ್ತು ರಹಿಮೆ :**

ಆಗಮ್ಯವಾದ (ಗ್ರಹಿಸಲಾಗದ್ದು) ಸಂಗತಿಯು ಹೇಳು-ಕೇಳುವುದರಾಚೆಗೆ  
 ಇರುವುದು. ಯಾರಿಗೆ ತಿಳಿದಿರುವೋ ಆವರು ಮಾತನಾಡುವುದಿಲ್ಲ, ಯಾರು  
 ಮಾತನಾಡುವರೋ ಆವರಿಗೆ ತಿಳಿದಿರುವುದಿಲ್ಲ ಎಂದು ರಹಿಮರೆನ್ನುವರು.

## ದೋಹೆ - 28 : ವಜ್ರವು ತನ್ನ ಬೆಲೆಯನ್ನು ತಾನೇ ಫೋಷಿಸಿಕೊಳ್ಳುವುದಿಲ್ಲ

ಕವಿ - ರಹೀಮು:

ಶ್ರೀಷ್ಟರು (ದೊಡ್ಡವರು ತಮ್ಮ) ಬಡಾಯಿ (ಬಡಿವಾರ) ಕೊಚ್ಚಿಕೊಳ್ಳುವುದಿಲ್ಲ. ದೊಡ್ಡ  
ದೊಡ್ಡ ಮಾತುಗಳನ್ನು ಆಡುವುದಿಲ್ಲ. ವಜ್ರವೆಂದಾದರೂ ತನ್ನ ಮೌಲ್ಯ ಒಂದು ಲಕ್ಷ್ಯ ಎಂದು  
ಹೇಳುವುದೇ? ಎಂದು ರಹೀಮರು ಕೇಳುವರು.

## ದೋಹೆ - 29 : ತರಕಾರಿ ಮಾರುವವನ ಮುಂದೆ ವಜ್ರವನ್ನು ಪ್ರದರ್ಶಿಸಬಾರದು

ಕವಿ - ಕಬೀರು:

ತರಕಾರಿ ಮಾರಾಟಗಾರರ ಸಂತೆಯಲ್ಲಿ, ವಜ್ರವನ್ನು ಪ್ರದರ್ಶಿಸಬೇಡಿ. ಅದರ ಬಗ್ಗೆ  
ಅಲೋಚಿಸದೆ ಗಂಟಿನಲ್ಲಿ ಕಟ್ಟಿಟ್ಟು ನಿಮ್ಮ ಮಾರ್ಗವನ್ನು ಕ್ರಮಿಸಿರಿ.

## ದೋಹೆ - 30 : ಸಂತನು ನಿರ್ಲಿಪ್ತನಾಗಿ (ನಿಶ್ಚಿಂತನಾಗಿ) ಇರಬೇಕು

ಕವಿ - ಕಬೀರು:

ಕಬೀರನು ಮಾರುಕಟ್ಟೆಯಲ್ಲಿ ನಿಂತಿರುವನು ಮತ್ತು ಎರಡೂ ಧರ್ಮಗಳ ಕ್ಷೇಮವನ್ನು  
ಬಯಸುವನು. ಯಾರ ಜೊತೆಯೂ ಮೈತ್ರಿ ಇಲ್ಲ, ಯಾರ ಜೊತೆ ವೈರಾತ್ಯಘೂ ಇಲ್ಲ.

## ದೋಹೆ - 31 : ದೇವರಲ್ಲಿದ್ದಂತೆ ಗುರುವಿನಲ್ಲಾ ಸಂಪೂರ್ಣ ಶರಣಾಗತಿ ಮನೋಭಾವ

ಕವಿ - ಕಬೀರು:

ನನ್ನದು ಅಂತ ನನ್ನಲ್ಲಿ ಏನೂ ಇಲ್ಲ. ಇರುವುದೆಲ್ಲವೂ ನಿನ್ನದೇ ಇದೆ. ನಿನ್ನದನ್ನು ನಿನಗೆ  
ಸಮರ್ಪಿಸಲು ನನ್ನದೇನು ಹೋಗುವುದು?



## ದೋಹೆ - 32 : ಆಧ್ಯಾತ್ಮಿಕ ಪರಹಿತ ಚಿಂತನೆ

ಕವಿ - ರಹಿಮೆ :

ಗಿಡಮರಗಳು ತಮ್ಮ ಘಲಗಳನ್ನು ತಾವೇ ತಿನ್ನುವುದಿಲ್ಲ. ಸರೋವರ ತನ್ನ ನೀರನ್ನು  
ತಾನೇ ಕುಡಿಯುವುದಿಲ್ಲ. ಸಾಧು ಸಜ್ಜನರು, ಜ್ಞಾನಿಗಳು ಪರೋಪಕಾರಕಾಗಿಯೇ  
ಸಂಪತ್ತನ್ನು ಸಂಚಯಿಸುವರು ಎಂದು ರಹಿಮರು ಹೇಳುವರು.

## ದೋಹೆ - 33 : ಜೀವನ್ನುಕ್ಷಿಯ ಸ್ಥಿತಿ

ಕವಿ - ಕಬೀರ್ :

ಉಪ್ಪು ಕರಗಿ ನೀರಿನಲ್ಲಿ ಒಂದಾಯಿತು. ಮತ್ತೆ ಚೀಲವನ್ನು ಉಪ್ಪಿನಿಂದ  
ತುಂಬಲಾಗುವುದಿಲ್ಲ. ಚಿತ್ತವು (ಪ್ರಜ್ಞೆ) ಶಬ್ದದಲ್ಲಿ ವಿಲೀನಗೊಂಡಿತೆಂದರೆ ಕಾಲನು  
(ಮೃತ್ಯು) ಮೌನಧಾರಣೆ ಮಾಡುವನು.

## ದೋಹೆ - 34 : ಬಟ್ಟಲದಲ್ಲಿನ ಅಮೃತವನ್ನು ನಾನು ಕೊನೆಯ ಹನಿಯವರೆಗೂ ಕುಡಿದಿದ್ದೇನೆ

ಕವಿ - ಕಬೀರ್ :

ನಾನು ಗುರುರಸವನ್ನು (ಅಮೃತರಸ) ಕುಡಿದಿದ್ದೇನೆ. ಈಗ ನನ್ನಲ್ಲಿ ಇಚ್ಛೆಗಳು  
ಉಳಿಯಲಿಲ್ಲ. ಕುಂಭಾರನ ಮಡಕೆಯು ಸುಟ್ಟು. ಪಕ್ಷವಾಗಿದೆ. ಈಗದು ಪುನಃ  
ಕುಂಭಾರನ ಚಕ್ರವನ್ನು ಏರುವುದಿಲ್ಲ ಎಂದು ಕಬೀರರೆನ್ನುವರು.

## ದೋಹೆ - 35 : ಸೀಮಿತ ಮತ್ತು ಸೀಮಾತೀತತೆ

ಕವಿ - ಕಬೀರ್ :

ಎಲ್ಲರೂ ಒಂದು ಸೀಮೆಯವರೆಗೆ ಮಾತ್ರ ಹೋದರು. ಸೀಮೆಯಾಚೆಗೆ ಯಾರೂ  
ಹೋಗಲಿಲ್ಲ. ಆದರೆ, ಕಬೀರನು ಮಾತ್ರ ಸೀಮಾತೀತ ಮೃದಾನದಲ್ಲಿ ಆನಂದದಿಂದ  
ಸಂಭ್ರಮಿಸುತ್ತಿದ್ದಾನೆ.





ಮೇರಾ ಮುರ್ಮಿ ಮೆಂ ಶುಭ ನಹಿಂ,  
ಜೋಂ ಶುಭ ಹ್ಯಾ ಸೋಂ ತೋಂರ ।  
ತೇರಾ ತುರ್ಮಿ ಕೋಂ ಸೋಂಪತೇ,  
ಕ್ಯಾ ರಾಗತ ಹ್ಯಾ ಮೋಂರ ॥

ನನ್ನದು ಅಂತ ನನ್ನಲ್ಲಿ ಏನೂ ಇಲ್ಲ, ಇರುವುದೆಲ್ಲವೂ ನಿನ್ನದೇ ।  
ನಿನ್ನದನ್ನು ನಿನಗೆ ಸಮರ್ಪಿಸಲು, ನನ್ನದೇನು ಹೋಗುವುದು? ॥

ಬಡೆ ಬಡಾಳಿ ನೆ ಶರ್ಕೆ,  
ಬಡೋ ನ ಬೋಲೆ ಬೋಲಪ ।  
ರಹಿಂಮನ ಹೀರಾ ಶಬ ಶಹ್ಯಾ,  
ರಾಬಿ ಕವಾರ್ಮೊ ಮೋಲಪ ॥

ಶ್ರೇಷ್ಠರು ತಮ್ಮ ಬಡಾಯಿ ಕೊಚ್ಚಿಕೊಳ್ಳುವುದಿಲ್ಲ, ದೊಡ್ಡ ದೊಡ್ಡ  
ಮಾತುಗಳನ್ನಾಡುವುದಿಲ್ಲ ।  
ವಜ್ರವಂದಾದರೂ ತನ್ನ ಮೌಲ್ಯ ಒಂದು ಲಕ್ಷ ಎಂದು ಹೇಳುವುದೇ?  
ಎಂದು ರಹಿಂಮರು ಕೇಳುವರು ॥